

ರಚನೆ

ಎಂ.ಕಾನಂಡ



ಡಾ. ಕೆ.ಆರ್.ನಂದಾರ್ಥ್ಯೆ



ಕನಾಟಕ ಜಾನಪದ ಮತ್ತು ಯಾಕ್ಷಗಾನ ಅಕಾಡೆಮಿ
೧೪/೨, ನೃಪತುಂಗ ರಸ್ತೆ, ಬೆಂಗಳೂರು-೫೬೦ ೦೦೯

ರಿಚಡ್‌ ಎಂ. ಡಾಸ್‌ನೆ

ನಿಕಿತ್‌ನಾಯಕ - A Book by the Author of
Bijapur W. Sambava Bellary. By Dr. Sambava
Published by Karkatta, Bangalore and Yakkashabda Academy
Literature Road, Bangalore - ೨೫೦೦೩.
D. T. 19 + ೨೦

ಪ್ರಥಾನ ಸಂಪಾದಕ
ಡಾ. ಜೀ. ಶಂ. ಪರಮಶಿವಯ್ಯ

ಲೇಖಕ
ಡಾ. ಕೆ. ಆರ್. ಸಂಧಾರೆಡ್ಡಿ



ಕನಾಟಕ ಜಾನಪದ ಮತ್ತು ಯಥ್ರಗಾನ ಅಕಾಡೆಮಿ
೧೪/೧, ಸ್ವಪತ್ತಂಗ ರಸ್ತೆ, ಬೆಂಗಳೂರು-೫೬೦ ೦೦೭

*RICHARD M. DORSAN—A book about Life History of
Richard M. Dorsan, written by Dr. Sandhya Reddy,
Published by Karnataka Jaanapada and Yakshagana Academy,
Nripatunga Road, Bangalore-560 002.*

pp. iv + 56

ನೊಡಲ ಮುದ್ರಣ : ೧೯೭೪

© ಹಕ್ಕುಗಳನ್ನು ಕಾದಿರಿಸಲಾಗಿದೆ

ಚಿಲೆ : ರೂ. ೧೦-೦೦

ಮುಖ್ಯಪತ್ರ ವಿನಾಯಕ : ಬಿ. ಜಿ. ಕನಕೇಶವರ್ಣ

ಮುದ್ರಕರು : ಜಯಲಕ್ಷ್ಮಿ ಸ್ವಿಂಟನ್
ಗ್ಲನ್ಸೀ ತಿರುವು, ರಾವಾನುಜ ರಸ್ತೆ, ಮೈಸೂರು-೪

ಪ್ರಧಾನ ಸಂಪಾದಕರ ಮಾತ್ರ

ಜಾನಪದ ಅಧ್ಯಯನದಲ್ಲಿ ಪಾಶ್ಚಾತ್ಯ ವಿದ್ವಾಂಸರುಗಳು ತೋರಿರುವ ಸಾಧನೆ ಬಹುದೊಡ್ಡ ದು. ಅದರಲ್ಲೂ ಅವೇರಿಕದ ಇಂಡಿಯಾನ ವಿಶ್ವವಿದ್ಯಾಲಯದಲ್ಲಿನ ವಿದ್ವಾಂಸರ ಪರಂಪರೆ ಈ ಹೈತ್ರಕ್ಕೆ ಕೊಟ್ಟಿರುವ ಕೊಡುಗೆ ಬಹುದೊಡ್ಡ ದು ರಿಚರ್ಡ್ ಎಂ. ಡಾಸ್‌ನ್ ಅವರು ಜನಪದ ಹೈತ್ರಕ್ಕೆ ನೀಡಿರುವ ಕೊಡುಗೆ ತುಂಬ ಗಣಸೀಯವಾದದ್ದು, ವಿಶ್ವದ ಬೇರೆಬೇರೆ ರಾಷ್ಟ್ರಗಳ ಜನಪದ ಕಥೆಗಳನ್ನು ಒಂದೊಂದು ಸಂಕಲನದ ಮೂಲಕ ಅವರು ಸಂಪಾದಿಸಿಕೊಟ್ಟಿದ್ದಾರೆ. ಜೊತೆಗೆ ಆಯಾ ದೇಶಗಳಲ್ಲಿ ನಡೆದ ಜಾನಪದ ಸಂಶೋಧನ ಕಾರ್ಯವನ್ನು ವಿವರವಾಗಿ ಪರಿಚಯಿಸಿದ್ದಾರೆ. ಇಂಥಹ ಒಬ್ಬ ಗಮನಾರ್ಹ ವಿದ್ವಾಂಸನನ್ನು ಕುರಿತಂತೆ ಒಂದು ಪುಟ್ಟು ಗ್ರಂಥವನ್ನು ರಚಿಸಿಕೊಡುವಂತೆ ಕೇಳಿಕೊಂಡಾಗ ಅತ್ಯಂತ ಸಂಶೋಷಿತಿಂದ ಆ ಕೆಲಸವನ್ನು ಮುಗಿಸಿಕೊಟ್ಟು ಡಾ. ಕೆ. ಆರ್. ಸಂಧಾರೀದಿಂದ ಯವರಿಗೆ ನಮ್ಮ ಕೃತಜ್ಞ ಶಿಗಳು ಸಲ್ಲಿತ್ತವೆ.

ಈ ಗ್ರಂಥವನ್ನು ಅಂದವಾಗಿ ಮುದ್ರಿಸಿಕೊಟ್ಟು ಜಯಲಪ್ಪೆ ಪ್ರಿಂಟರ್‌ನ ಮಾಲಿಕರಾದ ಶ್ರೀ ಜಯಣ್ಣ ಹಾಗೂ ಅವರ ಶ್ರೀಮತಿ ಮಂಜುಳ ಅವರಿಗೂ ಸುಂದರ ವಾದ ಮುಖಪುಟದ ವಿನ್ಯಾಸವನ್ನು ರಚಿಸಿಕೊಟ್ಟು ಶ್ರೀ ಕನಕೇಶಮಾತ್ರಯವರಿಗೂ ಕರಡು ತಿದ್ದುವುದರಲ್ಲಿ ನೇರವಾದ ಡಾ. ಅಕ್ಷಮಹಾದೇವಿಯವರಿಗೂ ನಮ್ಮ ವಂದನೆಗಳು ಸಲ್ಲಿತ್ತವೆ.

ಚೀ. ಶಂ. ಪರಮಾತ್ಮಾ

ರಿಚೆಡ್ ೧೦. ಡಾಸ್ಕ್‌ನ್

ಜಾನಪದ ಅಧ್ಯಯನವನ್ನು ಹಂಟ್ಯಾ ಹಾಕಿದವರು ಬ್ರಿಟಿಷರು. ಅದರೆ ಅದು ಹೇಮೃತವಾಗಿ ಬೆಳೆದು ಅರಳಿದ್ದ ಅಮೇರಿಕನ್ ಸೆಲದಲ್ಲಿ. ಏನು ವಾಡಿದರೂ ದೊಡ್ಡ ದಾಗಿಯೇ ಮಾಡುವುದು, ಎಲ್ಲರ ಗಮನ ಸೆಕೆಯುವಂತೆ ಮಾಡುವುದು, ಮೊದಲಿನ ವರನ್ನು ಮರೆಸುವಷ್ಟು ಜೆನಾಗಿ ಮಾಡುವುದು ಅಮೇರಿಕನ್ ಕಾರ್ಯಕ್ರೀಲಿ. ಜಾನಪದ ಅಧ್ಯಯನದ ವಿಷಯಕ್ಕೂ ಈ ಮಾತು ಅನ್ವಯಿಸುತ್ತದೆ. ಸಾಮ್ಯಂ ನೀನೇನಿಯಾ, ಇಂಗೆ ಹೊ, ಭಾರತ, ಜೀನಾ ಮೊದಲಾದ ದೇಶಗಳಂತೆ ಅಮೇರಿಕನ್ ಜಾನಪದ ಎಂದು ಹೇಳಿಕೊಳ್ಳುವಂತಹ ಒಂದು ಜಾನಪದವೇ ಇಲ್ಲದ ಅಮೇರಿಕೆಯಲ್ಲಿ ಜಾನಪದ ಅಧ್ಯಯನ ಸಾಫಿತವಾಗಿ ಬೆಳೆದಿರುವ ಬಗೆ ಯಾರಿಗಾದರೂ ಇಚ್ಛಿ ತರುತ್ತದೆ. ಶ್ರೀಮಂತ ಜಾನಪದ ಪರಂಪರೆಗಳರುವ ಎಷ್ಟೂದೇ ದೇಶಗಳಲ್ಲಿ ಜಾನಪದದ ಅಧ್ಯಯನ ತೀರಾ ಶೈಶವಾವಸ್ಥೆಯಲ್ಲಿದ್ದರೆ ಅಮೇರಿಕೆಯಲ್ಲಿ ಅದು ಹೊಸ ಹೊಸ ಸೆಲೆ, ದಿಕ್ಕುಗಳನ್ನು ಕಂಡುಕೊಳ್ಳುತ್ತ ನಾಗಾಲೋಷಿದಲ್ಲಿ ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ಅಮೇರಿಕನರನ್ನು ಕುರಿತು ಪ್ರಚಲಿತವಿರುವ ಒಂದು ಅಂತರರಾಸ್ತ್ರೀಯ ಜೋಕ್ ಅನ್ನು ಉಲ್ಲೇಖಿಸಿದರೆ ಅಪ್ರಸ್ತುತವಾಗದು. ‘ಅನೇ’ಯನ್ನು ಕುರಿತು ಒಂದು ಅಂತರರಾಸ್ತ್ರೀಯ ಐಂ ಸಂಕೆರಣ ಸದೆಯುತ್ತದೆ. ಅನೇಯ ನಿವಿಥ ನಿಷಯಗಳ ಬಗೆ ಬೇರೆ ಬೇರೆ ದೇಶಗಳ ವಿದ್ವಾಂಸರು ನಿದ್ದುತ್ತೊಂವಾದ ಪ್ರಬಂಧಗಳನ್ನು ಮಂಡಿಸುತ್ತಾರೆ. ಕೊನೆಗೆ ಅಮೇರಿಕಾದವನನು ತನ್ನ ಪ್ರಬಂಧ ಮಂಡಿಸುತ್ತಾನೆ. ಅವನ ಪ್ರಬಂಧದ ಶ್ರೀಸಿಕೆ “How to build a bigger and better Elephant”¹ ಅಮೇರಿಕಾ

ದವರಿಗೆ ಗಾತ್ರ ಮತ್ತು ವಾಣಿಜ್ಯ ಸಾಹಸಗಳತ್ತ ಇರುವ ಬಲವನ್ನು ಉತ್ತೀರ್ಣಿಸುವ ಈ ಜೋಕ್ ನಲ್ಲಿ ನಾವು ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಆನೆಗಳೇ ಇಲ್ಲದ ಅಮೆರಿಕಾ ದೇಶದವರು ಹೊಸತೆಳಿಯ ಆನೆಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿ ಬಲ್ಲರು ಎಂಬುದು. ಅಮೆರಿಕೆಯಲ್ಲಿ ಹೇಗೆ ಆನೆಗಳಲ್ಲವೋ ಅದೇ ರೀತಿ ತನ್ನದೆಂದು ಹೇಳಿಕೊಳ್ಳುವ ಜಾನಪದವೂ ಇಲ್ಲ. ಇಂಥಹ ಅಮೆರಿಕಾ ಇಂದು ಜಾನಪದ ಅಧ್ಯಯನದ ಬಗ್ಗೆ ಜಗತ್ತಿಗೇ ವಾಗ್ದರ್ಶನ ನೀಡುವ ಸ್ತಾನದಲ್ಲಿರುವ ಅಂಶವನ್ನು ಗಮನಿಸಬೇಕು. ಜಾನಪದದ ಈ ಭವ್ಯಸ್ಥಿತಿಗೆ ಕಾರಣಾದ ವ್ಯಕ್ತಿಗಳಲ್ಲಿ ಪ್ರಮುಖವಾದ ಹೆಸರು ರಿಚರ್ಡ್ ಎಂ, ಡಾಸ್‌ನ್. ಮೇಲೆ ಉಲ್ಲೇಖಿಸಿರುವ ಜೋಕಿಗೆ ಸ್ವತಃ ಡಾಸ್‌ನ್ ಅವರೇ ಒಂದು ಉತ್ತಮ ಉದಾಹರಣೆ. ಏಕೆಂದರೆ, ಅವರು ಮೂಲತಃ ಚರಿತ್ರೆಯ ಪದವೀಧರರು. ‘ಅಮೆರಿಕನ್ ನಾಗರಿಕತೆಯ ಇತಿಹಾಸ’ ಕುರಿತಾದ ಸಂಶೋಧನೆಗಾಗಿ ಸಿಂಚ್‌ಡಿ ಪಡಿದವರು. ಹಾರ್ಫರ್ಡ್, ಮಿಚಿಗನ್ ಸ್ಟೇಟ್ ಯೂನಿವರ್ಸಿಟಿ ಮತ್ತು ಇಂಡಿಯಾನಾ ಯೂನಿವರ್ಸಿಟಿಗಳಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದವರು. ಹೀಗೆ ಚರಿತ್ರೆಯ ಮೂಲಕ ಜಾನಪದ ಹೈತ್ರೆಕ್ಸ್ ಕಾಲಿಟ್‌ಡಾಸ್‌ನ್, ಜಾನಪದದ ಅಗ್ರಗಣ್ಯ ವಿದ್ವಾಂಸರಾಗಿ ವಿಂಜಿದ್ದು ಒಂದು ದೊಡ್ಡ ವಿಸ್ತೃಯೆ.

ಜಾನಪದ ಹೈತ್ರೆಕ್ಸ್ ಕಾಲಿಟ್‌ಡಾಸ್‌ನ್, ಮೂರು ದಶಕಗಳಿಗೂ ಹೆಚ್ಚು ಕಾಲ ಜಾನಪದ ಅಧ್ಯಯನ, ಭೋದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಹೀಗೆ ಅವರು ಜಾನಪದಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಾಲದಲ್ಲಿ ಜಾನಪದದ ಬಗ್ಗೆ ವಿಶ್ವವಿದ್ಯಾಲಯಗಳಲ್ಲಿ ವಿದ್ವಾಂಸರಲ್ಲಿ ಹಾಗೂ ಜನಸಾಮಾನ್ಯರಲ್ಲಿ ಒಂದು ರೀತಿಯ ಆಸದ್ದೆ ಹೀಯಾಳಿಕೆಯ ಮನೋಭಾವನೆ ಇತ್ತು. ಅನೇಕ ತಪ್ಪಿ ಪರಿಕಲ್ಪನೆಗಳಿದ್ದವು. ಸ್ವತಃ ಜಾನಪದ ವಿದ್ಯಾರ್ಥಿಗಳಿಗೇ ಜಾನಪದ ಪರಿಭಾವ, ಪರಿಕಲ್ಪನೆಗಳ ಬಗ್ಗೆ ಸ್ಪಷ್ಟವಾದ ಅರಿವಿರಲಿಲ್ಲ. ಜಾನಪದವು ಒಂದು ಅಧ್ಯಯನದ ಪರಿಕಲ್ಪನೆಗಳ ಬಗ್ಗೆ ಸ್ಪಷ್ಟವಾದ ಅರಿವಿರಲಿಲ್ಲ. ಜಾನಪದವು ಒಂದು ಅಧ್ಯಯನದ ಶಿಸ್ತಾಗಿ ಬೆಳೆದುಕೊಂಡು ಹೋಗುವುದಕ್ಕೆ ಸಾಕ್ಷಾತ್ವಾದ ವ್ಯವಸ್ಥೆ, ವಾತಾವರಣ ತಿಸ್ತಾಗಿ ಬೆಳೆದುಕೊಂಡು ಹೋಗುವುದಕ್ಕೆ ಸಾಕ್ಷಾತ್ವಾದ ವ್ಯವಸ್ಥೆ, ವಾತಾವರಣ ಬೆಂಬಲಗಳು ಇರಲಿಲ್ಲ. ಈ ಮೂರೂ ದಿಕ್ಕಿನಲ್ಲಿ ಅವರು ಕಾರ್ಯಪ್ರವೃತ್ತಿರಾದರು. ತಮ್ಮ ಅಧಿಕಾರ, ಅಧ್ಯಯನ ಹಾಗೂ ಬರಹಗಳನ್ನು ಜಾನಪದಕ್ಕಾಗಿ ಮಿಸೆಲಿಟ್‌ರು. ಇಂಡಿಯಾನಾ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥರಾಗಿ ಅವರು ಅನೇಕ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿದರು. ಜಾನಪದವು ತನ್ನದೇ ಆದ ಮೆಧಡಾಲಜಿ ಹಾಗೂ ಪಸ್ತುವಿನೊಂದಿಗೆ ಒಂದು ವೈಜ್ಞಾನಿಕ ಶಿಸ್ತಾಗಿ ಬೆಳೆಯುವುದಕ್ಕೆ ಬೇಕಾದಂತಹ ಭದ್ರಭೂತಾದಿ ಹಾಕಿಕೊಟ್ಟರು. ಇದರ ಜೊತೆಗೆ ವಿದ್ವಾಂಸರ ವಲಯದಲ್ಲಿ ಅದನ್ನು ಜನಪ್ರಿಯಗೊಳಿಸಲು, ತರುಣರನ್ನು ಈ ಹೈತ್ರೆಕ್ಸ್ ಅಕ್ಷರಿಸಲು, ಇದೆಲ್ಲಕ್ಕಿಂತ ಹೆಚ್ಚಾಗಿ ಜಾನಪದವು ಇತರ ಅಧ್ಯಯನ ಹೈತ್ರೆಗಳಿಗೆ ಅರ್ಪಿಸಲು, ಇದೆಲ್ಲಕ್ಕಿಂತ ಹೆಚ್ಚಾಗಿ ಜಾನಪದವು ಇತರ ಅಧ್ಯಯನ ಹೈತ್ರೆಗಳಿಗೆ

ಸರಿಮಿಗಲಾದ ಕ್ಷೇತ್ರ ಎಂಬುದನ್ನು ಮನವರಿಕೆ ವ್ಯಾಖಿಕೊಡಲು ಅವರು ನಡೆಸಿದ ಪ್ರಚಾರ, ವಾದ ಹಾಗೂ ಯುದ್ಧ ಸಮವಾದ ಹೋರಾಟಗಳಿಗೆ ಕೊನೆಯೇ ಇಲ್ಲ.

ಸುಮಾರು 23ಕ್ಕೂ ಹೆಚ್ಚು ಜಾನಪದ ಗ್ರಂಥಗಳ ಸಂಪಾದನೆ, ವಿಶ್ವ ಜನಪದ ಕಥಾ ಸರಣಿಯಲ್ಲಿ 12 ದೇಶಗಳ ಕಥಾ-ಸಂಕಲನಗಳ ಪ್ರಧಾನ ಸಂಪಾದಕತ್ವ, 250ಕ್ಕೂ ಹೆಚ್ಚು ಜಾನಪದೀಯ ಲೇಖನಗಳು ಮತ್ತು ಪ್ರಬಂಧಗಳು ಇವು ಅವರು ಈ ಕ್ಷೇತ್ರದಲ್ಲಿ ಮಾಡಿರುವ ದೃಷ್ಟಿಗಾತ್ರದ ಕೆಲಸಕ್ಕೆ ರುಜುವಾತೆ.

ಅವರ ದೃಷ್ಟಿಯಲ್ಲಿ ಜಾನಪದವು ಒಂದು ಜೀವಂತವಾದ ಸ್ವತಂತ್ರವಾದ, ಅತ್ಯಂತ ಪರಿಷ್ಠಿತವಾದ ಜಾಜ್ಞನದ ಕ್ಷೇತ್ರ, ಗಂಭೀರ ಅಧ್ಯಯನಕ್ಕೆ ಯೋಗ್ಯವಾಗಿರುವಂಥದ್ದು ಹಾಗೂ ಅತ್ಯಾಧುನಿಕವಾದದ್ದು. ‘ಇಂದಿನ ಯಾತನಾಕ್ರಾಂತಿ ಜಗತ್ತಿನಲ್ಲಿ ಇದು ಖಂಡಿತ ಅವಶ್ಯಕ. ಇದನ್ನು ಪ್ರತಿಯೊಂದು ಕಾಲೇಜಿನ ಕ್ಷಾಂಪಸಿನಲ್ಲೂ ಕಲಿಸಬೇಕು. ಇದು ಜಾನಪದವನ್ನು ಕುರಿತಾದ ನನ್ನ ದರ್ಶನ’² ಎಂದು ಅವರು ಸ್ವಷ್ಟಿಪಡಿಸಿದಾದ್ದರೆ.

ಡಾಸ್‌ನ್ ಹುಟ್ಟು ಹಾಕಿದ ಕೆಲವು ಪರಿಕಲ್ಪನೆಗಳು ಜಾನಪದ ಅಧ್ಯಯನಕ್ಕು ಹೊಸ ತಿರುವು ತಂದುಕೊಟ್ಟವು. ಇಂಥವುಗಳಲ್ಲಿ ಒಹು ಪ್ರಸಿದ್ಧವಾದದ್ದು ಫೇಕ್ ಲೋರ್ (Fake lore) ಮತ್ತು ಫೇಕ್ ಲೋರ್ ಅಂಡ್ ಫೇಕ್ ಲೈಫ್‌ಗಳ ಪರಿಕಲ್ಪನೆ. “ಫೇಕ್ ಲೋರ್ ಪರಿಕಲ್ಪನೆ ಹುಟ್ಟು ಹಾಕಿದ ಈ ಕೆಲವು ಪರಿಕಲ್ಪನೆಗಳನ್ನು ವಿದ್ವಾಂಸರಾಗಿದ್ದರು. ಯಾವುದೇ ಸಂದರ್ಭದಲ್ಲಿನ ಜಾನಪದವನ್ನು ಗುರುತಿಸುವ ಒಂದು ವಿಶಿಷ್ಟ ಸಾಮಾಜಿಕ ಅವರಿಗೆ ಇತ್ತು. ಜಗತ್ತಿನ ಬಹುತೇಕ ಎಲ್ಲ ದೇಶಗಳ ಜಾನಪದ ಅಧ್ಯಯನಗಳ ಬಗ್ಗೆ ಅವರಿಗೆ ಅಪಾರ ಮಾಹಿತಿ ಇತ್ತು. ಈ ಪ್ರತಿಯೊಂದು ಜಾನಪದವನ್ನೂ ಅಯಾ ದೇಶದ ರಾಜಕೀಯ, ಸಾಂಸ್ಕೃತಿಕ, ಭೌಗೋಳಿಕ ಹಿನ್ನೆಲೆಯಲ್ಲಿ ಅರ್ಥಮಾಡಿಕೊಂಡಿದ್ದರು. ಅಮೆರಿಕಾದಂಥಹ ಅತ್ಯಾಧುನಿಕ ದೇಶದ, ಅಫ್ರಿಕಾದಂಥ ಅದಿವಾಸಿ ಸಂಸ್ಕೃತಿ ಪ್ರಧಾನ ದೇಶದ ಜಾನಪದ ಅಧ್ಯಯನವು ಒಡ್ಡುವ ಸಾಮಾಜಿಕ ಸಾಂಸ್ಕೃತಿಕ ಅಲ್ಲಿನ ಜಾನಪದಗಳನ್ನು ಸರಿಯಾದ ನೀತಿಯಲ್ಲಿ ಅಧ್ಯಯನಿಸಿದ ವಿಶೇಷ ವಿದ್ವಾಂಸರಾಗಿದ್ದರು. ಇದಲ್ಲದೆ ಅವರು

ಡಾಸ್‌ನ್ ಅವರು ಜಾನಪದದ ಬಗ್ಗೆ ಸ್ವಷ್ಟಿಪಡಿಸಿದ್ದ ಒಬ್ಬ ಅಪ್ರಾರ್ಥ ವಿದ್ವಾಂಸರಾಗಿದ್ದರು. ಯಾವುದೇ ಸಂದರ್ಭದಲ್ಲಿನ ಜಾನಪದವನ್ನು ಗುರುತಿಸುವ ಒಂದು ವಿಶಿಷ್ಟ ಸಾಮಾಜಿಕ ಅವರಿಗೆ ಇತ್ತು. ಜಗತ್ತಿನ ಬಹುತೇಕ ಎಲ್ಲ ದೇಶಗಳ ಜಾನಪದ ಅಧ್ಯಯನಗಳ ಬಗ್ಗೆ ಅವರಿಗೆ ಅಪಾರ ಮಾಹಿತಿ ಇತ್ತು. ಈ ಪ್ರತಿಯೊಂದು ಜಾನಪದವನ್ನೂ ಅಯಾ ದೇಶದ ರಾಜಕೀಯ, ಸಾಂಸ್ಕೃತಿಕ, ಭೌಗೋಳಿಕ ಹಿನ್ನೆಲೆಯಲ್ಲಿ ಅರ್ಥಮಾಡಿಕೊಂಡಿದ್ದರು. ಅಮೆರಿಕಾದಂಥಹ ಅತ್ಯಾಧುನಿಕ ದೇಶದ, ಅಫ್ರಿಕಾದಂಥ ಅದಿವಾಸಿ ಸಂಸ್ಕೃತಿ ಪ್ರಧಾನ ದೇಶದ ಜಾನಪದ ಅಧ್ಯಯನವು ಒಡ್ಡುವ ಸಾಮಾಜಿಕ ಸಾಂಸ್ಕೃತಿಕ ಅಲ್ಲಿನ ಜಾನಪದಗಳನ್ನು ಸರಿಯಾದ ನೀತಿಯಲ್ಲಿ ಅಧ್ಯಯನಿಸಿದ ವಿಶೇಷ ವಿದ್ವಾಂಸರಾಗಿದ್ದರು. ಇದಲ್ಲದೆ ಅವರು

ಸಾಂಪ್ರದಾಯಿಕ ಪರಿಕಲ್ಪನೆಯ ಜಾನಪದದ ಬಗ್ಗೆ ಎಷ್ಟು ವ್ಯಾಪಕವಾದ ಜ್ಞಾನವನ್ನು ಹೊಂದಿದ್ದರೋ ಅಥವಿಕ ಪರಿಕಲ್ಪನೆಯ ಸಮಾಲೀನ ಜಾನಪದದ ಬಗ್ಗೆಯೂ ಅಷ್ಟೇ ವ್ಯಾಪಕವಾದ ಜ್ಞಾನ ಹೊಂದಿದ್ದರು. ಈ ಎರಡೂ ಪರಿಕಲ್ಪನೆಗಳ ದೃಷ್ಟಿಯಿಂದ ಜಾನಪದವನ್ನು ತೊಗಿಸೋಡಿ ಖಚಿತ ಪರಿಕಲ್ಪನೆಗಳನ್ನು ಮಾಡಿಸುವ ಅವಶ್ಯಕ ಕೆಲಸವನ್ನು ಮಾಡಿದರು. ಈ ಮಾತಿಗೆ ಅವರು ರಚಿಸಿದ ಇಲ್ಲವೇ ಸಂಪಾದಿಸಿದ ಕೃತಿಗಳಾದ ಬ್ರಿಟಿಷ್ ಸ್ನೋಕ್‌ಲೋರಿಸ್‌ಟ್‌ಸ್‌ಲೈಸ್‌ ಹಿಸ್ಟ್ರಿ, ಪೆಸಿಂಟ್ ಕಸ್ಟ್‌ಮ್ಯಾನ್ ಅಂಡ್ ಸ್ಯಾವೇಜ್ ಮಿಕ್‌ ಇನ್‌ಎಂದು ಕಡೆ ಅಮೆರಿಕನ್ ಸ್ನೋಕ್‌ಲೋರ್‌, ಸ್ನೋಕ್‌ಲೋರ್‌ ಇನ್ ದಿ ಮಾಡನ್‌ ವರ್ಲ್⁴ ನಂತಹ ಕೃತಿಗಳು ಸಾಫ್ತೀಯಾಗಿವೆ. ಈ ಹಿನ್ನೆಲೆಯಲ್ಲಿ ಡಾಸ್‌ನಾರ ಪ್ರತಿಪಾದನೆಗಳಿಗೆ ವಿಶೇಷ ಮಹತ್ವವಿದೆ. ಏಕೆಂದರೆ ಬಹುತೇಕ ವಿದ್ಯಾಂಸರ ಪ್ರತಿಪಾದನೆಗಳು ಒಂದು ದೇಶ, ಒಂದು ಭಾಷೆ ಅಥವಾ ಒಂದು ಜನಾಂಗದ ಅಧ್ಯಯನಕ್ಕೆ ಸೀಮಿತವಾಗಿದ್ದ ಸಮಗ್ರ ಒಳನೋಟಗಳನ್ನು ಕೊಡಲು ಅಸಮರ್ಥವಾಗಿದ್ದರೆ, ತಮ್ಮ ವ್ಯಾಪಕ ಪ್ರವಾಸ, ಅಧ್ಯಯನ, ಕ್ಷೇತ್ರಕಾರ್ಯಗಳ ಅಥಾರದ ಮೇಲೆ ಡಾಸ್‌ನಾರ ಮಂಡಿಸುವ ವಿಚಾರಗಳು ಜಾನಪದ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದ್ದು, ಜಾನಪದ ಅಧ್ಯಯನದಲ್ಲಿ ತಾಳಬೇಕಾದ ನಿಲುವುಗಳ ಬಗ್ಗೆ ಅನುಸರಿಸ ಬೇಕಾದ ವಿಧಾನಗಳ ಬಗ್ಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತವೆ.

ಅಥವಿಕ ಜಗತ್ತಿನಲ್ಲಿ ಜಾನಪದ ಅಥವಾ ನಗರ ಜನಪದ ಮತ್ತು ಜಾನಪದದ ಸಮಾಲೀನತೆ ಇವು ಅವರನ್ನು ವಿಶೇಷವಾಗಿ ಆಕರ್ಷಿಸಿದ ಹೇತುಗಳು. ಅಮೆರಿಕನ್ ಜಾನಪದದ ಬಗ್ಗೆ ಅವರು ನಡೆಸಿದ ಆಳವಾದ ಅಧ್ಯಯನ ಇದಕ್ಕೆ ಕಾರಣವಿರಬಹುದು. ಜಾನಪದ ತಜ್ ನಗರದಲ್ಲಿ ತನ್ನ ವ್ಯವಹಾರವನ್ನು ನಡೆಸಲು ಸಾಧ್ಯವೇ ! ನಗರದಲ್ಲಿ ಜನಪದರು ಇದ್ದಾರೆಯೆ ? ಇದೇ ಮೊದಲಾದ ಪ್ರಶ್ನೆಗಳನ್ನು ಹಾಕಿಕೊಂಡು ವಿಶ್ಲೇಷಿಸಿ ಅವರು ಕಂಡುಕೊಂಡ ಸಮಾಧಾನಗಳು ಜಾನಪದವನ್ನು ಹೊಸದೃಷ್ಟಿಯಿಂದ ನೋಡುವುದಕ್ಕೆ ಪ್ರೇರಣೆಯಾದವು. ತರುಣ ಸಂಶೋಧಕರು ಈ ಹೇತುದಲ್ಲಿ ತೊಡಗಿ ಅವಾರ ಮಾಹಿತಿ ಸಂಗ್ರಹಿಸಿದರು. ಇದರಿಂದ, ಜಾನಪದವೇ ಇಲ್ಲವೆಂದು ಹೇಳುವ ಅಮೆರಿಕಾದಲ್ಲಿಯೂ ಸಹ ಯಾವುದೇ ಪ್ರಾಚೀನ ಪರಂಪರೆಗಳಲ್ಲಿರುವಷ್ಟೇ ಅವಾರ ಪ್ರಮಾಣದ ಜಾನಪದವಿದೆ ಎಂಬ ಅಂಶ ಸ್ವಷ್ಟವಾಯಿತು.

ಜಾನಪದವು ತನ್ನದೇ ಅದ ತತ್ವ, ಅಧ್ಯಯನ ವಿಧಾನಗಳನ್ನು ಹೊಂದಿರುವ ಹೇತುವಾಗಿರುವುದರ ಜೊತೆಗೆ ಅಂತರ್ಶ್ರಿಸ್ತೀಯ ಸಂಬಂಧಗಳನ್ನು ಹೊಂದಿರುವ ಹೇತು ಎಂಬುದು ಡಾಸ್‌ನ್ ದೃಢವಾಗಿ ಪ್ರತಿಪಾದಿಸುತ್ತಿದ್ದ ವಿಚಾರವಾಗಿತ್ತು. ಬಹುತೇಕ ಜಾನಪದ ವಿದ್ಯಾಂಸರು ಮಾನವಶಾಸ್ತ್ರ, ಸಮಾಜಶಾಸ್ತ್ರಗಳ ಹಿನ್ನೆಲೆಯಿಂದ ಬಂದವ ರಾದ್ವರಿಂದ ಅವರ ತೌಲ್ಯಿಕ ಅಧ್ಯಯನಗಳು ಈ ಎರಡು ಹೇತುಗಳಿಗೇ ಹೆಚ್ಚು

ಸಂಬಂಧಿಸಿರುತ್ತಿದ್ದವು. ಆದರೆ ಡಾಸೆನ್, ಇತಿಹಾಸ ವಿದ್ಯಾಂಶರಾಗಿದ್ದ ಕಾರಣ ದಿಂದಲೇ ಶಿಷ್ಟ ಇತಿಹಾಸ ಮತ್ತು ಹೊಬಿಕ ಪರಂಪರೆಯ ಇತಿಹಾಸದ ಸಂಬಂಧ, ಕೊಳುಕೊಡುಗೆಗಳ ಅಧ್ಯಯನ ಆವರಣ್ಣ ಹೆಚ್ಚು ಆಕಾರಿಸಿತು. ಈ ಬಗ್ಗೆ ಆವರು ಆಳವಾಗಿ ಅಭ್ಯಾಸ ವಾಡಿದರು. ಆವರು ನಡೆಸಿದ ಆಫ್ರಿಕಾ, ಆಮೇರಿಕಾ ಜಾನಪದ ಅಧ್ಯಯನಗಳಲ್ಲಿ ಈ ಅಧ್ಯಯನದ ಭಾಯಿಯನ್ನು ಕಾಣಬಹುದು.

ಆಮೇರಿಕನ್ ಜಾನಪದ ಅಧ್ಯಯನಕ್ಕಿಂತೂ ಡಾಸೆನ್ ಆವರ ಕೊಡುಗೆ ಅನಾರ. The Scholarly Study of Meal American folklore as an entity itself is only 30 years old and Darsan in its father, Son and holy ghost, Both that he has raised and laid—ಎಂದು ಒಬ್ಬ ವಿವರಣೆ ಡಾಸೆನ್‌ರನ್ನು ಪ್ರತಿಂಸಿಸಿದ್ದಾನೆ.

ಜಾನಪದವನ್ನು ಕುರಿತು ಪ್ರಚಲಿತವಿರುವ ವಿವಿಧ ಸಿದ್ಧಾಂತಗಳ ಬಗ್ಗೆ ಡಾಸೆನ್‌ನೀರು ತುಂಬ ವಿವರವಾದ ಹಾಗೂ ವಿಶ್ಲೇಷಣಾತ್ಮಕವಾದ ಅಧ್ಯಯನಗಳನ್ನು ವಾಡಿದ್ದರು. ಚಾರಿತ್ರಿಕ ಭೌಗೋಳಿಕ ಸಿದ್ಧಾಂತ ಆವರಿಗೆ ಸ್ತ್ರಿಯವಾದ ಸಿದ್ಧಾಂತ ವಾಗಿತ್ತು. ಈ ಸಿದ್ಧಾಂತದ ಬಗ್ಗೆ ಬಂದ ಟೈಕೆಗಳಿಗೆಲ್ಲ ಸಮಾಧಾನ .ನೀಡುವಂತಹ ವಿವರಣೆಗಳನ್ನು ಆವರು ಕೊಟ್ಟಿರು. **Henispher C** ಎಂಬುದು ಆವರದೇ ಹೊಸ ಸಿದ್ಧಾಂತ. ಆಮೇರಿಕಾದ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಮಂಡಿಸ ಲಾದ ಈ ಸಿದ್ಧಾಂತ ಹಳೆ ವುತ್ತು ಹೊಸ ಜಗತ್ತುಗಳ ಜಾನಪದವನ್ನು ಬೇರೆಡಿಸಿ ನೋಡುತ್ತದೆ. ವಿವಿಧ ಜನಾಂಗಗಳ ಬೆರಕೆಯಿಂದ ಬಂದು ಸಮೃದ್ಧಿ ಜನಾಂಗಗಳ ದೇಶವಾಗಿ ರೂಪುಗೊಂಡಿರುವ ಆಮೇರಿಕಾದಂತಹ ಹೊಸ ಜಗತ್ತಿನ ಜಾನಪದವನ್ನು ಅದರ ದೇಶಿಯು, ಜನಾಂಗಿಕ ಹಾಗೂ ಚಾರಿತ್ರಿಕ ಅಂಶಗಳ ದೃಷ್ಟಿಯಿಂದ ವಿಶ್ಲೇಷಿಸ ಬೇಕು. ಹೊಸ ಜಗತ್ತಿಗೆ ವಲಸೆಬಂದ ಜನಾಂಗವೊಂದರ ಜಾನಪದವು ಅಂತಿಮವಾಗಿ ರೂಪುಗೊಳ್ಳಬಾಗ ಅಲ್ಲಿ ನಡೆಯುವ ಹೊಂದಾಣಿಕೆ, ಸ್ವೀಕರಣ, ಸಾಂಸ್ಕೃತಿಕರಣ, ಉಳಿಕೆ, ಪುನರುಜ್ಞವನ್ನ ಹಾಗೂ ಹಿನ್ನೆಡಿ ಇವೇ ಮೊದಲಾದ ಪ್ರಕ್ರಿಯೆಗಳನ್ನು ಗಮನಿಸಬೇಕು ಮತ್ತು ಈ ಪರಂಪರೆಗಳನ್ನು ರೂಪಿಸಿದ ವಿಶೇಷ ಚಾರಿತ್ರಿಕ ಹಾಗೂ ಪರಿಸರಾತ್ಮಕ ಅಂಶಗಳನ್ನೂ ಅಧ್ಯಯನಿಸಬೇಕು ಎಂದು ಆವರು ಈ ಸಿದ್ಧಾಂತದಲ್ಲಿ ಪ್ರತಿಪಾದಿಸಿದ್ದಾರೆ. ವಿಶ್ವ ವಿದ್ಯಾಲಯಗಳಲ್ಲಿ ಬಂದು ಆಕಾಡೆಮಿಕ್ ಕ್ರಿಸ್ತಾಗಿ ಜಾನಪದ ಬೆಳೆಯಬೇಕು ಎಂಬುದು ಡಾಸೆನ್ ಆವರ ನಿಲುವಾಗಿತ್ತು. ಜಾನಪದಕ್ಕಾಗೇ ಪ್ರತ್ಯೇಕ ವಿಭಾಗವಿರಬೇಕು, ಜಾನಪದ ತಜ್ಜ್ಞರು ಜಾನಪದ ತಜ್ಜ್ಞರಾಗಿಯೇ ತಮ್ಮ ಕೊಡುಗೆ ನೀಡುವುದಕ್ಕೆ ವಿಶ್ವವಿದ್ಯಾಲಯಗಳು ಆವಕಾಶ ಮಾಡಿಕೊಡಬೇಕೇ ಹೊರತು ಬೇರೆ ವಿಭಾಗದ ಟೊಮಿಯಲ್ಲಿ ತಲೆಮರೆಸಿಕೊಳ್ಳುವುದಕ್ಕಲ್ಲ. ಯಾವುದೇ ವಿಶ್ವ

ವಿದ್ಯಾಲಯ ತನ್ನ ಶೈಕ್ಷಣಿಕ ಪಟ್ಟಿಯಲ್ಲಿ ಜಾನಪದದಂಥ ವರ್ಣವುಯು, ರೋಚಕ ವಾದ ಆಧ್ಯಾತ್ಮಿಕ ವಿಭಾಗವಿದೆ ಎಂದು ಹೇಳಿಕೊಳ್ಳುವಂತಿರಬೇಕು. ಜಾನಪದವನ್ನು ಕಂತೋಕ್ತವಾಗಿ ಪ್ರತಿಪಾದಿಸುವ ಸ್ತುತಿಕಾರ್ಯರುಗಳಿರಬೇಕು ಎಂದು ಡಾಸ್‌ನ್‌ ಹೇಳುತ್ತಿದ್ದರು. ಜಾನಪದದ ಒಗ್ಗೆ ಅವರಿಗಿಂದ ಅಜಲ ಶ್ರದ್ಧೆ ಹಾಗೂ ಅಭಿನಾನಗಳು ಈ ಮಾತುಗಳಲ್ಲಿ ವ್ಯಕ್ತವಾಗುತ್ತವೆ.

ಜಾನಪದ, ಡಾಸ್‌ನ್‌ ಅವರ ಬದುಕಿನ ಉಸಿರಾಗಿತ್ತು ಎಂದರೆ ಉತ್ತೀರ್ಣ ಏನಲ್ಲಿ ಅವರು ಎಷ್ಟು ಮಂಟ್ಟಿಗೆ ಒಬ್ಬ ಪ್ರಾಣಾವಧಿ ಜಾನಪದ ತಜ್ಞ ರಾಗಿದ್ದರೆಂದರೆ ತಮ್ಮ ಅಟ್ಟಿರಿಯೊಸ್ಕಿಲ್ಲರೊಸಿಸ್‌ ಹಾಗೂ ತೆರಿದ ಹೃದಯದ ಶಸ್ತ್ರ ಚಿಕಿತ್ಸೆಯಂತಹ ಗಂಭೀರ ಸಂದರ್ಭವನ್ನೂ ಒಂದು ಯಶಸ್ವಿಯಾದ ಸಂಶೋಧನ ಕೆಲಸವಾಗಿ ಪರಿವರ್ತಿಸಿದರು. 1972ರಲ್ಲಿ ಅವೇರಿಕನ್‌ ಜಾನಪದ ಸಂಸ್ಥೆಯ ವಾಸ್ತವಿಕ ಸಭೆಯಲ್ಲಿ ಭಾಗವಹಿಸಿದ್ದಾಗ ಅವರಿಗೆ ಹೃದಯಾಘಾತವಾಯಿತು. ಇದರಿಂದ ಚೆತ್ತರಿಸಿಕೊಂಡ ಅವರು ಮಾರನೇ ವರ್ಷ ಪುನಃ ಅವೇರಿಕನ್‌ ಜಾನಪದ ಸಂಸ್ಥೆಯ ವಾಸ್ತವಿಕ ಸಭೆಯಲ್ಲಿ ಭಾಗವಹಿಸಿದರು. ಅಷ್ಟ ಅಲ್ಲದೆ ಚಿಕಿತ್ಸಿಗಾಗ ಅಸ್ವತ್ತೆಯಲ್ಲಿದ್ದಾಗ ತಾವು ಪಡೆದ ಅಸುಭವಗಳನ್ನೂ ಮತ್ತು ವಿವಿಧ ಜೀವನ ಶೈಲಿಗಳಿಗೂ ಒತ್ತಡದ ಬದುಕಿನಿಂದ ಹುಟ್ಟುವ ಹೃದ್ದೋಗಗಳಿಗೂ ಇರುವ ಸಂಬಂಧವನ್ನು ಚರ್ಚಿಸುವ Heart Disease and Folklore ಎಂಬ ಪ್ರಬಂಧವನ್ನು ಮಂಡಿಸಿದರು. ಇದೊಂದು ಚುರುಕಾದ ಹಾಗೂ ಮಾಹಿತಿ ಪ್ರಾಣವಾದ ಪ್ರಬಂಧ. ಇದರಲ್ಲಿ ಜಾನಪದವನ್ನು ಕುರಿತಂತೆ ಸ್ಪಷ್ಟ ಮಂಟ್ಟಿಗೆ ಹಾಸ್ಯ ವಾಗಿ “Folklore lived, than Studied is the Surest preventive of Heart Disease” ಎಂದು ಪ್ರತಿಪಾದಿಸಿದರು. ಇತರ ರೋಗಿಗಳಿಂದ ಕೇಳಿದ ಶಸ್ತ್ರಚಿಕಿತ್ಸೆ ಪವಾಡಗಳ ಅದ್ವಿತೀಯನ್ನೂ ಈ ಲೇಖನದಲ್ಲಿ ತಿಳಿಸಿದ್ದಾರೆ. ಆಸ್ವತ್ತೆಯ ಜಾನಪದ (ಮುಖ್ಯವಾಗಿ ಹೃದ್ದೋಗ, ನಸುಗಳು ಮುಂತಾದ ವೃತ್ತಿಗಳಿಗೆ ಸಂಬಂಧಿಸಿದ್ದು) ಇನ್ನೂ ಅರಂಭಾವಸ್ಥೆಯಲ್ಲಿಯೇ ಇದ್ದ ಕಾಲದಲ್ಲಿ ಡಾಸ್‌ನ್‌ ಸಂಗ್ರಹಿಸಿದ ಹೃದ್ದೋಗ ಜಾನಪದ ಉಲ್ಲೇಖನೀಯವಾದದ್ದು.

ಡಾಸ್‌ನ್‌ರ ಕಾರ್ಯ ಚಟುವಟಿಕೆಯು ಸಾಮಾನ್ಯ ಅವರಿಗೆ ವಿವಿಧ ಗೌರವ ಗಳನ್ನು ದೊರಕಿಸಿಕೊಟ್ಟಿತು. ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ, ಸ್ವಿತ್‌ಥಾಂಸನ್‌ನ್ ರ ನಿವೃತ್ತಿಯ ಸಂತರ ಅಲ್ಲಿನ ಜಾನಪದ ಸಂಸ್ಥೆಯ ನಿರ್ದೇಶಕರಾದರು. ಬಹಳಕಾಲ ಅವರು ಅವೇರಿಕನ್‌ ಜಾನಪದ ಸಂಸ್ಥೆಯ (American Folklore Society) ಅಧ್ಯಕ್ಷರಾಗಿದ್ದರು. ಜನಾಂಗಿಕ ಶಾಸ್ತ್ರ ಮತ್ತು ಜಾನಪದ ಅಂತರ ರಾಷ್ಟ್ರೀಯ ಸಂಸ್ಥೆಯ ಉಪಾಧ್ಯಕ್ಷರೂ ಸೊಸೈಟಿ ಫಾರ್ ಅವೇರಿಕನ್‌ ಸ್ನೋಕ್ ಲೋರ್ನ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರೂ ಆಗಿದ್ದರು. ಪ್ರತಿಸ್ಕೃತನಾದ

ಗೆಗೆನ್‌ ಹಿವ್‌ ಪ್ರಕ್ಷಿಯನ್ನು ಮೂರು ಬಾರಿ ಪಡೆದಿದ್ದರು. ತಮೆಗೆ ದೊರತ ಹುದ್ದೆ ಗೌರವಗಳನ್ನು ಜಾನಪದ ಅಥ ಯನದ ಪ್ರವರ್ಧನೆಗಾಗಿ ಸಮರ್ಪಣಾಗಿ ಬಳಸಿ ಕೊಂಡರು.

ಡಾಸ್‌ನ್‌ 1974ರಲ್ಲಿ ಕಲ್ಪತ್ರಿಯಲ್ಲಿ ನಡೆದ ಜನಾಂಗಿಕ ಹಾಗೂ ಜಾನಪದ ಸಮಾವೇಶದಲ್ಲಿ ಭಾಗವಹಿಸುವುದಕ್ಕಾಗಿ ಭಾರತಕ್ಕೆ ಬಂದಿದ್ದರು. ಸಮೈಳನ ಮುಗಿದ ನಂತರ ಮೈಸೂರಿಗೂ ಭೇಟಿ ನೀಡಿದ್ದ ಅವರು ಇಲ್ಲಿನ ಜಾನಪದಾಸಕ್ತರನು ಉದ್ದೇಶಿಸಿ ಹೇಳಿದ ಮಾತುಗಳು ಇವು : “ಅಚ್ಚು ಜಾನಪದದ ಸಾಗರದಂತಿರುವು ಭಾರತದಲ್ಲಿ ಈ ಕ್ಷೇತ್ರದಲ್ಲಿ ನಡೆಸಬಹುದಾದ ಸಂಶೋಧನೆಗಳಿಗೆ ಅನನ್ನಪೂ ಅನಂತವೂ ಆದ ಅವಕಾಶಗೇವೆ. ಭಾರತದಂಥ ಜಾನಪದೀಯ ರಾಷ್ಟ್ರದಲ್ಲಿ ನಾನು ಜಾನಪದ ಆಧ್ಯಯನದ ಸ್ವರೂಪವನ್ನು ಹೇಳುವುದೆಂದರೆ ಆಭಾಸಕರವಾಗಿ ತೋರುತ್ತದೆ. ಇಲ್ಲಿಯ ಮರಿತ ಜಾನಪದ ತಜ್ಞರು ವಿಶ್ವದ ಇತರಂಗ ಮಾರ್ಗದರ್ಶನ ಒದಗಿಸಬಲ್ಲರು. ಅದ್ದಿಂದ ಈ ಕ್ಷೇತ್ರದಲ್ಲಿ ಆಸಕ್ತರು ಶಿವರಾಜನಾಗಿ ತೋಡಗಿಕೊಳ್ಳುವುದು ಶ್ರೀಯಸ್ವರ”⁶ ಮೈಸೂರು ವಿಶ್ವ ವಿದ್ಯಾನಿಲಯದ ಜಾನಪದ ವಸ್ತುಸಂಗ್ರಹಾಲಯವನ್ನು ವೀಕ್ಷಿಸಿ ಅಲ್ಲಿರುವ ಸಂದರ್ಭಕರ ವಹಿಯಲ್ಲಿ ‘The Folklore Museum is breath taking’ ಎಂದು ಮೊಚ್ಚು ನುಡಿ ಬರೆದಿದ್ದಾರೆ.

ಡಾಸ್‌ನ್‌ರನ್ನು ಕುರಿತು ಕೆಲ್ವಿ ಹೆಡರ್‌ ಎಂಬ ವಿವರಕ್ಕ ಹೇಳಿರುವ “....He is Doing for folklore what kinsey did for sex, He made us aware of it He made it respectable, even enjoyable”⁷ ಮಾತುಗಳನ್ನು ಗಮನಿಸಿದರೆ ಸಾಕು ಜಾನಪದಕ್ಕೆ ಡಾಸ್‌ನ್‌ರ ಕೊಡುಗೆ ಏನು ಎಂಬುದು ಸ್ವಷ್ಟವಾಗುತ್ತದೆ.

ಜಾನಪದದ ಪರಿಕಲ್ಪನೆ, ಅಧ್ಯಯನ ಮಾರ್ಗಗಳು ಅಂತರ್ ಶಿಕ್ಷಿಯ ಸಂಭಂಧ, ಕ್ಷೇತ್ರಕಾರ್ಯ, ಅಧ್ಯಯನದ ಪ್ರಯೋಜನ, ಜಾನಪದದ ಭವಿಷ್ಯ, ನಗರ ಜಾನಪದ. ಇವೇ ಮೊದಲಾದ ಹಲವಾರು ಮೂಲಭೂತ ವಿಷಯಗಳಿಗೆ ಸಂಬಂಧಿಸಿದಂತೆ ಡಾಸ್‌ನ್‌ ಅವರ ವಿಚಾರಗಳು ಹಾಗೂ ಅವರ ಕೃತಿಗಳ ಪರಿಚಯವನ್ನು ಈ ಮುಂದಿನ ಪುಟಗಳಲ್ಲಿ ಕೊಡಲಾಗಿದೆ. ಡಾಸ್‌ನ್‌ ಬರೆದಿರುವ ಮತ್ತು ಸಂಪಾದಿಸಿರುವ ಕೃತಿಗಳ ಪೀಠಿಕೆ, ಪ್ರಸ್ತಾವನೆಗಳಲ್ಲಿ ಮತ್ತು ಹಲವಾರು ಲೇಖನ, ಉಪನಾಯಕಗಳಲ್ಲಿ ಅವರ ವಿಚಾರಗಳು ಹರಡಿಹೋಗಿವೆ. ಇವುಗಳ ಒಟ್ಟು ಪರಿಶೀಲನೆಯಿಂದ ನಮಗೆ ತಿಳಿಯುವುದು ಇನ್ನು—ಡಾಸ್‌ನ್‌ರಂತೆ ಜಾನಪದಕ್ಕಾಗಿ ಸರ್ವತೋಮುಖವಾಗಿ ದುಡಿದ ಮತ್ತೊಬ್ಬ ವ್ಯಕ್ತಿ ಜಾನಪದ ಅಧ್ಯಯನದ ಚರಿತ್ರೆಯಲ್ಲಿ ಸಿಗುವುದಿಲ್ಲ.

ಅದಿಚೆಪ್ಪಣಿಗಳು :

1. Alan Dundes. "ways of Studying Folklore" P. 49 American Folklore, ed : Tristram coffin. Higgin Bothems Ltd, Madras 1969.
2. R. M. Darson. "The Academic future of Folklore" Folklore, Selected Essays. Indiana University Press, Bloomington /Londan 1972
3. Mac Edward leach. "The men who made Folklore a Scholarly discipline" P. 25. American Folklore Ed. Tristram Coffin. Higgin Bothems Ltd. Madras 1969.
4. R. M. Darson(ed) Folklore in the Modern wolrd The Hague : Mouton, 1978
5. R. M; Darson "The Academic future of folklore" Folklore Selected essays.
6. ಡಾ. ನಂ. ತಪಸ್ವಿರುವಾರ್ ಜಾನಪದ ಅಧ್ಯಯನದ ಸಂಕೀರ್ತ ಇತಿಹಾಸ ಚನ್ನಡ ಸಾಹಿತ್ಯ ಪರಿವರ್ತನೆ. 1981
7. Folklore. Selected essays ನ ರಿಕ್ಯು ಪ್ರಟಿದಲ್ಲಿ

ಉತ್ತರ ಮಹಾರಾಜು ಕೃಷ್ಣನಿಂದ ತುಳಿತ್ವಾಗಿ ಪ್ರಾಣ ನಿರ್ಧಾರ ಕೊಂಡಿರುತ್ತಿದ್ದು. ಇಲ್ಲಿ ಅವರು ಸಾರ್ಥಕವಾಗಿ ಅಂತಿಮ ವರ್ಣನೆಯನ್ನು ಕೊಡುತ್ತಿರುತ್ತಾರೆ.

ಈ ಶಾಸನದಲ್ಲಿ ಬಿಂಬಿಸಿರುವ ವಿಷಯ ಇದ್ದು ಇದನ್ನು ರಿಂದ್ಲೋ ಹೇಳಣಾಗುತ್ತಿರುತ್ತಾರೆ. ಇಲ್ಲಿ ಇದನ್ನು ಕಾಣಿಸಿರುವ ವಿಷಯ ಇದ್ದು ಅಂತಿಮ ವರ್ಣನೆಯನ್ನು ಕೊಡುತ್ತಿರುತ್ತಾರೆ. ಈ ಶಾಸನದಲ್ಲಿ ಬಿಂಬಿಸಿರುವ ವಿಷಯ ಇದ್ದು ಅಂತಿಮ ವರ್ಣನೆಯನ್ನು ಕೊಡುತ್ತಿರುತ್ತಾರೆ. (೪೦೯)

ಈ ಶಾಸನದಲ್ಲಿ ಬಿಂಬಿಸಿರುವ ವಿಷಯ ಇದ್ದು ಅಂತಿಮ ವರ್ಣನೆಯನ್ನು ಕೊಡುತ್ತಿರುತ್ತಾರೆ. ಈ ಶಾಸನದಲ್ಲಿ ಬಿಂಬಿಸಿರುವ ವಿಷಯ ಇದ್ದು ಅಂತಿಮ ವರ್ಣನೆಯನ್ನು ಕೊಡುತ್ತಿರುತ್ತಾರೆ. ಈ ಶಾಸನದಲ್ಲಿ ಬಿಂಬಿಸಿರುವ ವಿಷಯ ಇದ್ದು ಅಂತಿಮ ವರ್ಣನೆಯನ್ನು ಕೊಡುತ್ತಿರುತ್ತಾರೆ. ಈ ಶಾಸನದಲ್ಲಿ ಬಿಂಬಿಸಿರುವ ವಿಷಯ ಇದ್ದು ಅಂತಿಮ ವರ್ಣನೆಯನ್ನು ಕೊಡುತ್ತಿರುತ್ತಾರೆ.

ಡಾಸ್ರ್‌ನ್ ಅವರ ಜಾನಪದ ಪರಿಕಲ್ಪನೆಗಳು

ಜಾನಪದ ಎಂದರೆನು? ಜಾನಪದ ಅಧ್ಯಯನದ ಸ್ವರೂಪವೇನು? ಎಂಬ ಪ್ರಶ್ನೆಗಳ ವಿಶ್ಲೇಷಣೆಯೇ ಡಾಸ್ರ್‌ನ್‌ರ ಬಹುತೇಕ ಬರಹಗಳ ವಿಷಯ. ಇದು, ಜಾನಪದದ ಬಗ್ಗೆ ಸ್ವಷ್ಟ ಅರಿವು ಮಾಡಿಸುವುದಕಾಗ್ಯಾಗಿ ಡಾಸ್ರ್‌ನ್ ಮಾಡುತ್ತಿದ್ದ ಪ್ರಯತ್ನಗಳಿಗೆ ಸಾಕ್ಷಿ.

ಡಾಸ್ರ್‌ನ್ ವ್ಯಾಖ್ಯಾನದಲ್ಲಿ ಜಾನಪದವೆಂದರೆ ಶತಶತಮಾನಗಳಿಂದ ಬಾಯಿ ಮಾತಿನ ಮೂಲಕ ಹರಿದು ಬಂದಿರುವ ನೂರಿಬಿಕ ಪರಂಪರೆ. ಜಾನಪದದ ಪರಿಕಲ್ಪನೆಯನ್ನು ಸ್ಪುಲ್‌ ಹಿಗ್‌ಸಿದರೆ ಅದು ಧಾರ್ಯದ ಕಣಜ, ಬ್ರಿಡ್‌ ಮಾಡುವ ಅಚ್ಚು ಮೊದಲಾದ ವಸ್ತುರೂಪಗಳನ್ನೂ, ನೂರಿಬಿಕವಾಗಿ ಹರಿದು ಬಂದ ಕಢಿ, ಹಾಡು, ಹೇಳಿಕೆ, ಸಂಬಿಕೆ ಅಥವಾ ಗ್ರಾಮೀಣ ಹಬ್ಬಿ, ಕುಟುಂಬ ಪದ್ಧತಿಗಳು. ರೈತಾಸಿವರ್ಗದ ಅಭರಣಿಗಳು ಇಂಥವನ್ನೆಲ್ಲ ಒಳಗೊಳ್ಳುತ್ತಿದೆ.1 ಈ ಎಲ್ಲದರ ಸಮಾನ ಅಂಶವೆಂದರೆ ಅವುಗಳ ಪಾರಂಪರಿಕತೆ. ಜಾನಪದವನ್ನು ಜಾನಪದವೆಂದು ಪರಿಗಣಿಸಬೇಕಾದರೆ ಅದು ಅನೇಕ ಶಿಲ್ಪಮಾರ್ಗಗಳ ಕಾಲ ಜನರ ಬಾಯಲ್ಲಿ ಉಳಿದಿರಬೇಕು ಇಲ್ಲಿ ಜಾನಪದದ ಎರಡು ಮುಖ್ಯ ಅಂಶಗಳಾದ ನೂರಿಬಿಕತೆ ಮತ್ತು ಪಾರಂಪರಿಕತೆ ಎಂಬುದರಲ್ಲಿ ಡಾಸ್ರ್‌ನ್‌ರು ಪಾರಂಪರಿಕತೆಗೇ ಹೆಚ್ಚು ಒತ್ತು ಕೊಟ್ಟಿಂತೆ ಕಾಣುತ್ತದೆ. ಆದರೆ ಬಹುತೇಕವಾಗಿ ಅವರು ಜಾನಪದವನ್ನು ವ್ಯಾಖ್ಯಾನಿಸುವುದು ನೂರಿಬಿಕವಾದ ಪಾರಂಪರಿಕ ಸಾಹಿತ್ಯ ಎಂದೇ.

ಡಾಸ್ರ್‌ನ್ ಕಾಲಕ್ಷಾಗಲೇ ಜಾನಪದದ ಬಗ್ಗೆ ಇದ್ದ ಹಳೆಯ ಪರಿಕಲ್ಪನೆ ದೂರ ವಾಗುತ್ತ ಬಂದಿತ್ತು. ಜಾನಪದವೆಂದರೆ ಕೇವಲ ಗತಕಾಲದ ಉಳಿಕೆ, ಗ್ರಾಮೀಣ

ಸಂಸ್ಕೃತಿಗೆ ವರಾತ್ರಿ ಸೀಮಿತವಾದದ್ದು, ಸರ್ವಾಚದ ಕೆಳ ಸ್ಥರಗಳಲ್ಲಷ್ಟೇ ಇರುವಂಥದ್ದು ಎಂಬ ಅಭಿಪ್ರಾಯ ಉದಳಾಗಿತ್ತು.

ಜಾನಪದವು ಸಮಾಲೀನ, ಅದು ಇಂದಿಗೆ, ಇಂದಿನ ನಗರ ಕೇಂದ್ರಗಳಿಗೆ ಕ್ಷೇಗಾರಿಕಾ ಕ್ರಾಂತಿಗೆ ಹಾಗೂ ಇಂದಿನ ಲೋಕದೃಷ್ಟಿಗೆ ಸಂಬಂಧಿಸಿದೆ. ಈ ಅಧ್ಯಾದಲ್ಲಿ ಜಾನಪದವು ಸಕ್ರಿಯವಾಗಿದೆಯೇ ಹೊರತು ನಿಂತ ನಿರೋಗಿಲ್ಲ ಎಂಬ ಅಭಿಪ್ರಾಯ ಮೂಡಿತ್ತು. ಈ ಅಭಿಪ್ರಾಯದ ಸೆಲೆಯ ಮೇಲೆ ಡಾಸೆನ್ ಆವರು, ಜಾನಪದ” (Folk) ಎಂಬುದು ಗ್ರಾಮೀಣ ಜನಪದರಿಗಷ್ಟೇ ಸೀಮಿತವಾಗಬೇಕೆಲ್ಲ. ಅದು ಪರಂಪರೆಯತ್ತ ಮುಖುನಾಡಿದ ಅನಾಮುಧೀಯ ಜನಸಮೂಹಗಳನ್ನು ಸೂಚಿಸುತ್ತದೆ ಎಂದರು. 2 ಗ್ರಾಮೀಣ ಜನ ನಗರಗಳತ್ತ ಜಿಲ್ಲಿಸಿದರೆ ಅವರು ಜಾನಪದತ್ವವನ್ನೇನೂ ಕಳೆದುಕೊಳ್ಳುವುದಿಲ್ಲ. ಅದೇ ರೀತಿ ನಗರಗಳಲ್ಲಿರುವ ಜನರನ್ನು ಜನಪದ ಗುಂಪು ಗಳಿಂದು ಕರೆಯಿದರುವುದೂ ಆಗದು. ಏಕೆಂದರೆ ಅವರ ಬದುಕೂ ಸಹ ಪಾರಂಪರಿಕ ಮುದ್ರೆಯ ನಡವಳಿಕೆ, ಉಡುಪ್ರ, ಅಡುಗೆ ಪದ್ಧತಿ, ಅಭಿವೃತ್ತಿ ವಿಧಾನ ಹಾಗೂ ಲೋಕದರ್ಶನಗಳಿಂದ ರೂಪುಗೊಂಡಿರುತ್ತದೆ. ಆದ್ದರಿಂದ ಜಾನಪದಕ್ಕೆ ಅಂಟಿರುವ ಪಾರ್ಚಿನತೆ’ (Antiquarianism)ಯ ಸೋಂಕನ್ನು ನಿವಾರಿಸುವುದಕ್ಕಾಗಿ ನಾವು ಜಾನಪದವನ್ನು ಮರುವ್ಯಾಖ್ಯಾನಿಸುವುದು ಒಳತು ಎಂದು ಡಾಸೆನ್ ಅಭಿಪ್ರಾಯವಟ್ಟಿರು. ಜನಸ್ತ್ರಿಯ ಪಾರ್ಚಿನ ನಡಾವಳಿಗಳು ಎಂಬ ಪದಕ್ಕೆ ಮಾರ್ಪಿಕ ಸಂಸ್ಕೃತಿ’ (oral culture) ಅಥವಾ ಪಾರಂಪರಿಕ ಸಂಸ್ಕೃತಿ (Traditional culture) ಅಥವಾ ಅನಧಿಕೃತ ಸಂಸ್ಕೃತಿ(un-official culture) ಎಂಬ ಪದಗಳನ್ನಿಷ್ಟುಕೊಂಡರೆ ನಾವು ಜಾನಪದತ್ವ ರ ನಿಜವಾದ ಕಾಳಜಿಗಳಿಗೆ ಹತ್ತಿರ ಬರುತ್ತೇನೆ. ಪರಂಪರೆಯೂ ಪದೇ ಪದೇ ಸ್ವೀಕರಣಗೊಳ್ಳುತ್ತಿರುತ್ತದೆ. ಅನಧಿಕೃತ ಸಂಸ್ಕೃತಿ ಎಂಬುದು ಚಚುಂ, ರಾಜ್ಯ, ವಿಶ್ವವಿದ್ಯಾಲಯ, ವೃತ್ತಿ, ಸೆಂಫೆ ಸಂಸ್ಕೃತಿ, ಲಲಿತಕಲೆ ಹಾಗೂ ವಿಚಾರಣೆಗಳಂತಹ ಉಚ್ಚ, ಗೋಚರ, ಸಾಂಸ್ಕೃತಿಕ ಸಂಸ್ಕೃತಿಗಳಿಗೆ ಪ್ರತಿಯಾದದ್ದು. ಇದು ತನ್ನದೇ ಆದ ಅಭಿವೃತ್ತಿ ವಿಧಾನಗಳನ್ನು ಹೊಂದಿರುತ್ತದೆ ಆದಾಗ್ಯಾ ಅದು ಅಧಿಕೃತ ಸಂಸ್ಕೃತಿಯಂತೆಯೇ ತನ್ನಕಾಲದ ಮನೋಧರ್ಮಗಳನ್ನು ಪ್ರತಿಬಿಂಭಿಸುತ್ತದೆ. ಏಕೆಂದರೆ ಇವೆರಡೂಬಂದೇ ಇತಿಹಾಸಕಾಲದಲ್ಲಿ ಸೆಲೆಯೂರಿದಂತವು.”³ ಎಂದು ಡಾಸೆನ್ ವ್ಯಾಖ್ಯಾನಿಸಿದರು. ಜಾನಪದವನ್ನು ಈವಿನರಣೆಯ ಸೆಲೆಯಲ್ಲಿ ಅಧ್ಯಯನಿಸಲೈಡಿದಾಗ ನಗರ-ಹಳ್ಳಿ, ಆಕ್ರೋಸ್, ಅನ್ಕೋರಸ್ ಪಾರ್ಚಿನ-ಅಧ್ಯಾನಿಕ ಮುಂತಾದ ಯಾವುದೇ ಭೇದಗಳನ್ನು ಗಣಿಸಿಗೆ ತಿಗೆದುಕೊಳ್ಳದೆ ತಮ್ಮದೇ ಆದ ಸಾಂಸ್ಕೃತಿಕ ಪರಂಪರೆಗಳನ್ನು ಹೊಂದಿರುವ ಪ್ರತಿಯೊಂದು ಗುಂಪನ್ನೂ, ‘ಜನಪದ’ ಎಂಬ ವ್ಯಾಖ್ಯೆಗೆ ಒಳಪಡಿಸಬಹುದು. ‘ಜನಪದ’ಕ್ಕೆ ಅಲನ್ ಡಂಡಸ್ ನೀಡಿರುವ ವ್ಯಾಖ್ಯಾನವೂ ಈ ವ್ಯಾಖ್ಯಾನಕ್ಕೆ ಸಂಬಂಧಿಸಬಹುದನ್ನು ಗಮನಿಸಬಹುದು.⁴

ಜಾನಪದವು ಸಮಕಾಲೀನ ಎಂಬುದು ಡಾಸ್‌ನ್ಯೂರ್ ದೃಢವಾದ ಪ್ರತಿಪಾದನೆ. ಜಾನಪದ ಸಮಕಾಲೀನ ಎಂಬ ವಿಚಾರವನ್ನು ಡಾಸ್‌ನ್ಯೂರ್ ಅಮೆರಿಕಾದ ಇತಿಹಾಸ ಗಡಿಯಲ್ಲಿ ಬದಲಾಗುತ್ತಿರುತ್ತದೆ ಜೀವನಶೈಲಿಗಳನ್ನು ಅಭ್ಯಾಸಮಾಡುವಾಗ ಕಂಡುಕೊಂಡರು. ಈ ವಿಚಾರಗಳು ಉಳಿದ ಕಡೆಯ ಜಾನಪದಗಳಿಗೂ ಸರಿಯಾಗಿ ಅನ್ವಯವಾಗುವುದರಿಂದ ಅವುಗಳನ್ನು ಗಮನಿಸಬಹುದು : ಅಮೆರಿಕನ್ ಜೀವನಶೈಲಿಗಳನ್ನು ಧಾರ್ಮಿಕ, ಪ್ರಜಾಸತ್ಯಾತ್ಮಕ, ಆರ್ಥಿಕ ಹಾಗೂ ಉದಾರ ಎಂದು ವಿಂಗಡಿಸಿಕೊಂಡು ನೋಡಿದಾಗ ಪ್ರತಿಯೊಂದು ಅವಧಿಯ ಜಾನಪದವು ಆಯಾ ಅವಧಿಯಲ್ಲಿ ಪ್ರಧಾನವಾಗಿದ್ದ ಜೀವನ ಶೈಲಿಯನ್ನು ಪ್ರತಿಬಿಂಭಿಸುವುದನ್ನು ಕಾಣಬಹುದು. ಉದಾಹರಣೆಗೆ, ಧಾರ್ಮಿಕ ಯುಗದಲ್ಲಿ ದ್ವೀಪದ ಪ್ರಭೂತ್ವ ಹಾಗೂ ದೈವ, ಮಾಟಗಾತಿಯರಬಗ್ಗೆ ಮತ್ತು ಮಂತ್ರ ಮಾಟಗಳ ಬಗ್ಗೆ ಸಂಬಿಕೆ ಪ್ರಧಾನವಾಗಿದೆ. ಪ್ರಜಾಸತ್ಯಾತ್ಮಕ ಯುಗದಲ್ಲಿ ಅನೇಕ ಜನನಾಯಕರು ಸೃಷ್ಟಿಯಾದರು. ಆರ್ಥಿಕ ಜೀವನ ಶೈಲಿಯಲ್ಲಿ ಕೌಬಾಯ್, ಲಂಬರ್ ಜಾಕ್, ಗಣಿಕಾರ, ರೈಲ್‌ರೋಡ್ ಇಂಜಿನಿಯರ್ ಇವೇ ಮೊದಲಾದ ವೃತ್ತಿಗಳ ಜಾನಪದ ಹುಟ್ಟಿಕೊಂಡಿತು. ಈ ಸಿದ್ಧಾಂತದ ಸ್ರಕಾರ ಒಂದು ಅವಧಿಯಲ್ಲಿ ಜೀವಂತವಾಗಿದ್ದ ಹಾಗೂ ಕ್ರಿಯಾಶೀಲವಾಗಿದ್ದ ಜಾನಪದವು ಅದರ ಮುಂದಿನ ಹಂತದಲ್ಲಿ ಮನುಸುಕಾಗುತ್ತದೆ. ಅಧ್ಯಾತ್ಮ ಹಿನ್ನೆಲೆಗೆ ಸರಿಯುತ್ತದೆ. ಹದಿನೇಳನೇ ಶತಮಾನದಲ್ಲಿ ಮ್ಯಾಜಿಸ್ಟ್ರೇಟರು, ಕಾಲೇಜು ಪ್ರಸಿದೆಂಟ್‌ರಿಂದಾರಂಭಿಸಿ ರೈತರು, ನಾವಿಕರವರಿಗೆ ಸಮಾಜದಾಯಂತ ವ್ಯಾಪಿಸಿದ್ದ ಮಾಟದ ಸಂಬಿಕೆಗಳು ಈಗ ಯಾವುದೋ ಮೂಲೆಯಲ್ಲಿ ಮಾತ್ರ ಕಾಣಿಸುತ್ತವೆ. “ನಮ್ಮ ಕಾಲದಲ್ಲಿ ಕೌಬಾಯ್ ಜನಸ್ತಿಯ ಸಿನೆಮಾಗಳ ನಾಯಕನಾಗಿದ್ದಾನೆಯೇ ಹೊರತು ಜನಪದ ಕಥೆ ಗೀತೆಗಳ ಪ್ರಸಾರಕನಾಗಿಲ್ಲ. ಅದಕ್ಕೆ ಬದಲು ಈಗಿನ ಯುವಜನತೆ ಮಾಡಕದ್ವಯಗಳ ಜಾನಪದ (Druglore) ಹಾಗೂ ರಾಕ್‌ನ್ಯೂತ್ಲೈವೆಗಳನ್ನು ಸೃಷ್ಟಿಸಿದೆ”....ಹೀಗೆ ಜಾನಪದದ ಸಮಕಾಲೀನತೆ ಎಂಬ ಅಂಶ ಡಾಸ್‌ನ್ಯೂರ್ ಪರಿಕಲ್ಪನೆಯಲ್ಲಿ ಪ್ರಧಾನತೆ ಪಡೆದುಕೊಂಡಿರುವುದನ್ನು ಗಮನಿಸಬಹುದು.

ಜಾನಪದ ಮತ್ತು ಜನಪದ ಜೀವನ

ಜಾನಪದ ತಜ್ಜೀರು ಶಾಖೆಗೆ ಪ್ರಕಾರಗಳತ್ತಲೇ ಹೆಚ್ಚು ಗಮನಕೇಂದ್ರಿಕರಿಸಿ ಜನಪದ ಕುಶಲ ಕೆಲಸಗಾರರ ಉತ್ಪನ್ನಗಳನ್ನು ಕಡೆಗಣಿಸಿದ್ದಾರೆ, ಆದ್ದರಿಂದ ಮೌಖಿಕ ಜಾನಪದವೂ ಸೇರಿದಂತೆ ಪಾರಂಪರಿಕ ಸಂಸ್ಕೃತಿಯ ಎಲ್ಲ ಪ್ರಕಾರಗಳನ್ನೂ ಒಳಗೊಳ್ಳುವ ಜನಪದಜೀವನ ಎಂಬ ಪರಿಕಲ್ಪನೆಯೇ ಹೆಚ್ಚು ಸೂಕ್ತ ಎಂಬ ಒಂದು ವಾದ ತಲೆಯೆತ್ತಿತ್ತು. ಈ ವಾದದಲ್ಲಿನ ಸತ್ಯವನ್ನು ಡಾಸ್‌ನ್ಯೂರ್ ಗ್ರಹಿಸಿದರು. ಜಾನಪದ ಎಂಬ ಪದವನ್ನು ಮನುಸುಕುಗೊಳಿಸುವವರು ಪ್ರಭಾವಶಾಲಿಯಾಗಿ ಈ ಪರಿಕಲ್ಪನೆ ರಿಜಿಸ್ಟ್ರೇಷನ್ ಎಂ. ಡಾಸ್‌ನ್ಯೂರ್

ಬೆಳೆಯುತ್ತಿರುವುದನ್ನು ಕಂಡು ತಮ್ಮ ಅಧ್ಯಯನಪನ್ಹೊಂದಿ ಜಾನಪದ ಮತ್ತು ಜನಪದ ಜೀವನ (Folklore and Folklife) ಎಂಬ ಸಂಯುಕ್ತ ಪರಿಕಲ್ಪನೆಯ ಪ್ರಕಾರ ಮುಂದುವರೆಸಿದರು.

ಜಾನಪದ ಮತ್ತು ಜನಪದ ಜೀವನ ಎಂಬ ಶಿಫೆಕೆಯು ಒಳಗೊಳ್ಳುವ ವಿಷಯ ಗಳನ್ನು ಅವರು ನಾಲ್ಕು ದೋಡ್ಡ ಗುಂಪುಗಳಲ್ಲಿ ಅಳವಡಿಸುತ್ತಾರೆ. ಇದರಲ್ಲಿ ನೊದಲನೆಯದು ಮೌಖಿಕಸಾಹಿತ್ಯ (oral literature) ಇದನ್ನು ಶಾಬ್ದಿಕ ಕಲೆ (verbal art) ಅಥವಾ ಅಭಿವೃತ್ತಿ ಸಾಹಿತ್ಯ ಎಂತಲೂ ಕರೆಯಬಹುದು. ಇದರಲ್ಲಿ ಪುನರಾವೃತ್ಯಾಯ ವಿನ್ಯಾಸವನ್ನುಳ್ಳ ಮಾತ್ರ, ಹಾಡು, ಹಾಗೂ ಧ್ವನಿರೂಪದ ಪಾರಂಪರಿಕ ಅಭಿವೃತ್ತಿಗಳನ್ನು ಗುರುತಿಸಬಹುದು. ಜನಪದಕಥೆ ಇದರ ಪ್ರಧಾನಗುಂಪು. ಇದರಲ್ಲಿ ಮತ್ತೆ ಅನೇಕ ಉಪವಿಭಾಗಗಳಿವೆ. ಇನ್ನೊಂದು ಮುಖ್ಯ ಗುಂಪು ಹಾಡು. ಗಾದೆ, ಒಗಟುಗಳಂತಹ ಸಂಕ್ಷಿಪ್ತ ರೂಪದ ಪ್ರಕಾರಗಳೂ ಇದರಲ್ಲಿ ಸೇರುತ್ತವೆ. ಈ ಮೌಖಿಕ ಸಾಹಿತ್ಯ ಅನೇಕ ಸಂದರ್ಭಗಳಲ್ಲಿ ಲಿಖಿತ ಸಾಹಿತ್ಯವನ್ಹೊಂದುವೇಶಿಸಬಹುದು.

ಜನಪದ ಜೀವನದಲ್ಲಿ ಒಳಪಡುವ ಎರಡನೆಯು ಗುಂಪು ವಸ್ತು ಸಂಸ್ಕೃತಿ (Material culture). ಇದರಲ್ಲಿ ಯಾಂತ್ರೀಕೃತ ಕೈಗಾರಿಕೆಯ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಮತ್ತು ಇದರೊಂದಿಗೇ ಮುಂದುವರೆದಿರುವ ಮೂರ್ಚಣಾದ ಭೌತಿಕ ಅಂಶಗಳು ಸೇರುತ್ತವೆ. ಇವುಗಳ ತಂತ್ರ, ಕುಶಲತೆ, ಸೂತ್ರ, ವಿಧಾನಗಳು ತಲೆವಾರಿ ನಿಂದ ತಲೆವಾರಿಗೆ ಪರಂಪರಾಗತವಾಗಿ ಬರುತ್ತದೆ, ಮತ್ತು ಶಾಬ್ದಿಕ ಸಾಹಿತ್ಯದಂತೆಯೇ ಸಾಂಪ್ರದಾಯಿಕ ಪರಂಪರೆಯ ಹಾಗೂ ಸೈಯಕ್ತಿಕವಾದ ವ್ಯಾತ್ಯಾಸಗಳಿಗೆ ಈಡಾಗುತ್ತವೆ. ಮನೆ, ಉಡುಪು, ಉಪಕರಣ, ಪೀಠೋಪಕರಣ, ಅಡುಗೆ, ವಾತ್ರಿ ಇತ್ಯಾದಿಗಳು ವಸ್ತು ಸಂಸ್ಕೃತಿಯ ನಿದ್ಯಾರ್ಥ ಪರಿಶೀಲಿಸಬೇಕಾದ ಅಂಶಗಳು, ಆದಿವಾಸಿ ಸಂಸ್ಕೃತಿಯಲ್ಲಿ ಎಲ್ಲವೂ ಪಾರಂಪರಿಕ ಹಾಗೂ ಕೈಲಿಂದ ಮಾಡಿದ್ದು. ಆದರೆ ಉಚ್ಚಾರಗಳಿಗೆ ಗ್ರಾಮೀಣ ಮತ್ತು ಪರಂಪರಾಗತ ಜೀವನ ಶೈಲಿಗಳ ಮೇಲೆ ಕೈಗಾರಿಕಾ ಸಂಸ್ಕೃತಿಯ ನೆರಳು ಮುಸುಕಿರುತ್ತದೆ.

ಮೂರನೆಯದು ಸಾಮಾಜಿಕ ಜನಪದ ಪದ್ಧತಿ (Social folk cultur) ಇದು ಮೌಖಿಕ ಸಾಹಿತ್ಯ ಮತ್ತು ವಸ್ತು ಸಂಸ್ಕೃತಿ ಈ ಎರಡೂ ದಿಕ್ಕುಗಳತ್ತ ಮುಖ ಮಾಡಿರುವಂಥದ್ದು, ಇಲ್ಲಿ ಪೈರಾಕ್ತಿಕ ಕುಶಲತೆ ಮತ್ತು ನಿರ್ವಹಣೆಗಿಂತ ಸಮೂಹದ ನಡವಳಿಕೆಯತ್ತ ಹೆಚ್ಚು ಒತ್ತು. ಕಾಟುಂಬಿಕ, ಸಾಮಾಜಿಕ ಆಚರಣೆಗಳು, ಸಂಪ್ರದಾಯಗಳು, ನಂಬಿಕೆಗಳು ಈ ಗುಂಪಿನಲ್ಲಿ ಬರುತ್ತವೆ. ಈ ಆಚರಣೆಗಳಿಗೆ ಅಳವಾಗಿ ಬೇರೂರಿದ ಸಂಬಿಕೆಗಳೊಂದಿಗೆ ನಿರಟ ಸಂಬಂಧವಿದೆ. ಕೆಲವು ಪದ್ಧತಿಗಳು ಸ್ಥಳೀಯ ಮತ್ತು ಆಯಾ ಸಂಸ್ಕೃತಿಗೇ ವಿಶಿಷ್ಟ. ಸಾಕಷ್ಟು ಮಾಂತ್ರಿಕ ಮತ್ತು ಪಾವಿತ್ರ್ಯಗಳಿಗೆ ಗಳನ್ನು ಮೈಗೊಡಿಸಿಕೊಂಡ ಪದ್ಧತಿಗಳು ಧಾರ್ಮಿಕ ಆಚರಣೆಗಳಾಗುತ್ತವೆ.

ಸಾರ್ವಜನಿಕ ನಿರೂಪಣ ಮತ್ತು ಮನರಂಜನೆಗಳಲ್ಲಿ ಬೇರೆ ಬೇರೆಯ ಸಾಮಾಜಿಕ ಫೋಟ್‌ಕೆ ಗಳು ಭಾಗವಹಿಸಿದಾಗ ಆದು ಹಬ್ಬ ಅಥವಾ ಉತ್ಸವ ಆಗುತ್ತದೆ. ಇದರಲ್ಲಿ ಸಂಗೀತ, ಸೃಂತ್ಯಾ, ವೇಷಭೂಷಣ, ಮನರಣಿಗೆ ಮುಂತಾದ ಪ್ರಕಾರಗಳಲ್ಲಿ ಬೆರಿಯುತ್ತವೆ. ಕೆಲವು ಆಟ ಮತ್ತು ಕ್ರೀಡೆಗಳೂ ಇದೇ ಗುಂಪಿಗೆ ಸೇರುತ್ತವೆ. ಸಾಮಾಜಿಕ ಜನಪದ ಪದ್ಧತಿಯ ಧಾರ್ಮಿಕ ಅಂಶಗಳು ಸಾಂಪಿತ ಚರ್ಚನ ಕಡೆಗಿರುವ ಪೂಜಾ ವಿಧಾನಗಳನ್ನು ಒಳಗೊಳ್ಳುತ್ತವೆ. ಎಷ್ಟೂ ಸಂದರ್ಭಗಳಲ್ಲಿ ಜನಪದ ಧರ್ಮ ಮತ್ತು ಜನಪದ ಮೈದ್ಯ ಬೆರಿತುಹೋಗುತ್ತವೆ.

ನಾಲ್ಕನೆಯ ಗುಂಪು ಅಭಿನಯ ಕಲೆಗಳದು (Performing Arts) ಇದು ಪರಂಪರಾಗತವಾದ ಹಾಡು, ಸೃಂತ್ಯಾ, ನಾಟಕಗಳನ್ನು ಒಳಗೊಳ್ಳುತ್ತದೆ. ಕಢಿ ಹಾಗೂ ಹಾಡು ಹೇಳುವುದನ್ನೂ ಅಭಿನಯವೆನ್ನು ಒಂದಾದರೂ ಅವು ತುಂಬ ಆನ್‌ಫ ಚಾರಿಕವಾಗಿರುತ್ತವೆ. ಆದರೆ ಸೃಂತ್ಯಾ ವೇದಲಾದ ಅಭಿನಯಗಳು, ಜನಪದ ವಾದ್ಯ ವೇಷಭೂಷಣಗಳೊಂದಿಗೆ ಪ್ರಜಾ ಪೂರ್ವಕವಾಗಿ ಮಾಡುವಂಥ ಅಭಿನಯಗಳು. ಇವು ಒಂದರೊಡನೊಂದು ಬೆರಿಯುತ್ತವೆ (ಉದಾಹರಣೆಗೆ ಸೃಂತ್ಯಾದೊಂದಿಗೆ ಹಾಡು) ಮತ್ತು ಒಟ್ಟೊಟಿಗೇ ನಿರೂಪಿತವಾಗುತ್ತವೆ.

ಡಾಸ್‌ನಾರ ಈ ವರ್ಗೀಕರಣ ಜಾನಪದದ ಬಹುತೇಕ ಎಲ್ಲ ಅಭಿವೃದ್ಧಿ ಪ್ರಕಾರ ಗಳನ್ನೂ ಒಳಗೊಂಡಿದೆ ಮತ್ತು ತುಂಬ ಸಮರ್ಪಕವಾಗಿ ಅವುಗಳನ್ನು ವಿಂಗಡಿಸಲಾಗಿದೆ. ಇಷ್ಟಾದರೂ ಸ್ವತಃ ಡಾಸ್‌ನ್ ಆವರಿಗೆ ತಾವು ಮಾಡಿರುವ ಈ ವರ್ಗೀಕರಣ ಪರಿಪೂರ್ಣವಾದದ್ದು ಎಂಬ ಭೂಪ್ರಯೆಸೂ ಇರಲಿಲ್ಲ. “ಇಲ್ಲಿ ನಿರೂಪಿತವಾಗಿರುವ ನಾಲ್ಕನ್ನೂ ವಿಭಾಗಗಳು ಎಲ್ಲವನ್ನೂ ಒಳಗೊಂಡಿಲ್ಲ ಅಥವಾ ಅವು ಒಂದರಿಂದೊಂದು ಸ್ವಷ್ಟವಾಗಿ ಬೇರೆದುವಂಥವೂ ಅಲ್ಲ”⁵ ಎಂದು ಸ್ವಷ್ಟವಜಿಸುತ್ತಾರೆ. ಉದಾಹರಣೆಗೆ, ಪಾರಂಪರಿಕವಾದ ಸಂಜ್ಞೆಗಳನ್ನು ಯಾವ ಗುಂಪಿಗೆ ಸೇರಿಸಬೇಕು? ಇವುಗಳನ್ನು ಜನಪದ ಭಾವೇಯ ಅಡಿ ಸೇರಿಸಬಹುದು. ಏಕೆಂದರೆ ಇದೂ ಸಹ ಒಂದು ವಿಧದ ಸಂಪನ್ಮೂಲ ಪದ್ಧತಿ, ಆದರೆ ಸಂಜ್ಞೆಯನ್ನು ಶಾಬ್ದಿಕ ಜಾನಪದದಲ್ಲಿ ಸೇರಿಸುವ ವಿರೋಧಭಾಸ ಇಲ್ಲಿದೆ. ಹಬ್ಬ ಮತ್ತು ಅಭಿನಯ ಕಲೆಗಳ ಸಂಪನ್ಮೂಲ ಪದ್ಧತಿ ಹಾಗೂ ಜನಪದದ ಅಧ್ಯಯನದ ರೀತಿಯ ಪದ್ಧತಿ ಅಥವಾ ಸತಿಹ್ಯ ಪದ್ಧತಿ ಹಾಗೂ ಜನಪದ ಧರ್ಮದಲ್ಲಿ ಸೇರಿಸಬೇಕೆ?ಈ ರೀತಿಯ ಸಂದಿಗ್ಗತಿಗೆ ಕೊನೆಯಲ್ಲಿ ಎಂದು ಡಾಸ್‌ನಾರ ಮನಗಂಡಿದ್ದರು.

ನಕಲಿ ಜಾನಪದ (Fake-Lore)

ಜಾನಪದದಲ್ಲಿ ಅಸಲಿ ಯಾವುದು ನಕಲಿ ಯಾವುದು, ಇನೆರಡನ್ನೂ ಯಾವ ಅಳತೆ ಗೊಳಿಸಿದೆ ಬೇರೆದಿಸಿಕೊಳ್ಳಬೇಕು ಎಂಬ ಜಿಜ್ಞಾಸೆ ಜಾನಪದದ ಅಧ್ಯಯನದ

ಆರಂಭದಿಂದಲೂ ಸಡೆದಿದೆ. ಜಾನಪದದ ಪರಿಶುದ್ಧ ತೆಯನ್ನು ಕಾವಾಡಿಕೊಳ್ಳುವ ಬಗ್ಗೆಯೂ ಜಾನಪದ ವಿದ್ಯಾಂಸರು ತಲೆಕೆಡಿಸಿಕೊಂಡಿದ್ದಾರೆ. ಪ್ರತಿಯೊಬ್ಬ ರೂ ಆವರವರದೇ ವಿಧಾನದಲ್ಲಿ ಜಾನಪದದ ಆಸಲಿ ಮತ್ತು ನಕಲಿತನಗಳನ್ನು ವಿವರಿಸಿದ್ದಾರೆ.

ತಿದ್ದಿ ಬರೆದು ಕೃತಿಮಗೋಳಿಸಿ ಜಾನಪದವೆಂಬ ಹೆಸರಿನಲ್ಲಿ ಪ್ರಕಾರ ಮಾಡುವ ಜಾನಪದವನ್ನು ಡಾಸೆನ್ಸುರು 1950ರಲ್ಲಿ Fakelore ಎಂದು ಕರೆದರು. ಹೀಗೆ ತಿದ್ದಿ ಬರೆಯುವವರ ದೃಷ್ಟಿಯಲ್ಲಿ ಜಾನಪದವೆಂದರೆ ಅಸಂಬಧ, ಅನಾಕರ್ಣಣೀಯ, ಪಾರಚೀನ, ವಿಚಿತ್ರ ಮತ್ತು ವಕ್ರ, ಆದ್ದರಿಂದ ಅದು ಜನಸಾಮಾನ್ಯರಿಗೆ ಪ್ರಯವೇನ್ನಿಸುವೆಕಾದರೆ ಆಕರ್ಷಕವಾಗುವಂತೆ ಮಾಡಬೇಕು, ಇದಕ್ಕಾಗಿ ಅದರಲ್ಲಿ ಅಸಂಬಧ, ಆಶ್ಲೀಲವೇಸಿದ್ದನ್ನು ತೆಗೆದು ಹಾಕಿ ಕೆಲವು ಅಂಶಗಳನ್ನು ಮರುಚೋಡಣಿಮಾಡಿ ಆಕರ್ಷಕವೇಸಿಸುವುದಕ್ಕೆ ಬೇಕಾದ ಯೋಸ ಅಂಶಗಳನ್ನು ಸೇರಿಸಬೇಕು ಎಂಬ ಗ್ರಹಿಕೆ ಇದೆ. ಹೀಗೆ ಮಾಡುವವರು ಇದನ್ನು ಹಣದ ಲಾಭಕ್ಕಾಗಿ ಮಾಡುತ್ತಾರೆಯೇ ಹೊರತು ಅಧ್ಯಯನದ ಹಿತದೃಷ್ಟಿಯಿಂದಲ್ಲ. ಇಂಥವರು ಜಾನಪದವನ್ನು ನಮ್ಮದೇ ಆದ ಶೈಲಿಯಲ್ಲಿ ಹೇಳುವುದಕ್ಕೆ ಮೂಲಕಧೀಗಾರರಷ್ಟೇ ನಮಗೂ ಹಕ್ಕಿದೆ ಎಂದು ಹೇಳಿ ತಮ್ಮ ಕ್ರಿಯೆಯನ್ನು ಸಮರ್ಪಿಸಿಕೊಳ್ಳುತ್ತಾರೆ. “ಜಾನಪದವೆಂದರೆ ಯಾರು ಬೇಕಾದರೂ ತಮಗಷ್ಟು ಬಂದಂತೆ ಬಳಸಿಕೊಳ್ಳಬಹುದು ಎಂಬ ತಪ್ಪು ಭಾವನೆಯೇ ಇಂಥ ತಿದ್ದುಪಡಿಗೆ ಕಾರಣ ಎಂದು ಹೇಳುತ್ತ, ಇಂಥವರು ಇಷ್ಟೇ ಸಲೀಸಾಗಿ ನಮ್ಮ ಶಿಷ್ಟ ಸಾಹಿತಿಗಳ ಕೃತಿಗಳಲ್ಲಿ ಹಸ್ತಕ್ಷೇಪ ಮಾಡಬಲ್ಲರೆ” ಎಂದು ಡಾಸೆನ್ಸ್ ಪ್ರಶ್ನಿಸುತ್ತಾರೆ. (ಒಬ್ಬ ಸ್ವಾಜನತೀಲ ಸಾಹಿತಿಯ ಕೃತಿಯ ಸ್ವಂತಿಕೆಯ ಬಗ್ಗೆ ನಿಮಗೆ ಎನ್ನ ಗೌರವ ವಿದೆಯೋ ಅಂಥದ್ದೇ ಗೌರವ ಜಾನಪದ ಸಾಮಗ್ರಿಯ ಬಗೆಗೂ ಇರುವುದು ಅಗತ್ಯ ಎಂಬ ಧ್ವನಿ ಇಲ್ಲದೆ) ಹಾಗಾದರೆ ಜಾನಪದದಲ್ಲಿ ಬದಲಾವಣೆಗಳೇ ಸಡೆಯುವುದಿಲ್ಲವೆ, ಆದಕ್ಕೆ ಅವಕಾಶವಿಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಇಂಥ ಪ್ರಶ್ನೆಗೆ ಡಾಸೆನ್ಸ್ ನೀಡುವ ಸಮಾಧಾನ ಹೀಗಿದೆ. “ಅಸಲಿ ಜಾನಪದ ನಿರೂಪಕರು ಸಹ ತಮ್ಮ ಸೀರೂಪಣೆಯಲ್ಲಿ ಬದಲಾವಣೆಗಳನ್ನು ಮಾಡುತ್ತಲೇ ಇರುತ್ತಾರೆ. ಪೂರ್ವತಯಾರಿ ಮತ್ತು ಅಭ್ಯಾಸಗಳಿಲ್ಲದ ವರೋಖಿಕ ಪರಂಪರೆಯಲ್ಲಿ ಇಂತಹ ಬದಲಾವಣೆಗಳು ಶೀರ್ಷ ಸಹಜ. ಆದರೆ ಹಣಕಾರ್ಯ ಬರೆಯುವ ಲೆಕ್ಕಾಚಾರದ ಬರಹಗಾರ ಪ್ರಜ್ಞಾಪೂರ್ವಕವಾಗಿ ಮುದ್ರಣ ಮಾಡ್ಯಾಮವನ್ನು ಬಳಸುತ್ತಾನೆ. ಇವನು ಜನಪದರ ಧ್ವನಿಯನ್ನು ಪ್ರತಿನಿಧಿಸುವುದಿಲ್ಲ. ಬದಲಾಗಿ ಸಮಾಧಾನ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾನೆ. ಸ್ವಾಜನತೀಲ ಕಲಾವಿದರೂ ಸಹ ಜಾನಪದವನ್ನು ತಮ್ಮ ಕಲ್ಪನೆಗೆ ತಕ್ಷಂತೆ ಬಳಸಿಕೊಳ್ಳುತ್ತಾರೆ. ಅವರಿಗೂ ಮತ್ತು ನಕಲಿ ಜಾನಪದ ಕರ್ತವರಿಗೂ ಇರುವ ವ್ಯತ್ಯಾಸವೇನೆಂದರೆ ಸ್ವಾಜನತೀಲ ಕಲಾವಿದರು ತಾವು ಶುದ್ಧ ಜಾನಪದವನ್ನೇ ಸೀಡುತ್ತಿದ್ದೇನೇ ಎಂದು ಹೇಳಿಕೊಳ್ಳುವುದಿಲ್ಲ”. ಜನಪದ ಕಢಿ ಮತ್ತು

ಹಾಡುಗಳಿಗೆ ರಂಜನೀಯ ಉಲ್ಲಾಸದಾಯಕ ಎಂಬ ವಿಶೇಷಣಗಳನ್ನು ಬಳಸುವ ಬಗೆ ಎಚ್ಚರವಾಗಿರಿ ಎಂದು ಎಚ್ಚರಿಸುವ ಡಾಸ್‌ನ್ಯೂರು ಬಹುತೇಕ ಜಾನಪದವೆಲ್ಲವೂ ರೂಕ್ಷ ಮತ್ತು ಅಶೀಲವಾಗಿಯೇ ಇರುತ್ತದೆ, ಸಾಮಾನ್ಯ ಓದುಗನಿಗೆ ಅಸಂಬಧವಾಗಿ ಹಾಗೂ ಮುಂಕಾಗಿಯೇ ಕಾಣುತ್ತದೆ. ಜಾನಪದವನ್ನು ಮುದ್ರಣ ಮಾಧ್ಯಮದ ಬದಲಾಗಿ ಹೋಖಿಕವಾಗಿ ಪ್ರಸಾರ ಮಾಡುವುದಕ್ಕೆ ಆದರ ರೂಕ್ಷತೆ ಮತ್ತು ಅಶೀಲತೆ ಗಳೂ ಒಂದು ಕಾರಣ, ಬಹುತೇಕ ಜಾನಪದವೆಲ್ಲವೂ ಮುದ್ರಿಸಲಾರದಂಥದ್ದು ಆಗಿದೆ. ಎಂದು ಅಭಿವೃತ್ಯಪಡುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ *Fake lore* ಎಂಬುದು ಅನಾಮಧೀಯ ಪರಂಪರೆಯಿಂದ ಬಂದದ್ದಲ್ಲ, ಬದಲು ಕೆಲವು ನಿರ್ದಿಷ್ಟ ವ್ಯಕ್ತಿಗಳು ಸ್ವಂತ ಲಾಭಕ್ಕಾಗಿ ಅದನ್ನು ಜಾನಪದವೆಂಬ ಹೆಸರಿನಲ್ಲಿ ಮರುಸ್ತಿಪ್ಪಿ ಮಾಡಿರುವಂಥದ್ದು. ಬಹುತೇಕ ಸಂದರ್ಭಗಳಲ್ಲಿ ಜಾನಪದದ ತಪ್ಪು ಗ್ರಹಿಕೆಯೇ ನೆಕಲಿ ಜಾನಪದದ ಸ್ತಂಭಗೆ ಕಾರಣವಾಗಿರುತ್ತದೆ.

ಅಮೆರಿಕಾದಲ್ಲಿ ನಡೆದಿದ್ದ ಜಾನಪದ ಅಧ್ಯಯನದ ರೀತಿಯೇ ಡಾಸ್‌ನ್ಯೂರ್ ಫೇರ್‌ಲೋರ್ ಪರಿಕಲ್ಪನೆಗೆ ಕಾರಣವಾಯಿತು. ಯೂರೋಪ್, ಏಷಿಯಾ, ಉತ್ತರ ಹಾಗೂ ದಕ್ಷಿಣ ಅಮೆರಿಕಾಗಳಲ್ಲಿ ರಾಷ್ಟ್ರಭಕ್ತಿ ಮತ್ತು ಸ್ವಂತಿಕೆಯ ಪ್ರಜ್ಞೆಯ ಕಾರಣ ವಾಗಿ ತಮ್ಮ ದೇಶದ ಜಾನಪದಗಳಲ್ಲಿ ಆಸಕ್ತಿ ಮೊಳೆಯಿತು. ಐರ್ಲಂಡ್, ಫಿನ್ಲೆಂಡ್ ಗಳಂತಹ ತೀರಾ ಚಿಕ್ಕ ರಾಷ್ಟ್ರಗಳೂ ಸಹ ಸಕಾರದ ಬೆಂಬಲದಿಂದಾಗಿ ಜಾನಪದ ಅಧ್ಯಯನದ ನೇತೃತ್ವದಲ್ಲಿ ನೇರಿಸಿಕೊಂಡವು. ನಾಜಿ ಜರ್ಮನಿ ಹಾಗೂ ಸೋವಿಯತ್ ರಷಿಯಾಗಳು ತಮ್ಮ ರಾಜಕೀಯ ಧೋರಣೆಗಳ ಪ್ರಚಾರಕ್ಕೆ ಜಾನಪದ ಸಮರ್ಪಣಾ ಧರ್ಮವಾಗಿದೆ ಎಂದು ಕಂಡುಕೊಂಡದ್ದು ಅಲ್ಲಿನ ಜಾನಪದ ಅಧ್ಯಯನಗಳಿಗೆ ಪ್ರೇರಣೆಯಾಯಿತು. ಆದರೆ ಅಮೆರಿಕಾದ ಪರಿಸ್ಥಿತಿ ತೀರಾ ಭಿನ್ನವಾಗಿತ್ತು ಇಲ್ಲಿ ಫಿನ್ಲೆಂಡಿ ಸಂತಹ ತೀವ್ರ ಪಾಂಡಿತ್ಯವಾಗಲೀ, ರಷಿಯಾದಂತಹ ಉತ್ತರ ಪ್ರಚಾರವಾಗಲಿ ಬೆಳೆದಿರಲಿಲ್ಲ. ಆದರೆ ಸಮೃದ್ಧಿಯ ನೆಲೆಯಾಗಿರುವ ಅಮೆರಿಕಾ ಸಮೃದ್ಧವಾದ ಜಾನಪದ ವನ್ನೂ ಹೊಂದಿರಲೇಬೇಕು. ಜಗತ್ತಿನಲ್ಲಿ ಅಗ್ರಗಣ್ಯರೆಂಬ ಹೆಸರು ಪಡೆದಿರುವಾಗ ಅಮೆರಿಕನ್ನರು ತಮ್ಮ ಜಾನಪದ ಪರಂಪರೆಯನ್ನೂ ಜಗತ್ತಿಗೆ ಹೆಮ್ಮೆಯಿಂದ ಸಾರು ವಂತಿರಬೇಕು ಎಂಬ ಹಂಬಲದಿಂದ ಜಾನಪದವನ್ನು ಪ್ರಚಾರಮಾಡುವ ಒಂದು ಹಂಥವೇ ಸ್ತಂಭಗಳಿಗೆ ತಮ್ಮ ದೇಶದ ಶಾರರ ಕಢಿ ಪುರಾಣಗಳನ್ನೇ ಕೊಡಬೇಕು ಎಂಬ ಆಲೋಚನೆಯಿಂದ ಈ ಬೆಣಿಕೆಯನ್ನು ಪೂರ್ವಿಸುವ ಬರಹಗಾರರು ಹಂಟಿಕೊಂಡರು. ಪಾಲ್ ಬುನಿಯನ್ ಸಂತಹ ಜನಪದ ನಾಯಕರು ಸ್ತಂಭಗಳಿಗೆ ಯಾದರು. “ಜನಪದ ಗಾಯಕ”ರೂ, ಜಾನಪದ ಎಂಬ ಹೆಸರಿನಲ್ಲಿ ಸ್ತಂಭಗಳಿಗೆ ಬಣ್ಣ, ಹಾಸ್ಯ, ಮನೋಧರ್ಮ ಹಾಗೂ ನಾಸ್ತಿಲ್ಲಿಯಂಗಳಿಂದ ಕೊಡಿದ ವೃತ್ತಾಂತಗಳೂ, ಕೆಲಿತೆ ಜನಪದ ಸ್ತಂಭಗಳಿಗೆ ಜನಪದ ಕೆಲಿಗಳೂ ಜನಪದ ನಾಯಕರು ಸ್ತಂಭಗಳಿಗೆ ಯಾದರು.

ವಾಗ ಇದೆಲ್ಲವೂ ಕೃತಕ ಸ್ಪಷ್ಟಿಯ ಜಾನಪದ. ಅಮೆರಿಕೆಯ ಇತಿಹಾಸ ಹಾಗೂ ಅದರ ವಿಶಿಷ್ಟ ಸ್ನಿಗ್ಯವೇ ಮತ್ತು ಪರಿಸರದಲ್ಲಿ ರೂಪುಗೊಂಡಿರುವ ಜಾನಪದ ಬೇರೆಯೇ ಇದೆ. ಅಮೆರಿಕೆಯ ಜಾನಪದ ಎಂದಾಗ ಆಭಾಸ ವಹಾಡಬೇಕಾಗಿರುವುದು ಇಂತಹ ಜಾನಪದವನ್ನು ಎಂಬುದನ್ನು ಡಾಫನ್ ತೋರಿಸಿಕೊಟ್ಟರು.

1. R. M. Darsan : American folklore, Jaico impression Madras, 1966. ಇದರ ಮುನ್ನಡಿಯಲ್ಲಿ
2. R. M. Darsan (Ed.) Folklore in the modern World. Mountain publishers, the Haque, Paris. 1978, p. 23.
3. ಅದೇ ಪುಟ 23.
4. Dundee—"A Folk is any group of people what so ever who share at least are common linking factor....it could be a common occupation, language or Religion....What is important is that a group formed for What ever reason will have some traditions which calls its own....
5. R. M. Darsan (Ed.) Folklore and Folklife—an Introduction. The University of Chicago press, Chicago and London. 1972. p. 5.
6. R. M. Darsan—American folklore.
7. ಅದೇ ಪುಟ 3.
8. ಅದೇ ಪುಟ 2 ಮತ್ತು 3.

ಜಾನಪದ ಮುಕ್ತಿಯ ವಿಷಯದಲ್ಲಿ ಸಾರಪಿರಿಕೆಯ ಅಳಂತ ಏಕ್ಕಣ ದಡಕೆಲ್ಲಾ ಕ್ರಿಯೆಗಳ ಮುಕ್ತಿ ಅಂಥ ಅಂತರ ಇದೆ. ಪ್ರಯೋಗಕ್ಕಾಗಿ ರೀತಿಯಿಂದ ಉತ್ಸಾಹ ಮತ್ತು ಸಾಮಾನ್ಯ ವಿಧಿಯ ಮುಕ್ತಿ ಅಂಥ ಅಂತರ ಇದೆ. ಅಂತರ ಇದೆ ಎಂದು ಹೀಗೆ ಅಂತರ ಇದೆ ಎಂದು ಅಂತರ ಇದೆ ಎಂದು ಅಂತರ ಇದೆ. ಅಂತರ ಇದೆ ಎಂದು ಅಂತರ ಇದೆ ಎಂದು ಅಂತರ ಇದೆ.

ಜಾನಪದ ಮುಕ್ತಿಯ ವಿಷಯದಲ್ಲಿ ಸಾರಪಿರಿಕೆಯ ಅಳಂತ ಏಕ್ಕಣ ದಡಕೆಲ್ಲಾ ಕ್ರಿಯೆಗಳ ಮುಕ್ತಿ ಅಂಥ ಅಂತರ ಇದೆ. ಅಂತರ ಇದೆ ಎಂದು ಅಂತರ ಇದೆ ಎಂದು ಅಂತರ ಇದೆ. ಅಂತರ ಇದೆ ಎಂದು ಅಂತರ ಇದೆ. ಅಂತರ ಇದೆ ಎಂದು ಅಂತರ ಇದೆ. ಅಂತರ ಇದೆ ಎಂದು ಅಂತರ ಇದೆ.

ಜಾನಪದ ಅಧ್ಯಯನದ ಸ್ವರೂಪವನ್ನು ಕುರಿತು ಡಾಸ್‌ನ್‌ ನಿಚೊರಗಳು

ಜಾನಪದವು ಒಂದು ಪರಿಷ್ಕಾರವಾದ ಅಧ್ಯಯನದ ಸ್ವೇತರಾಗಿ ರೂಪಗೊಳ್ಳುವ ಬೇಕು ಎಂಬುದಕ್ಕಾಗಿ ನಿರಂತರವಾಗಿ ಡಾಸ್‌ನ್‌ ಶ್ರಮಿಸಿದರು. ಇದಕ್ಕೆ ಸಂಬಂಧ ಪಟ್ಟಂತೆ ಜಾನಪದ ಅಭ್ಯಾಸಿಗಳು ಹೊಂದಿರಬೇಕಾದ ಅರ್ಹತೆ ಹಾಗೂ ಅಧ್ಯಯನದ ವಿಧಿ ವಿಧಾನಗಳ ಬಗ್ಗೆ ಅವರು ಸಾಕಷ್ಟು ನಿಚಾರ ನಾಡಿದ್ದರು.

ಜಾನಪದ ತಜ್ಞ ಯಾರು ಎಂಬ ಬಗ್ಗೆ ಅವರು ಒಂದು ಕಡೆ ಹೀಗೆ ಹೇಳುತ್ತಾರೆ. “ಜಾನಪದವನ್ನು ನಿವರಿಸುವುದಕ್ಕಿಂತ ಜಾನಪದ ತಜ್ಞನನ್ನು ನಿವರಿಸುವುದು ಸುಲಭ. ಜಾನಪದ ತಜ್ಞನು ನೀರಿಹಿಂಡಿಯ ಸಾಹಿತ್ಯ, ಭಾಷೆ, ಮಾನವಶಾಸ್ತ್ರ, ಭಾಷಾಶಾಸ್ತ್ರ, ಚರಿತ್ರೆ ಹಾಗೂ ಸಾಮಾಜಿಕ ಗಳ ಇಲಾಖೆಗಳಿಂದ ತನ್ನನ್ನು ಬೇರೆಡಿಸುವಂತಹ ಕೆಲವು ನಿರ್ದಿಷ್ಟ ಕುಶಲತೆಗಳನ್ನು ಹೊಂದಿರುತ್ತಾನೆ. ಇದಾವ ಕುಶಲತೆಯೂ ತನ್ನ ಪ್ರಕ್ರಿಯೆ ನಿಶ್ಚಯವಲ್ಲಿದೆಬಹುದು. ಅದರೆ ಒಟ್ಟುಗೆ ಅವು ಒಂದು ನಿರ್ದಿಷ್ಟ ವಿಧಿ ಪಂಡಿತನೆ ಚಹರೆಯನ್ನು ನಿವರಿಸುತ್ತಾನೆ.”¹

ಯಾವುದೇ ಶಾಸ್ತ್ರದ ಕಲಿಕೆಗೆ ಬೇಕಾಗುವಂಥ ನಿಶ್ಚಯ ಅಸಕ್ತಿ ಮತ್ತು ತರಬೇತಿಗಳು ಜಾನಪದಕ್ಕೂ ಆಗಷ್ಟ್ಯ. ಅರ್ಹತೆ ಪಡೆದ ಜಾನಪದ ನಿದ್ಯಾಧಿಕ ಜಾನಪದದವರ ಗುಂಪಿನಲ್ಲಿ ಪರಿಗಳಿನಲ್ಲಿ ದುತ್ತಾದರೂ ಅವನು ಅಧ್ಯಯನಿಸುವ ಸಾಮಗ್ರಿಗಳ ದೃಷ್ಟಿಯಿಂದ ಇತರ ಶಿಸ್ತಗಳನ್ನೊಂದಿಗೂ ನಿಚಾರ ನಿನಿವಯ ನಡೆಸಬೇಕಾಗುತ್ತದೆ.

ಜಾನಪದ ತಜ್ಞರು ಪರಿಣತಿ ಪಡೆದಿರಬೇಕಾದ 12 ಅಂಶಗಳನ್ನು ಡಾಸ್‌ನ್ ಹೇಳುತ್ತಾರೆ. ಅವುಗಳೆಂದರೆ ಕ್ಷೇತ್ರಕಾರ್ಯ, ಪತ್ರಾಗಾರಗಳ ಬಳಕೆ, ಜನಪದ ವಸ್ತು ಸಂಗ್ರಹಾಲಯಗಳ ಉಪಯೋಗ, ಗ್ರಂಥಸೂಚಿಗಳ ಮೇಲೆ ಪ್ರಭುತ್ವ, ಜಾನಪದ ಸೂಚಿಗಳ ಬಳಕೆ, ಉಲ್ಲೇಖ ನೀಡಿಕೆ, ಪರಿಭಾಷೆ, ಮುದ್ರಿತ ಆಕರ್ಗಳ ಬಳಕೆ, ಅಂತರ ರಾಷ್ಟ್ರೀಯ ಪಿಚಾರೆ ವಿನಿಮಯ, ಜಾನಪದ ಅಧ್ಯಯನದ ಚರಿತ್ರೆ, ಇವೇ ನೊದ ಲಾದವುಗಳು.

ಜಾನಪದ ಅಧ್ಯಯನದ ಅಂತರರಾಷ್ಟ್ರೀಯ ಸ್ವರೂಪದ ಕಾರಣವಾಗಿ ಜಾನಪದ ತಜ್ಞನು ಕುಶಲತೆ ಪಡೆಯುವೇಕಾದ ಇನ್ನೂ ಕೆಲವು ಅಂಶಗಳನ್ನು ಡಾಸ್‌ನ್ ಸ್ವಷ್ಟ ಪಡಿಸುತ್ತಾರೆ. “ವೃತ್ತಿಪರ ಜಾನಪದ ತಜ್ಞರು ತಮ್ಮದೇ ನೆಲ ಉಳುತ್ತ ಕೂರು ವಂತಿಲ್ಲ. ಏಕೆಂದರೆ ಸ್ಥಳೀಯ ಅಂಶಗಳಲ್ಲವೂ ಅಂತಿಮವಾಗಿ ಜಗತ್ತಿನ ವಿಸ್ತಾರಕ್ಕೆ ನಮ್ಮನ್ನು ಒಯ್ಯಿತ್ತೇವೆ. ಇತರಿಡೆಗಳಲ್ಲಿಯೂ ಇವರು ಎದುರಿಸುವಂಥದೇ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಜಗತ್ತಿನ ಇತರ ಜಾನಪದ ತಜ್ಞರೊಡನೆ ಆತ ಸಂಪರ್ಕವೇರ್ವಡಿಸಿಕೊಳ್ಳುವುದು ಆಗತ್ಯ. ಅಂತರರಾಷ್ಟ್ರೀಯ ಸಂಘಟನೆ, ಸಮಾವೇಶ, ವಿಚಾರ ಸಂಕೀರಣಗಳಲ್ಲಿ ಭಾಗವಹಿಸುವ ಮೂಲಕ ; ಪೈಯಕ್ಕಿಂತ, ವೃತ್ತಿಪರ ಹಾಗೂ ಸಾಂಸ್ಕೃತಿಕ ಸಂಪರ್ಕ ಬೆಳೆಸಿಕೊಳ್ಳುವ ಮೂಲಕ ಜಾನಪದ ಅಧ್ಯಯನದ ಮತ್ತು ಇತಿಹಾಸದ ಪರಿಚಯ ಹೊಂದಿರಬೇಕು. 2 ಇದಲ್ಲದೆ ಇನ್ನೂ ಇತರ ಕುಶಲತೆಗಳೂ ಆಗತ್ಯ. ಸಾಹಿತ್ಯಕ ಪ್ರಯೋಜನಗಳನ್ನು ಪರಿಶೀಲಿಸುವುದಕ್ಕಾಗಿ ಸಾಹಿತ್ಯದೊಂದಿಗೆ, ಸಂಸ್ಕೃತಿಗೂ ಜಾನಪದಕ್ಕಾಗಿ ಇರುವ ಸಂಬಂಧವನ್ನು ಅರಿಯುವ ದೃಷ್ಟಿಯಿಂದ ಮಾನವ ಶಾಸ್ತ್ರದೊಂದಿಗೆ, ಮರೌಖಿಕ ಪರಂಪರೆಯ ಚಾರಿತ್ರಿಕ ಮಾನ್ಯತೆಯನ್ನು ತಿಳಿಯುವುದಕ್ಕಾಗಿ ಚರಿತ್ರೆಯೊಂದಿಗೆ....ಹೀಗೆ ಗಮನಿಸಬೇಕಾಗಿ ಬರುವ ಇನ್ನಿತರ ಕ್ಷೇತ್ರಗಳೆಂದರೆ ಸಂಗೀತಶಾಸ್ತ್ರ, ಭೂಗಭ್ರಶಾಸ್ತ್ರ, ಮನೋವಿಜ್ಞಾನ ಇತ್ಯಾದಿ. ಇವುಗಳಲ್ಲಿ ಸಾಹಿತ್ಯಕ, ಮಾನವಶಾಸ್ತ್ರೀಯ ಮತ್ತು ಚಾರಿತ್ರಿಕ ದೃಷ್ಟಿಕೊನೆಗಳು ಪ್ರಧಾನವಾಗಿರುವಂಥವು.

ಜಾನಪದ ತಜ್ಞನ ತರಬೇತಿಗೆ ಇಷ್ಟೇಲ್ಲ ಅಗತ್ಯಗ್ರಿದಾದ್ವಾಗ್ಯ ಅನೇಕ ಮಂದಿ, ಐದು ನಿಮಿಷ ಮಾತಾಡಿದರೆ ಸಾಕು ಜಾನಪದ ಎಂದರೆನು ಜಾನಪದ ತಜ್ಞ ಏನು ಮಾಡುತ್ತಾನೆ ಎಂಬುದನ್ನು ಅರಿತುಬಿಡುಹುದು ಎಂದು ತಿಳಿದಿರುವಂತೆ ತೋರುತ್ತದೆ. ಆದರೆ ಮಾನವಿಕ ವಿಭಾಗದ ಇತರ ಶಿಸ್ತಗಳ ಬಗ್ಗೆ ಇದೇ ರೀತಿ ಇಷ್ಟು ಸಲೀಸಾದ ಪ್ರಶ್ನೆ ಏಕೆಕೇಳುವುದಿಲ್ಲ ಎಂದು ಡಾಸ್‌ನ್ ಅಳ್ಳಿರ ವ್ಯಕ್ತ ಪಡಿಸುತ್ತಾರೆ. 3

ಜಾನಪದ ತಜ್ಞನಿಗೆ ದತ್ತಾಂಶವನ್ನು ಒದಗಿಸುವ ಮೂರು ಮುಖ್ಯ ಮೂಲ ಗಳೆಂದರೆ ಕ್ಷೇತ್ರಕಾರ್ಯ, ಪತ್ರಗಾರ ಹಾಗೂ ಮುದ್ರಿತ ಮೂಲಗಳು ಎಂದು ಡಾಸ್‌ನ್ ಸ್ವಷ್ಟಪಡಿಸುತ್ತಾರೆ.

‘ಕೈತ್ರ’ದ ಬಗ್ಗೆ ಡಾಸ್‌ನ್ನರ ವಿವರಣೆ ಹೀಗಿದೆ. ಇದು ಜಾನಪದ ತಜ್ಞನು ತನ್ನ ದಿನನಿತ್ಯದ ಕಾರ್ಯಕ್ರಮ, ಉದ್ದೋಂಗ ಹಾಗೂ ಮನೆಯಿಂದ ಸಂಪೂರ್ಣ ವಿಮುಕ್ತನಾಗಿ ಇರುವಂಥ ಸ್ಥಳ ಮತ್ತು ಇದು ತನ್ನ ಜಾಗೃತ ಸಮಯವೆಲ್ಲವನ್ನು ವರ್ತ್ತಿಸಿಹಾಂದಿಗೆ ಸಂಪರ್ಕ, ಸಂದರ್ಶನ, ದಾಖಲಾತಿ ಕೇಳಿ ಹಾಗೂ ಜನರೆ ಅವಲೋಕನಕ್ಕಾಗಿ ಮಿಸೆಲಿಡೆವಂಥ ಕಾಲ.4

ಜಾನಪದ ಅಭ್ಯಾಸಿಗಳಾದ ಪ್ರತಿಯೊಬ್ಬರು ಅಂಡೋರ್ಯುಲ್ಯಾಂಗ್ ಮತ್ತು ಸ್ಟೋ ಥಾಂಸನ್ನರಂತೆ ಕೈತ್ರಕಾರ್ಯ ತಂತ್ರವನ್ನೂ ಅರಿತಿರಬೇಕು. ಅವರು ಎಂದೂ ಕೈತ್ರ ಕಾರ್ಯ ಮಾಡಲಿಲ್ಲ. ಆದರೆ ಆವರ ಸಿದ್ಧಾಂತಗಳೆಲ್ಲ ಬಹುತೇಕವಾಗಿ ಕೈತ್ರಕಾರ್ಯ ಮಾಡಿ ಸಂಗ್ರಹಿಸಲಾದ ಪರ್ಯಾಹಾರ ಪದ್ಧತಿಗಳ ಮೇಲೆ ಆಧರಿಸಿದಂಥವು.5

ಹೊದಲೆಲ್ಲ ಕೈತ್ರಕಾರ್ಯ ಎಂದ ಕೂಡಲೇ ಯಾವುದೋ ಮೂಲೆಯ ಪ್ರದೇಶಕ್ಕೆ ಹೋಗಬೇಕೇನೂ ಎಂಬ ಭಾವನೆ ಹುಟ್ಟುತ್ತಿತ್ತು. ಈ ಅಭಿವಾರ್ಯ ಕ್ರಮೇಣ ಅಳಿಯುತ್ತ ಬಂದಿದೆ. ಎಲ್ಲಿಲ್ಲ ಜನರ ಗುಂಪು ಎಬುದಿರುತ್ತದೆಯೋ ಅಲ್ಲಿಲ್ಲ ಜಾನಪದ ಇರುತ್ತದೆ ಎಂಬ ಹೊಸ ಧೋರಣೆ ಮೂಡಿರುವುದೇ ಇದಕ್ಕೆ ಮುಖ್ಯ ಕಾರಣ.6

ಮಾನವಶಾಸ್ತ್ರದಲ್ಲಿ ಕೈತ್ರಕಾರ್ಯದ ಆನಿವಾರ್ಯತೆಯನ್ನು ಎಷ್ಟು ಒತ್ತಿ ಹೇಳಲಾಗುತ್ತದೋ ಆದೇ ರೀತಿಯಲ್ಲಿ ಜಾನಪದದಲ್ಲಿಯೂ ಸಹ ಕೈತ್ರಕಾರ್ಯ ಒಂದು ಆನಿವಾರ್ಯವಾಗಬೇಕು. ಮಾನವಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಜಾನಪದ ತಜ್ಞರು ಆಯ್ದುಕೊಳ್ಳಬೇಕಾದ ಕೈತ್ರ ವ್ಯಾಪ್ತಿಯ ಬಗ್ಗೆ ಅವುಗಳ ನಡುವಿನ ವ್ಯಾತ್ಯಾಸದ ಬಗ್ಗೆ ಕೆಲವು ಉಪಯುಕ್ತ ಮಾತುಗಳನ್ನು ಡಾಸ್‌ನ್ ಹೇಳಿದ್ದಾರೆ. ಸಾಮಾನ್ಯವಾಗಿ ಮಾನವಶಾಸ್ತ್ರ ಜ್ಞಾನಕೈತ್ರ ಅವನ ಸ್ವಂತ ಸಂಸ್ಕೃತಿಯ ಹೊರಗಿನ ದಾಗಿರುತ್ತದೆ. ಮತ್ತು ಅನಕ್ಕೆರಸ್ತ ಹಾಗೂ ಹಿಂದುಳಿದ ಸಮಾಜಗಳಿಗಷ್ಟೇ ಸೀಮಿತ ವಾಗಿರುತ್ತದೆ. ಆದರೆ ಜಾನಪದ ತಜ್ಞನಾದು ಅವನದೇ ನಾಗರಿಕತೆಯೊಳಗೂ ಇರಬಹುದು. ಮಾನವಶಾಸ್ತ್ರಜ್ಞ ತಾನು ಕೆಲಸ ಮಾಡುತ್ತಿರುವ ಕೈತ್ರಕ್ಕೆ ಪರಕೆಯ ನಾಗೇ ಉಳಿದು, ಮಧ್ಯಸ್ಥಕೆದಾರನ ಮೂಲಕ ವ್ಯಕ್ತಿಗಳಿಂದರೆ ಪಡೆದುಕೊಂಡರೆ ಜಾನಪದ ತಜ್ಞನು ಅಸಂಸ್ಕೃತಿಯೊಳಗೇ ಒಬ್ಬನಾಗಿ ಸೇರಿಕೊಂಡು ಅವಲೋಕಿಸುತ್ತಾನೆ. ಅವನು ಜನಪದವನ್ನು ಒಂದು ಅಲಕ್ಷಿಸಲ್ಪಟ್ಟಿ ಸಂಸ್ಕೃತಿಯಾಗಿ ಕಾಣಿಸುತ್ತಾನೆ. ಪ್ರಧಾನವಾದ, ಅಧಿಕೃತವಾದ ನಾಗರಿಕತೆಯ ಕೆಳಗೆ ಹುದುಗಿರುವ ಅಂಶಗಳಿಗೆ ಪ್ರವೇಶಿಸುವ ಮತ್ತು ಅವುಗಳನ್ನು ಗುರುತಿಸುವ ತಂತ್ರದ ದೃಷ್ಟಿಯಿಂದ ಅವನು ಇತರಿಗಿಂತ ಭಿನ್ನ. ಅವನು ಇದೇ ಸಮಾಜ ಅಭಿವಾದನ ಆದರ ಅಂಗಗಳನ್ನು ಸಮಾನವಾಗಿ ಹಾಗೂ ನಿಷ್ಪಕ್ಷವಾತಿಯಾಗಿ ನೋಡುವುದಿಲ್ಲ. ಅನಧಿಕೃತ ಸಂಸ್ಕೃತಿಯನ್ನು ಗ್ರಹಿಸುವತ್ತೆ ಮಾತ್ರ ಅವನ ಸಂವೇದನೆ ಜಾಗೃತವಾಗಿರುತ್ತದೆ.7

ಕ್ಷೇತ್ರ ಕಾರ್ಯಕ್ರಮ ಹೊರಡುವ ಮುನ್ನ ಕೆಲವು ಪೂರ್ವ ತಯಾರಿಗಳು ಅವಶ್ಯಕ. ಸಾಕಷ್ಟು ಗ್ರಂಥಪರಿಶೀಲನೆ ಉತ್ತಮ ಫಲಿತಾಂಶೆ ತರುತ್ತದೆ. ಕೆಲವು ನಿರ್ದಿಷ್ಟ ಉದ್ದೇಶಗಳಿಗೆ ಅನುಗುಣವಾಗಿ ಕ್ಷೇತ್ರ ಕಾರ್ಯವನ್ನು ನಿರ್ವಹಿಸಬಹುದು. ಯೋಜಿಸಿಕೊಳ್ಳಬಹುದು. ಉದಾಹರಣೆಗೆ ಒಂದು ಸಂಬಿಳಿತ ಹರವಿನ ಭೂಪಟ ರಚಿಸಿಕೊಳ್ಳುವುದು. ಸಂಗ್ರಹಿಸೆ ಬೇಕಾದ ಸಾಮಗ್ರಿ ಹಾಗೂ ನಮ್ಮ ಯೋಜನೆಗಳಿಗನುಗುಣವಾಗಿ ನಮ್ಮ ವಿಧಾನಗಳು ಬದಲಾಗುತ್ತವೆ. ನಾವು ಏನು ಸಂಗ್ರಹಿಸುತ್ತೇವೆ ಎಂಬುದರ ಬಗೆಗೆ ಖಚಿತತೆ ಇರಬೇಕು. ತೀರಾ ಖಚಿತತೆಯು (ಅಂದರೆ ಇಂಧದ್ವನ್ನಿಷ್ಟೇ ಸಂಗ್ರಹಿಸಬೇಕು ಎಂಬ ಮಿತಿ ಹಾಕಿಕೊಂಡರೆ) ತನ್ನ ಕಣ್ಣದುರಿಗೇ ಇರುವಂತಹ ಮಾಹಿತಿಯನ್ನು ಕಡೆಗಳಿಸುವಂತೆ ಮಾಡಬಹುದು. ಶಾರ್ಕ್ ಎಂಬ ಕ್ಷೇತ್ರಕಾರ್ಯಕರ್ತರ ಹಾಡುಗಾರೀಂದ ಹಾಡುಗಳನ್ನು ಸಂಗ್ರಹಿಸುವಷಟ್ಕೆ ಸಿಮಿತವಾಗಿ, ಅವರಲ್ಲಿ ಸಮ್ಮಿಳಿತವಾಗಿ ಲಭ್ಯವಿದೆ ಜನಪದ ಕಢಿಗಳನ್ನು ಅಲಕ್ಷಿಸಿದ ಉದಾಹರಣೆಯನ್ನೂ ಡಾಸೆನ್ ಕೊಡುತ್ತಾರೆ. ಆಕಸ್ಮಾತವಾಗಿ ಮತ್ತು ಸಾಂದರ್ಭಿಕವಾಗಿ ವಕ್ತೃಗಳು ಸಿಕ್ಕಿಬಿಡಬಹುದು. ಇಂಥ ಸಂದರ್ಭದಲ್ಲಿ ಪೂರ್ವತಯಾರಿ ಸಾಧ್ಯವಿಲ್ಲವಾದರೂ ಸಿಕ್ಕು ಸಂದರ್ಭವನ್ನು ಉಪಯೋಗಿಸಿಕೊಳ್ಳುವ ಜಾಣ್ಣಿಯನ್ನು ಬೆಳ್ಳಿಸಿಕೊಳ್ಳಬೇಕು. ಹೊಟೆಲಿನ ಗುಮಾಸ್ತ, ಬಾರ್ ಪರಿಚಾರಕ, ಪತ್ರಿಕೆ ಮಾರುವ ಹುಡುಗ ಈ ಯಾರೊಂದಿಗೇ ಆಗಲಿ ಮುಕ್ಕಾಗಿ ಸ್ವೀಕ್ರಿಯೆಯನ್ನು ವಕ್ತೃಗಳಾಗಿ ಮಾಡಿಕೊಳ್ಳಬಹುದು ಎಂದು ಡಾಸೆನ್ ಹೇಳುತ್ತಾರೆ. ಸ್ವತಃ ಡಾಸೆನ್ ರಲ್ಲಿ ಇಂಥ ಜಾಣ್ಣಿಯಿಂತ್ತು. ಹೀಗೇ ಒಮ್ಮೆ ಒಬ್ಬ ಕುಡುಕನೊಂದಿಗೆ ಸಂಭಾಷಣೆಯಲ್ಲಿ ತೊಡಗಿ ಅನೇಕ ಪತಿಯ್ಯಿಗಳನ್ನು ಸಂಗ್ರಹಿಸಿದ್ದನ್ನೂ, ನ್ಯಾಗಿನಿಯೆ ಕ್ಷೌರಿಕ ಅಂಗಡಿಯಲ್ಲಿ ಈಮ್ಮೆ ಸರದಿಗಾಗಿ ಕಾರ್ಯಕ್ರಮ ಕೊತ್ತಿದ್ದಾಗ ಯಾರೋ ಒಬ್ಬ *flypic* ಎಂಬ ತಿನಿಸಿನ ಬಗ್ಗೆ ಹೇಳಿದಾಗ, ಅದರ ಜಾಡನ್ನೇ ಹಿಡಿದು ನೋಣಗಳಿಂದ ಮಾಡಿದ ತಿನಿಸು ತಿಂದ ಸ್ವಾನೊಬಲ್ಪನ್ನನ ಕಢಿತಿಳಿದದ್ದನ್ನೂ ಡಾಸೆನ್ ಉಲ್ಲೇಖಿಸಿದ್ದಾರೆ.⁹ ಕ್ಷೇತ್ರಕಾರ್ಯದಲ್ಲಿ ಎದುರಾಗಬಹುದಾದ ಕೆಲವು ಸ್ವಾಭಾವಿಕ ಸಮಸ್ಯೆಗಳ ಬಗ್ಗೆ ಜಾನಪದ ಕ್ಷೇತ್ರಕಾರ್ಯಕರ್ತನು ಹೊಂದಿರೆಬೇಕಾದ ಸಾಮಾನ್ಯ ಜಾನದ ಬಗ್ಗೆಯೂ ಡಾಸೆನ್ ಉಪಯುಕ್ತ ಮಾತ್ರಾಗಳನ್ನು ಹೇಳಿದ್ದಾರೆ. “ವಕ್ತೃ ಬಹಳ ಆಸಕ್ತಿ ಇರುವವನೂ ಮತ್ತು ಅತ್ಯಂತ ಸಹಕಾರ ಮನೋಭಾವದವನೂ ಆಗಬಹುದು. ಆದರೂ ಕೂಡ ಬಾಟಲಿಯಿಂದ ಕಾರ್ಕ್ ತೆಗೆದ ಕೂಡಲೇ ಚಿಮ್ಮುವ ಪ್ರವಾಹದಂತೆ ಅವನು ಜಾನಪದವನ್ನು ನಿರೂಪಿಸಿ ಬಿಡುತ್ತಾನೆ ಎಂದು ನಿರೀಕ್ಷಿಸಬಾರದು, ಪರಂಪರೆಯ ಅಂಶಗಳು ಅವನ ಮನಸ್ಸಿನ ಆಳಿದಲ್ಲಿ ಹುದುಗಿರುತ್ತವೆ. ಅವನ್ನು ಸೂಕ್ತೀರ್ಥಿಯಲ್ಲಿ ಹೊರತೆಗೆಯಬೇಕು.¹⁰ ಎಂದು ಡಾಸೆನ್ ಸ್ಪಷ್ಟವಡಿಸುತ್ತಾರೆ. ವಕ್ತೃಗಳ ನೀಲೆಯನ್ನು ಗುರುತಿಸುವುದು ಯುಧ್ಧದ ಅರಂಭ ಮಾತ್ರ, ಮುಖಾಮುಖಿಯಾದ ಸಂತರ ಜಾನಪದವನ್ನು ಹೊರತೆಗೆಯುವುದು ಸಂಗ್ರಹಕ, ಮುಂದಿನ ಕೆಲಸ. ವಕ್ತೃವಿಗೆ ತನ್ನ ಪರಿಚಯ ಹೇಳಿಕೊಳ್ಳುವ ಮತ್ತು

ತನಗೆ ಬೇಕಾದುದೇನು ಎಂಬುದನ್ನು ಸ್ವಷ್ಟಪಡಿಸುವ ಎರಡೂ ಕೆಲಸಗಳನ್ನು ಒಬ್ಬ ಜಾನಪದ ತಜ್ಞ ಹೇಗೆ ಮಾಡಬಹುದು ಎಂಬುದನ್ನು ತಮ್ಮ ಸ್ವಂತದ ಉದಾಹರಣೆ ಮೂಲಕವೇ ಡಾಸೆನ್‌ ಸ್ವಷ್ಟಪಡಿಸುತ್ತಾರೆ. ಡಾಸೆನ್‌ನ್ನರು ತಮ್ಮ ಧೋರಣಿಗಳಲ್ಲಿ ನಿಷ್ಪುರವಾಗಿದ್ದ ವ್ಯಕ್ತಿಯಾಗಿರಲಿಲ್ಲ. ಜಾನಪದ ಅಧ್ಯಯನ ಬೆಳೆದಂತೆ ರೂಪುಗೊಂಡ ಹೊಸವಿಧಾನ ಮತ್ತು ಅಲೋಚನೆಗಳನ್ನು ತಮ್ಮ ಅಧ್ಯಯನಕ್ಕೆ ಆಳವಡಿಸಿಕೊಳ್ಳುತ್ತಿದ್ದರು. ಉದಾಹರಣೆಗೆ ನೋಡಬೇಕಾದಲು ಅವರೂ ಸಹ ತಮ್ಮ ಕಾಲದ ಇತರ ಜಾನಪದ ವಿದ್ಯಾಂಸರಂತೆ ಜಾನಪದದ ಪರ್ಯಕ್ಷೇ ಹೆಚ್ಚು ಗಮನ ಕೊಡುತ್ತಿದ್ದರು. ಜಾನಪದದಲ್ಲಿ ಪರ್ಯವ್ಯಾಂದೇ ಮುಖ್ಯವಲ್ಲ. ಅದನ್ನು ನಿರೂಪಿಸುವವರೂ ಹಾಗೂ ನಿರೂಪಣೆಯ ಸ್ನಿಫ್‌ವೇಶವೂ ಅಷ್ಟೇ ಮುಖ್ಯ ಎಂದು ಪ್ರತಿವಾದಿಸುವ ಸಾಂದರ್ಭಿಕ ಸಿದ್ಧಾಂತದಲ್ಲಿರುವ ಹುರುಳನ್ನು ಮನ ಗಂಡ ನಂತರ ಡಾಸೆನ್‌ ಅವರು ನಿರೂಪಕರ ಬಗೆಯೂ ದೆಚ್ಚು ಗಮನವಹಿಸಲೈಡಿದರು ಮತ್ತು ಅವರ ಆ ಮುಂದಿನ ಅಧ್ಯಯನ ಗಳಲ್ಲಿ ಈ ಅಂಶವನ್ನು ಚಾಚೂ ತಪ್ಪದ ಅನುಸರಿಸಿದರು.

ಜಾನಪದ ಪರ್ಯವನ್ನು ಕುರಿತು ಡಾಸೆನ್‌ ಹೇಳಿರುವ ಮಾತುಗಳು ಸಹ ಚಿಂತನೆ ಯೋಗ್ಯವಾಗಿವೆ. ಡಾಸೆನ್‌ ದೃಷ್ಟಿಯಲ್ಲಿ ಪರ್ಯವನ್ನನ್ನುವುದು ವಾಕ್ ಪರಂ ಪರೀಯ ಮೂಲ ಆಕರ. ಪರಂಪರೀಯ ಶಂಕ್ಧ ಸ್ತೋತ್ರವನ್ನು ಪ್ರತಿನಿಧಿಸುವಂಥದ್ದು ಮತ್ತು ಇದು ವಾಕ್ ಪರಂಪರೀಯ ಆನ್ಲಾಂಫಿನೀಯ ದಸ್ತಾವೇಚು. ಚರಿತ್ರಕಾರ್ಯಗೆ ರಾಜ್ಯಪತ್ರ (State Paper) ಹೇಗೋ೧, ಸಾಹಿತ್ಯ ಪಂಡಿತನಿಗೆ ಸೃಜನಶೀಲ ಕೃತಿ ಹೇಗೋ೧ ಜಾನಪದ ತಜ್ಞನಿಗೆ ಮೌಖಿಕ ಪರ್ಯ ಹಾಗೆ೧೧ ಎಂದು ಡಾಸೆನ್‌ ಹೇಳುತ್ತಾರೆ. ಪರ್ಯಗಳನ್ನು ವಕ್ತೆಲ್ಲಂದ ಆಕ್ಷರಿಕೆ, ಪಡೆದುಕೊಳ್ಳಬೇಕು, ವಕ್ತೆಲ್ಲಂಗಳ ಸಂಪೂರ್ಣ ಹಿನ್ನಲೆಯ ವಾಹಿತಿ ಕೊಡಬೇಕು ಎಂದು ಅವರು ಸ್ವಷ್ಟಪಡಿಸುತ್ತಾರೆ. ಮೌಖಿಕ ಪರ್ಯವು ಸಾಹಿತ್ಯಕ ಪರ್ಯದಿಂದ ಕೆಲವು ಮುಖ್ಯ ವಿಧಾನಗಳಲ್ಲಿ ಭಿನ್ನವಾಗಿದೆ. ವೃತ್ತಿಪರ ಜಾನಪದ ತಜ್ಞನು ಸಾಹಿತ್ಯಕ ಪರ್ಯವನ್ನು ಯಾವಾಗಲೂ ಎರಡನೇ ಸಾಫಿನಕ್ಕೆ ತಳ್ಳಬೇಕು. ಮೌಖಿಕ ರೂಪದ ನಿರೂಪಣೆ ಹೇಳುವನ ಬಾಯಿಂದ ಸದೋ೪ಜಾತವಾಗಿ ದಿನನಿತ್ಯದ ಆಡು ಭಾವೆಯಲ್ಲಿ ಸಹಜ ಸ್ಥಾರ್ಥವಾಗಿ ಹೊರಬರುತ್ತದೆ. ಆದರೆ ಲಿಖಿತ ನಿರೂಪಣೆಯಲ್ಲಿ ಈ ಲೇಖಕನ ಪೂರ್ವಗ್ರಹ ಹಾಗೂ ಓದುಗರ ನಿರ್ಕ್ಷೇಗೆ ಹೊಂದಿಕೆಯಾಗುವಂತೆ ಅದನ್ನು ಪರಿಸ್ಪರಿಸಲಾಗುತ್ತದೆ ಮತ್ತು ಎಷ್ಟೋ೯ ವೇಳೆ ಬದಲಾಯಿಸಲಾಗುತ್ತದೆ. ಆದ್ದರಿಂದ ತಿದ್ದಿಂದ ಬರೆದ ಐತಿಹ್ಯ, ಲಾವಣಿಗಳು ಜಾನಪದವಲ್ಲಿ ಬದಲಾಗಿ ಜಾನಪದ ಸಾಮಾನ್ಯ ಸಾಹಿತ್ಯಕ ಆಳವಡಿಕೆಗಳು೧೨ ಎಂಬುದಾಗಿ ಡಾಸೆನ್‌ ಕರೆಯುತ್ತಾರೆ, ಆದರೂ ಜಾನಪದದ ಸಾಹಿತ್ಯಕ ಆವೃತ್ತಿಗಳ ಮಹತ್ವವನ್ನು ಡಾಸೆನ್‌ ಗುರುತಿಸಿದ್ದರು. ಸಾಹಿತ್ಯಕ ಆವೃತ್ತಿಗಳು ಎರಡು ದೃಷ್ಟಿಗಳಿಂದ ಮುಖ್ಯ, ಮಹಾನ್ ಸಾಹಿತ್ಯಿಗಳ ಮೇಲೆ ಜಾನಪದದ ಪ್ರಭಾವವನ್ನು ಗುರುತಿಸಲು ಹಾಗೂ ಅಳಿದು ಹೋಗುವಂಥ ಜಾನಪದವನ್ನು ಅವು ಸಂರಕ್ಷಿಸುವ

ದೃಷ್ಟಿಯಿಂದ. 19ನೇ ಶತಮಾನದ ಪ್ರಾರ್ಥಕಲ್ಲಿ ಕ್ರೀತ್ರಕಾರ್ಯ ಎಂಬುದೇ ಇದ್ದಿಲ್ಲ ವಾದ್ದಾಗಿರಿಂದ ಅವುಗಳ ಕಾಲವನ್ನು ಗುರುತಿಸಲು ಜಾನಪದ ತಜ್ಞನು ಸಾಹಿತ್ಯಕ ಮೂಲಗಳ ನೋರೆ ಹೋಗುವುದು ಅನಿವಾರ್ಯ. ಅದರೆ ಒಂದು ಸಾಹಿತ್ಯಕ ಪರ್ಯದ ಪಾರಂಪರಿಕ ಲಕ್ಷಣವನ್ನು ನಿರ್ದರ್ಶಿಸಬೇಕಾದರೆ ಅವನು ನಾಡಬೇಕಾದ ಆಂತಿಮ ಪರೀಕ್ಷೆ, ಕ್ರೀತ್ರದಿಂದ ಸಂಗ್ರಹಿಸಿದ ಪರ್ಯವನ್ನು ಆಧಾರವಾಗಿಟ್ಟುಕೊಂಡು ಅದಕ್ಕೆ ತಾಳಿಯಾಗುತ್ತದೆಯೇ ಎಂದು ನೋಡುವುದೇ ಆಗಿದೆ.¹³ ಎಂದು ಡಾಸ್‌ನ್‌ ಸ್ವಷ್ಟ ಪದಿಸುತ್ತಾರೆ.

ಸಾಹಿತ್ಯಕ ಮತ್ತು ಹೊಳಿಕ ಪರಂಪರೆಯ ಸಂಬಂಧ ಕುರಿತು, ಇನೆರಡೂ ಪರಸ್ಪರ ಪ್ರಭಾವ ಬೀರುತ್ತವೆ. ಒಂದು ಪರ್ಯದ ಜೀವನ ಚರಿತ್ರೆಯನ್ನು ಪುನರ್ರಚಿಸುವಾಗ ಇನೆರಡರ ಸಂಪನ್ಮೂಲ ಕೊಳ್ಳುಕೊಡುಗೇಯ ಬಗ್ಗೆ ಎಚ್ಚರಿಕೆಯಿಂದ ಪರಿಶೀಲಿಸಬೇಕು. ಇನೆರಡರ ಸಂಪನ್ಮೂಲ ಸಂಬಂಧ ಒಳ್ಳಿಯದೇ ಹೋರಿತು ಪ್ರತಿರೋಧ ರೀತಿಯದಲ್ಲ. ಅವು ಪರಸ್ಪರ ಖೋಷಣೆ ಪಡೆದುಕೊಳ್ಳುತ್ತವೆ. ಕೆಲವು ಶಿಷ್ಟ ಕೃತಿಗಳು ಜಾನಪದೀಯ ವಾಗುವುದೂ ಉಂಟು. ಹೆಚ್ಚೆ ಪರ್ಯಗಳು ಸಿಕ್ಕಷಾಂಕ್ಯ ಅದರ ಜಾನಪದೀಯತೆಯ ಬಗ್ಗೆ ಹೆಚ್ಚೆ ಖಾಶರಿ ಇರುತ್ತದೆ ಎಂದು ಡಾಸ್‌ನ್‌ ಹೇಳುತ್ತಾರೆ.¹⁴

ಹೊಳಿಕ ಪರಂಪರೆಯ ಅಂಶವನ್ನು ಮುದ್ರಣಕೊಳ್ಳಲಿಪದಿಸಿದಾಗ ಹೊಳಿಕ ಪರಂಪರೆಗೆ ಧಕ್ಕೆಯಾಗುವುದಿಲ್ಲವೆ? ಎಂಬ ಪ್ರಶ್ನೆಗೆ ಕಥೆಗಾರರೂ, ಹಾಡುಗಾರರೂ ತಾವು ಸಂಗ್ರಹಕನಿಗೆ ಹೇಳುತ್ತಿದ್ದೇನೆ, ಅದು ಮುದ್ರಿತವಾಗುತ್ತದೆ ಎಂಬುದರ ಪರಿವೆಯಿಲ್ಲದೆ ತಮ್ಮ ಹೊಳಿಕ ನಿರೂಪಣೆಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಪ್ರತಿಯೊಂದು ನಿರೂಪಣೆಯಲೂ ಅವರ ಪರ್ಯ ಸ್ವಲ್ಪ ಸ್ವಲ್ಪ ಬದಲಾಗುತ್ತದೆ. ಆದರೆ ಕ್ರೀತ್ರಕಾರ್ಯ ನಡೆಸಿ ಒಂದು ಬಾರಿ ಸಂಗ್ರಹಿಸಿದ ಪರ್ಯವು ನಿರಂತರವಾಗಿ ವ್ಯಾತ್ಯಾಸವಾಗುವ ಆದರೂ ಅಲಿಖಿತ ಪರಂಪರೆಯಲ್ಲಿ ಸ್ಥಿರವಾಗಿರುವ ಪರ್ಯ ಒಂದು ನಿರೂಪಣೆಯನ್ನು ನಾತ್ರ ಹಿಡಿದಿಡುತ್ತದೆ.¹⁵ ಎಂದು ಅವರು ಸ್ವಷ್ಟ ಪದಿಸುತ್ತಾರೆ.

ಪರಿಭಾಷೆ: ನಾನೆನಿಕ ಮತ್ತು ಸಮಾಜ ವಿಜ್ಞಾನಗಳ ಎಲ್ಲ ಶಾಖೆಗಳೂ ಇರುವಂತೆ ಜಾನಪದಕ್ಕೂ ಒಂದು ವಶಿಷ್ಟವಾದ ಪರಿಭಾಷೆ ಇದೆ. ಆದರೆ ಇತರ ಸಾಮಾನ್ಯರೂ ಸಹ ಇದೇ ಪದಗಳನ್ನು ಬಳಸುವುದರಿಂದ ಒಬ್ಬ ಸಾಹಿತ್ಯಕ ವಿನುರ್ಜಕ ಅಥವಾ ಸಮಾಜ ವಿಜ್ಞಾನಿಗೆ ಅವರ ಪರಿಭಾಷೆಯಿಂದ ಸಿಗುವಂಥ ರಕ್ಷಣಾಗೆ ಜಾನಪದಜ್ಞರಿಗೆ ಸಿಗುವುದಿಲ್ಲ. ಜಾನಪದದ ಗಂಭೀರ ಅಧ್ಯಯನ ಹಾಗೂ ಅದರ ಅಂತರ ರಾಷ್ಟ್ರೀಯ ಪ್ರಭಾವಗಳ ಬಗ್ಗೆ ಇದ್ದ ಸಾಮಾನ್ಯ ಅಜ್ಞಾನದ ಕಾರಣದಿಂದಾಗಿಯೇ ವಿಶ್ವವಿದ್ಯಾಲಯಕ್ಕೆ ಧನಸಹಾಯ ನಿಂತು ಹೋದ ಒಂದು ಘಟನೆಯನ್ನು ಡಾಸ್‌ನ್‌ ಪ್ರಸ್ತಾಪಿಸಿದಾಗೂ ರೆಕ್ಕೆಯಿಂದ ಇದೆ. 1961ರಲ್ಲಿ ಇಂಡಿಯಾನ ವಿಶ್ವವಿದ್ಯಾಲಯ ಹಾಗೂ ಕಾನ್ಸಾನ್

ನಿರ್ವಹಿದಾಯಾಲಯಗಳಿಗೆ ಜಾನಪದಕ್ಕಾಗಿ National defence Education Act ನ ಅನ್ವಯ ಕೊಡಲಾಗಿದ್ದ ಅನುದಾನದ ಬಗ್ಗೆ ವಾಲ್ಸ್‌ಸೈರ್ಟ್ ಜರ್ನಲ್ ಪತ್ರಿಕೆ ಗಳಾಟಿ ಎಬ್ಬಿಸಿತು. ಆಗ ಸಮಿತಿಯು ಇದಕ್ಕೆ ತಕ್ಕಾವೇ ಪ್ರತಿಕ್ರಿಯಿಸಿ ಫೆಲೋಶಿಪ್ ನಿಧಿಯಲ್ಲಿ 1000 ನಿಲಿಯನ್ ಡಾಲರ್‌ಗಳನ್ನು ಕಡಿತಗೊಳಿಸಿತು ಮತ್ತು ಜಾನಪದ ಅಧ್ಯಯನಕ್ಕೆ ಬೆಂಬಲ ನಿಲ್ಲಿಸಿತು. ಹಿಂದೆಲೊಮ್ಮೆ ಸಮಿತಿಯವರು ಸಮಾಜ ವಿಜಾನಗಳನ್ನು ಸಮಾಜವಾದ ಹಾಗೂ ಕರ್ಮಾನಿಸವರ್ಗಳೊಂದಿಗೆ ಸಮೀಕರಿಸಲೊಡಗಿ ಅನುದಾನ ನಿಲ್ಲಿಸಿದಾಗ ಸಮಾಜ ವಿಜಾನ ನಿಗಳು ತಮ್ಮ ಅಧ್ಯಯನ ಕ್ಷೇತ್ರದ ಹೆಸರನ್ನೇ ಬದಲಿಸಿ ತಮ್ಮನ್ನು behavioral scientist ಗಳಿಂದು ಕರೆದು ಕೊಂಡಂತೆಯೇ ನಾವೂ ಸಹ Folklore ಎಂಬ ಹೆಸರನ್ನು ಬದಲಿಸಿಕೊಳ್ಳಬೇಕು ಎಂದು ಕೆಲವು ಸ್ವೀಹಿತರು ಸೂಚಿಸಿದರು. ಆದರೆ ಈ ರೀತಿಯ ಬದಲಾವಣೆಯಿಂದ ನಮ್ಮ ಅಮೂಲ್ಯವಾದ ಸ್ವತ್ತನ್ನು ಬಿಟ್ಟುಕೊಳ್ಟುಂತೆ ಆಗುತ್ತದೆ. ಏಕೆಂದರೆ Folklore ಪದಕ್ಕೂ ಹಾಗೂ ಈ ಪರಿಕಲ್ಪನೆಗೆ ಒಂದು ಗೌರವಯುತವಾದ ಇತಿಹಾಸವಿದೆ. ಹಾಗೂ ಈ ಪದನನ್ನು ಸಮರ್ಥರಾದವರು ಬಳಸಿ ಉನ್ನತ ಮಟ್ಟದ ಶೋಭೆ ವರ್ಗವನ್ನು ಪಡೆದುಕೊಂಡಿದ್ದಾರೆ” ಎಂದು ತಾವು ಪ್ರತಿಪಾದಿಸಿದ್ದಾಗಿ ಡಾಸ್‌ನ್ ಇಲ್ಲಿ ಹೇಳಿ ಕೊಂಡಿದ್ದಾರೆ. 16

ತನ್ನ ಪರಿಭಾಷೆಯನ್ನು ಖಚಿತವಾಗಿ ಬಳಸುವುದೇ ಜಾನಪದ ತಜ್ಞನ ಒಂದು ತಂತ್ರ. ಇತಿಹಾಸದ ಕಾಲಾನಧಿಯಲ್ಲಿ ಅರ್ಥಗಳು ವ್ಯಾತ್ಯಾಸವಾಗುತ್ತವೆ. 19ನೇ ಶತಮಾನದಲ್ಲಿ ಜನಪ್ರಿಯವಾಗಿದ್ದ “ಜನಪ್ರಿಯ ನಡಾವಳಿಗಳು”, “ಕೆಳಸ್ಟರಗಳು” “ಆನಾಗರಿಕರು”, “ಉಳಿಕೆಗಳು” ಇತ್ಯಾದಿ ಪದಗಳು ಇಂದು ಯಾವ ಪ್ರಭಾವವನ್ನೂ ಹೊಂದಿಲ್ಲ. ವರ್ಗ, ಆಶಯ, ಮೂಲವಾದರಿ, ಭಿನ್ನಪಾಠ, ಮಾರ್ಕೆಟ್ ಮುಂತಾದುವು ಇಂದಿನ ಜನಪ್ರಿಯ ಪದಗಳಾಗಿವೆ ಎಂದು ಡಾಸ್‌ನ್ ವಿಶ್ಲೇಷಿಸುತ್ತಾರೆ. ಇದಲ್ಲದೆ ಜನಪದ ಜೀವನ, ಮೋಟಿಫ್‌ಸ್, ಶಾಬ್ದಿಕಕಲೆ ಮುಂತಾದುವು ಗಮನ ಸೆಳೆಯುತ್ತಿರುವ ಇನ್ನೂ ಹೊಸ ರೀತಿಯ ಪದಗಳು ಎಂದು ಸೂಚಿಸುತ್ತಾರೆ.

ಆತಂಕ ಸೂಚಿ ಮತ್ತು ವರ್ಗ ಸೂಚಿಗಳು :

ಆಶಯ ಹಾಗೂ ವರ್ಗಸೂಚಿಗಳ ಬಗ್ಗೆ ಡಾಸ್‌ನ್‌ರ ಕಾಲದಲ್ಲಿಯೇ ಆನೇಕ ಪ್ರಕ್ರಿಯೆಗಳಿಂದ ಉಂಟಾಗ್ಬಾಗ್ಯ ಡಾಸ್‌ನ್‌ರಿಗೆ ಈ ಸೂಚಿಗಳ ಉಪಯುಕ್ತತೆಯ ಬಗ್ಗೆ ಆವಾರ ವಿಶ್ಲೇಷಿಸಿತ್ತು. ಪರ್ಯಾಗಳನ್ನು ಕ್ಷೇತ್ರದಿಂದಲೇ ಸಂಗ್ರಹಿಸಿರಲಿ.

ಪ್ರಕಟಿತ ಮೂಲಗಳಿಂದಲೇ ಸಂಗ್ರಹಿಸಿರಲಿ, ಅವುಗಳನ್ನು ಬೃಹತ್ ಸೂಚಿಗಳು ಹಾಗೂ ಪರಾವರ್ತನ ಗ್ರಂಥಗಳೊಂದಿಗೆ ಪರಿಶೀಲಿಸಿ ನೋಡುವುದು ಆಗತ್ಯ. ಇವು ಜಾನಪದ ತಜ್ಞನ ಪ್ರೇಚಣಿಸಿಕೆ ಸಾಧನಗಳು. ನಾವು ಯಾವುದನ್ನು ಜಾನಪದ ಎಂದು ಗ್ರಹಿಸುತ್ತೇನೋ ಆದರ ನೋಟಿಕ ಮತ್ತು ಸಾರಂಪರಿಕ ಲಕ್ಷಣವನ್ನು ಈ ಪುರಾವೆ

ಗಳಿಂದ ಮಾತ್ರವೇ ಖಚಿತಪಡಿಸಿಕೊಳ್ಳಬಹುದು ಎಂದು ಡಾಸ್‌ನ್ ಪ್ರತಿಪಾದಿಸಿದರು. ಪ್ರತಿಯೊಬ್ಬ ತಜ್ಜನೂ ಇವುಗಳ ಬಳಕೆಯಲ್ಲಿ ತಜ್ಜಾನಾಗಿರಬೇಕು. ಮಾನವ ಶಾಸ್ತ್ರಜ್ಞರು ಇವುಗಳ ಬಳಕೆಯನ್ನು ತಿಳಿದಿಲ್ಲ. ತಾವು ಅಧ್ಯಯನಕ್ಕೆ ಆರಿಸಿಕೊಂಡಂಥ ಸಮಾಜದ ಕಢಿಗಳು ಜಗತ್ತಿನ ಬೇರೆಕಡೆಯೂ ಇರುತ್ತವೆ ಎಂಬುದರ ಅರಿವು ಇವರಿಗಲ್ಲ. ಇವು ಈ ಒಂದು ಸಮಾಜದ ವಿಶ್ವತೀರ್ಯನ್ನೇ ಪ್ರತಿನಿಧಿಸುತ್ತವೆ ಎಂದು ಹೇಳುತ್ತಾರೆ. ಮಾನವಶಾಸ್ತ್ರಜ್ಞರಿಗೆ ಆಶಯಸೂಚಿ ಮತ್ತು ವರ್ಗಸೂಚಿಗಳ ಬಳಕೆ ತಿಳಿದಿದ್ದೇ ಆದರೆ ಇಂತಹ ತಪ್ಪು ನಿರ್ಣಯಗಳು ಹೊಮುತ್ತಿರಲಿಲ್ಲ ಎಂದು ಡಾಸ್‌ನ್ ಸೂಚಿಸುತ್ತಾರೆ.

ಸೂಚಿಗಳು ಒಂದು ಸಾಧನವೇ ಹೊರತು ಆವುಗಳ ಸಿದ್ಧತೆಯೇ ಅಧ್ಯಯನದ ಗುರಿಯಲ್ಲಿ ಎಂಬುದನ್ನು ಟೀಕಾಕಾರರು ಗಮನಿಸಿಸಬೇಕು ಎಂದು ಹೇಳುತ್ತೇ, ಕಢಿಯ ಪಾರಂಪರಿಕ ಲಕ್ಷಣವನ್ನು ಸ್ಥಾಪಿಸಲು ಅದರ ವಂಶವೃಕ್ಷವನ್ನು ಹುಡುಕಲು, ಅದರ ಕೌಟಿಂಬಿಕ ಸಂಬಂಧಿಗಳನ್ನು ಗುರುತಿಸಲು ಸೂಚಕಗಳು ನೇರವಾಗುತ್ತವೆ. ಕಢಿಯ ಜಾನಪದೀಯತೆ ಮತ್ತು ಅದು ಯಾವ ಪ್ರದೇಶದಲ್ಲಿ ಹೆಚ್ಚು ಪ್ರಚಲಿತ ಮುಂತಾದ ಪ್ರಶ್ನೆಗಳಿಗೆ ಸೂಚಕಗಳು ಉತ್ತರ ನೀಡುತ್ತವೆ. ಸಂಗ್ರಹಿಸಿದ ಸಾಮಗ್ರಿಯ ರಾಶಿಯಲ್ಲಿ ಇವು ಸರಿಯಾದ ದಾರಿಯನ್ನು ತೋರಿಸುತ್ತವೆ ಎಂದು ಡಾಸ್‌ನ್ ವಿವರಣೆ ನೀಡಿದಾರೆ.

ಪ್ರತಿಯೊಂದು ಪ್ರಕಾರಕ್ಕೂ ಅದರದೇ ಆದ ಪುನರ್ಗಳಿಕೆ ವ್ಯವಸ್ಥೆ ಇರುವುದು ಅಗತ್ಯ. ಸೂಚಿಕರಣ ಮತ್ತು ವರ್ಗೀಕರಣ ವ್ಯವಸ್ಥೆಗಳು ಪರ್ಯಗಳನ್ನು ಹಾಗೂ ಕ್ಷೇತ್ರ ವರದಿಗಳನ್ನು ಸರಿಯಾಗಿ ಉಲ್ಲೇಖಿಸಲು ನೇರವಾಗುತ್ತವೆ. ಈ ಉಲ್ಲೇಖನ ಮಾಡುವುದೇ ಒಂದು ತಂತ್ರ. ಟೀಪುಣಿಗಳನ್ನು ಓದುವಂತಿರಬೇಕು, ಮಾಹಿತಿ ಪೂರ್ಣ ವಾಗಿರಬೇಕು. ವಿವರಣಾತ್ಮಕ ಟೀಪುಣಿಯಿಲ್ಲದ ಪರ್ಯ, ಅವಕ್ಕ ಜಾನಪದ ತಜ್ಜಾನ ಲಕ್ಷಣ ಎಂಬುದು ಆವರ ಅಭಿಪ್ರಾಯ. ಪರ್ಯಗಳ ಸಂರಕ್ಷಣೆಯೂ ಬಹು ಮುಖ್ಯ ವಾದ ಕೆಲಸ. ಕ್ಷೇತ್ರಕಾರ್ಯ ಸಂಗ್ರಹಣೆ, ಸೂಚಿಕರಣ ಹಾಗೂ ಪರ್ಯಗಳ ಸಂರಕ್ಷಣೆ ಒಂದಕೊಂಡು ಆನ್ಯೋನ್ಯ ಸಂಬಂಧ ಹೊಂದಿರುವಂಥವು. ಪರ್ಯ ಸಂಗ್ರಹಾಲಯದಲ್ಲಿ (Archives) ಪ್ರಕಾರಗಳನ್ನು ಪ್ರಮಾಣಭೂತವಾದಂಥ ಪರಾಮರ್ಶಕೆನ ವ್ಯವಸ್ಥೆಗಳನ್ನು ಗುಣವಾಗಿ ವಿಂಗಡಿಸಬೇಕು. ಉದಾಹರಣೆಗೆ ಕಢಿಗಳನ್ನೂ ಆರ್ಥಿಕಾಂಸನ್ನು ರಸಾಯನಿಕ ಪ್ರಕಾರ, ಬ್ಯಾಲಡ್‌ಗಳನ್ನು ಚೈಲ್‌ ಮತ್ತು ಲಾಸ್‌ ಪ್ರಕಾರ, ನಂಬಿಕೆ ಗಳನ್ನು ಮೇಲ್ಬ್ಯಾಂಡ್‌ಹ್ಯಾಂಡ್‌ರ ಎರಡು ಸಂಪುಟಗಳ ಪ್ರಕಾರ ಇತ್ಯಾದಿ....ಜಾನಪದ ಸಂಗ್ರಹಾಲಯ ವಾಲಕರು ವರ್ಗೀಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪದ್ಧತಿಗಳನ್ನೇ ಅನುಸರಿಸಿದರೂ ಕೂಡ ಇವು ಯಾವುದೇ ಒಂದು ಸಾರ್ಥಕವಾದ ಮಾದರಿಗೆ ಹೊಂದಿಕೊಳ್ಳುವಂಥವಲ್ಲ. ಅಂದರೆ, ಪ್ರತಿಯೊಂದು

ಸ್ವಲ್ಪಮಟ್ಟಿಗೆ ತನ್ನಷ್ಟಕ್ಕೇ ವಿಶಿಷ್ಟವಾಗಿರುತ್ತದೆ ಎಂದು ಡಾಸೆನ್ ಹೇಳುತ್ತಾರೆ. ಸಾಮಾನ್ಯವಾಗಿ ಸಂಗ್ರಹಾಲಯ ವಾಲಕರಿಗೆ ಎದುರಾಗುವ ಸಮಸ್ಯೆ ಏನೆಂದರೆ ಒಬ್ಬರಿಂದ ಸಂಗ್ರಹಿತವಾದ ಜಾನಪದ ಸಾಮಗ್ರೀಯೆಲ್ಲವನ್ನೂ ಒಬ್ಬರ ಹೆಸರಿನಲ್ಲಿ ಒತ್ತಿಟ್ಟಿಗೆ ಇಡಬೇಕೇ ಅಥವಾ ಕಢಿ, ಹಾಡು, ಪದ್ಧತಿ ಪ್ರಕಾರವಾಗಿ ನಿಂಗಡಿಸಿ ಇಡಬೇಕೇ ಎಂಬುದು ಆಯಾ ಪ್ರಕಾರದ ವಶೇಷ ತಜ್ಞರಾದವರು, ಸಂಗ್ರಹವನ್ನು ಪ್ರಕಾರ ಗಳಿಗನುಗುಣವಾಗಿ ನಿಂಗಡಿಸಿ ಇಡಬೇಕೆಂದು ಬಯಸಿದರೆ ಜನಾಂಗಿಯ ದೃಷ್ಟಿಯ ಜಾನಪದ ತಜ್ಞರು ಪ್ರತಿಯೊಂದು ಸಂಗ್ರಹಕ್ಕೂ ತನ್ನದೇ ಆದ ವೈಶಿಷ್ಟ್ಯವಿರುತ್ತದೆ, ಆದರಲ್ಲಿ ಸಂಗ್ರಹಕರನ್ ಪೂರ್ವಗ್ರಹಿಕೆಯೂ ಸೇರಿರುತ್ತದೆ. ಆದ್ದರಿಂದ ಆವನು ಸಂಗ್ರಹಿಸಿದ ಎಲ್ಲ ಸಾಮಗ್ರೀಯನ್ನೂ ಒತ್ತಿಟ್ಟಿಗೆ ಇಡಬುದು ಜನಾಂಗಿಯ ವೈಲಕ್ಷಣ ಗಳನ್ನು ತಿಳಿಯುವ ದೃಷ್ಟಿಯಿಂದ ಒಳ್ಳೆಯುದು ಎಂದು ಅಭಿವೃದ್ಧಿಪಡುತ್ತಾರೆ.¹⁹ ಹಸ್ತಪ್ರತಿಗಳನ್ನು ನಿಂಗಡಿಸುವ ಸಮಸ್ಯೆಗಳಿಗಂತೆ ಧ್ವನಿಮುದ್ರಿತ ಟೀವೋಗಳನ್ನು ಸಂಗ್ರಹಿಸುವ ಸಮಸ್ಯೆಗಳು ಭಿನ್ನ. ಟೀವೋಗಳ ಮೂಲ ಪ್ರತಿಯನ್ನು ರಕ್ಷಿಸುವುದಕ್ಕಾಗಿ ಸಕಲು ವಾಡುವುದು ಅಗತ್ಯವಾಗುತ್ತದೆ. ಹಸ್ತಪ್ರತಿಗಳಿಂತೆ ಇಲ್ಲಿ ಮರುಜೋಡಣಿಗೆ ಸಾಧ್ಯವಾಗುವುದಿಲ್ಲ. ಒಬ್ಬ ಉತ್ತಮ ಜಾನಪದ ತಜ್ಞನಿಗೆ ಸಾಂಕ್ಷಿಕ ಪರ್ಯಾಯ ಸಂಗ್ರಹಾಲಯಗಳನ್ನು ಹೇಗೆ ನಿರ್ಮಿಸಬೇಕೆಂಬುದರ ಬಗ್ಗೆ ಸರಿಯಾದ ತಿಳಿನಳಿಕೆ ಇರುವುದು ಅಗತ್ಯ ಎಂದು ಡಾಸೆನ್ ಹೇಳುತ್ತಾರೆ.

ಗ್ರಂಥ ವಿವರಣಾ ಪಟ್ಟಿ

ಜಾನಪದ ಅಂಶಗಳು ಇಡೀ ಜಗತ್ತನ್ನೇ ವ್ಯಾಪಿಸುತ್ತವೆ ಎಂಬ ಅಧಿಕಾರದಲ್ಲಿ ಇಡೀ ಜಗತ್ತೀ ಜಾನಪದ ತಜ್ಞನ ಹೇತು. ಆವನು ಗ್ರಂಥಗಳ ವಿವರವನ್ನು ತಿಳಿದಿರಬೇಕು. ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟಿವಾಗುವ ಗ್ರಂಥಗಳು ತಮ್ಮ ಸಹೋದ್ರೋಗಿಗಳಿಗೆ ತಿಳಿಯಲ್ಲಿ ಎಂಬುದಕ್ಕಾಗಿಯೇ ಕೆಲವು ಜಾನಪದ ವಿದ್ವಾಂಸರು ಗ್ರಂಥವಿವರ ಪಟ್ಟಿ ಸಿದ್ಧಪಡಿಸುವುದಕ್ಕೆ ತಮ್ಮ ಬಹುತೇಕ ಶಕ್ತಿ ಸಾಮಧ್ಯಗಳನ್ನು ವಿನಿಯೋಗಿಸಿದ್ದಾರೆ ಎಂದು ಹೇಳುತ್ತಾರೆ. ಹೀಗೆ ಪ್ರಕಟಿವಾಗಿರುವ ಕೆಲವು ಮುಖ್ಯವಾದ ಗ್ರಂಥವಿವರಪಟ್ಟಿಗಳ ಕಡೆ ಡಾಸೆನ್ ಜಾನಪದಾಸಕ್ತರ ಗಮನ ಸೆಳೆದಿದ್ದಾರೆ.²⁰

ಜಾನಪದ ಅಂಶರ್ಥಿಸ್ತೀರ್ಯ ಸಂಬಂಧಗಳು

ಜಾನಪದವು ಏಕಕಾಲದಲ್ಲಿಯೇ ಒಂದು ಸ್ವತಂತ್ರ ಶಿಸ್ತ ಹಾಗೂ ಇತರ ಶಿಸ್ತಗಳೊಂದಿಗೂ ಅನ್ಯೋನ್ಯ ಸಂಬಂಧ ಹೊಂದಿದೆ ಎಂಬುದು ಡಾಸೆನ್ನರ ಮುಖ್ಯ ಪ್ರತಿಪಾದನೆ ಆಗಿತ್ತು. ಜಾನಪದ ತಜ್ಞನು ಅಧ್ಯಯನಿಸುವ ಸಾಮಗ್ರೀಯ ಸ್ವರೂಪವೇ ಇತರ ವಸ್ತುಗಳೊಂದಿಗೆ ವ್ಯವಹರಿಸುವುದನ್ನು ಅನಿವಾರ್ಯವಾಗಿಸುತ್ತದೆ. ಮುಖ್ಯವಾಗಿ, ವಾನವಶಾಸ್ತ್ರ, ಸಾಹಿತ್ಯ ಹಾಗೂ ಚರಿತ್ರ, ಮತ್ತು ಸರ್ವಾಜಾಸ್ತ್ರಗಳೊಂದಿಗೆ ರಿಜಿಷ್ಟ್ರೇಷನ್ ಎಂ. ಡಾಸೆನ್

ಜಾನಪದವು ಹೊಂದಿರುವ ಸಂಬಂಧಗಳನ್ನು ಗಮನಿಸಬಹುದಾಗಿದೆ. ಫಾರ್ನ್‌ನು ಬೊಯಾಸ್‌ ನಂತಹ ಮಾನವ ಶಾಸ್ತ್ರಜ್ಞರು ಅವೆರಿಕನ್ ಇಂಡಿಯನ್‌ರ ಹಾಗೂ ಮಲ್ವಿಟೀ-ಹರ್‌ಸೋವಿಟ್‌ ಅವರು ಬುಡಕಟ್ಟು ಆಫ್ರಿಕನ್‌ರ ಮಟ್ಟಿಗೆ ಸಾಹಿತ್ಯ ವನ್ನೂ ಸಂಗ್ರಹಿಸುವಂತೆ ತಮ್ಮ ವಿದ್ಯಾರ್ಥಿಗಳನ್ನು ಪ್ರೇರೇಸಿಸುತ್ತಿದ್ದ ಅಂಶವನ್ನು ಡಾಸ್‌ನ್ ಉಲ್ಲೇಖಿಸುತ್ತಾರೆ. ಒಂದು ಸಂಸ್ಕೃತಿಯನ್ನು ಪರಿಪೂರ್ಣವಾಗಿ ಆರಿತು ಕೊಳ್ಳಿ, ಬೇಕಾದರೆ ಇದು ಆಗತ್ಯ ಎಂಬುದು ಅವರುಗಳ ದೃಷ್ಟಿಯಾಗಿತ್ತು. ಜೀವರ್ನ್‌ನು ಚೈಲ್‌ ಮತ್ತು ಕಿಟ್ಟಿಡ್‌ ರಂತಹ ಇಂಗ್ಲಿಷ್ ಪಾರ್ಚಾಯರು ಬ್ಯಾಲಡ್‌ಗಳ ಬಗ್ಗೆ ಮತ್ತು ಜನಪದರು ಸ್ವಷ್ಟಿಸಿದ ಇತರ ಪ್ರಕಾರಗಳ ಸೌಂದರ್ಯಾರ್ಥಕ ಅಂಶಗಳ ಬಗ್ಗೆ ಆಸಕ್ತರಾಗಿದ್ದರು.

ಯೂರೋಪ್, ಏಷಿಯಾ ಹಾಗೂ ಆಫ್ರಿಕಾಗಳ ಇತಿಹಾಸ ತೆಜ್ಜೀರು ಇತಿಹಾಸ ಅಥವ್ಯಯನದಲ್ಲಿ ಜಾನಪದೀಯ ದೃಷ್ಟಿಕೋನ ಆಗತ್ಯವಿರುವುದರ ಬಗ್ಗೆ ಹೆಚ್ಚು ವಿಶ್ವಾಸ ತಳೆದಿದ್ದಾರೆ. ಅವೆರಿಕಾದಲ್ಲಿಯಾ ಸಹ ಇತ್ತೀಚಿಗೆ ಇಂತಹ ದೃಷ್ಟಿಕೋನವ್ಯಾಪ್ತ ವಾಗಿದ್ದ ಧ್ವನಿಮುದ್ರಿತ ಸಂದರ್ಭನಗಳು ಹಾಗೂ ವರೋಬಿಕ ಇತಿಹಾಸ ಪರಂಪರೆಗಳು ಲಿಖಿತ ದಾಖಲೆಗಳಿಗೆ ಪೂರ್ಕವಾದಂಥ ಮಾಹಿತಿ ಒದಗಿಸಬಲ್ಲವು ಎಂಬುದನ್ನು ಕಂಡು ಕೊಳ್ಳುತ್ತಿರುವ ಅಂಶವನ್ನು ಡಾಸ್‌ನ್ ಉಲ್ಲೇಖಿಸುತ್ತಾರೆ. 21

ಇದೇ ರೀತಿ ಜಾನಪದದೊಡನೆ ನಿಕಟ ಕೊಳ್ಳಬೇಕೂಡುಗೆ ಹೊಂದಿರುವ ಇನ್ನೊಂದು ಕ್ಷೇತ್ರವೆಂದರೆ ಸಂಗೀತ. ಇಂದಿನ ಬ್ಯಾಂಡ್ ವಿದ್ಯಾರ್ಥಿರು ಪರ್ಯಗಳಂತೆಯೇ ಸಂಗೀತ ವನ್ನೂ ದಾಖಲಿಸಿಕೊಂಡು ಪರಿಶೀಲಿಸುವುದರ ಮಹತ್ವವನ್ನೂ ಆರ್ಥವೊಡಿಕೊಂಡಿ ದಾರ್ದಿ ಎಂದು ಡಾಸ್‌ನ್ ಹೇಳುತ್ತಾರೆ.

ಯಾವುದೇ ಭಾಷೆ ಮತ್ತು ಸಾಹಿತ್ಯದ ಇಲಾಖೆಯು ತನ್ನ ಸಾಹಿತ್ಯಿಕ ಅಧ್ಯಯನ ಗಳು ಜಾನಪದ ಮಾದರಿಗಳೊಂದಿಗೆ ಹೊಂದಿರುವ ಸಂಬಂಧವನ್ನು ಪರಿಶೀಲಿಸುವಂತಹ ಒಬ್ಬ ವಿದ್ಯಾರ್ಥಿನನ್ನೇ ಹೊಂದಿರುವುದು ಆಗತ್ಯ ಎಂಬುದು ಡಾಸ್‌ನ್‌ರ ನಿಲುವು. ಭಾಷಾ ಹಿನ್ನೆಲೆ ಹೊಂದಿರುವಂಥ ಜಾನಪದ ಸಂಶೋಧಕರು ಸಾಮಾನ್ಯವಾಗಿ ಜಾನಪದ ಸಾಮಗ್ರಿಯನ್ನು ಸಾಹಿತ್ಯಿಕ ದೃಷ್ಟಿಯಿಂದ ವಿಶ್ಲೇಷಿಸುತ್ತಾರೆ. ಮಾನವಿಕಗಳಲ್ಲಿನ ಇನ್ನೂ ಇತರ ಇಲಾಖೆಗಳಲ್ಲಿ ಜಾನಪದೊಂದಿಗೆ ಸಂಬಂಧ ಹೊಂದಿನೆ. ಲಲಿತ ಕಲೆಗಳ ಇಲಾಖೆಯ ವಿಷಯವನ್ನೇ ಗಮನಿಸುವುದಾದರೆ ಕಲೆಯ ಇತಿಹಾಸಕ್ಕಾಗಿ ಹಾಗೂ ಜನಪದಕಲೆ, ಕುಶಲಕಲೆ ಹಾಗೂ ಶಿಲ್ಪಕಲೆಗೂ ಇರುವ ಸಂಬಂಧವನ್ನು ಅಧ್ಯಯನಿಸುವುದು. ರಂಗಭೂಮಿ ಮತ್ತು ನಾಟಕ ಇಲಾಖೆಯು ಜನಪದ ನಾಟಕ ಹಾಗೂ ಜನಪದ ರಂಗಭೂಮಿಯ ವಿಷಯಗಳನ್ನು ತನ್ನ ಪರ್ಯಕ್ಷಮಾದಲ್ಲಿ ಆಳವಡಿಸಿಕೊಳ್ಳಬಹುದು. ಜನಪದ ನೃತ್ಯವು ದೃಷ್ಟಿಕೆ ಶಿಕ್ಷಣ ಇಲಾಖೆಗೆ ಪ್ರವೇಶ ಪಡೆಯಬಹುದು.

ಆದರೆ ಪರಂಪರಾಗತ ಜನಪದ ಭಾಧ್ಯಕ್ಷತೆಯಲ್ಲಿರುವ ತಾತ್ತ್ವಿಕ ಮೌಲ್ಯಗಳ ಬಗ್ಗೆ ತತ್ವಶಾಸ್ತ್ರ ಪಾಠಚಾಯ್ಯರು ಅಷ್ಟೇನೂ ಆಕರ್ಷಿತರಾಗಿಲ್ಲ. ಜನಪದ ಕಥೆ ಮತ್ತು ಇತರ ಜನಪದ ಪ್ರಕಾರಗಳನ್ನು ಸಾರ್ವತ್ರಿಕ ವಾದರಿಗಳ ದೃಷ್ಟಿಯಲ್ಲಿ ವಿವರಿಸುವುದಕ್ಕೆ ರಾಜ್ಯಿಕ ಭಾಷಾಶಾಸ್ತ್ರ ಪ್ರೀರಣೆ ಒದಗಿಸಿತು. ನಗರಕ್ಕೆ ವಲಸೆಬಂದ ಒಂದು ಕುಟುಂಬದಲ್ಲಿ ಜಾನಪದ ಪ್ರಸಾರವನ್ನೂ ಅಧ್ಯಯಿಸಿಸುವುದಕ್ಕೆ ಕಲಿಕೆಯ ವರ್ತನೆ ಕುರಿತ ಮನೋವಿಜ್ಞಾನದ ಸಿದ್ಧಾಂತವನ್ನು ಅನ್ವಯಿಸಿದ ಉದಾಹರಣೆಯೂ ಇದೆ. ರಾಜಕೀಯ ವಿಜಾನ ವ್ಯವಸ್ಥೆ ಜಾನಪದಗಳ ಸಂಬಂಧ ಅಷ್ಟೇನೂ ಅನೈತ್ಯಾನ್ಯವಾಗಿ ಬೆಳೆದಿಲ್ಲದ್ದರೂ ಈ ದಿಸೆಯಲ್ಲಾದ ಕೆಲವೇ ಪ್ರಯತ್ನಗಳು ಅಂತಿಮ ಫಲಿತಾಂಶವನ್ನೇ ತೋರಿಸಿವೆ ಎಂದು ಡಾಸ್‌ನ್ ಅವರು ಒಂದು ಉದಾಹರಣೆಯ ಮೂಲಕ ಸ್ವಷ್ಟವಾಗಿ ಪಡಿಸುತ್ತಾರೆ. ಬೈಷ್ಣಿಕ ನಲ್ಲಿರುವ ಕವ್ಯ ಜನರ ವಸತಿಯಲ್ಲಿ ಕರಿಯರ ರಾಜಕೀಯ ಸಂಘರ್ಷನೆಯನ್ನು ವಾಡುತ್ತಿದ್ದ ಯುವತೀಯೊಬ್ಬಳು ಕರಿಯರ ಜಾನಪದವನ್ನು ಅಭ್ಯಾಸವಾಡಿ, ಈ ಪರಂಪರೆಗಳ ಅರಿವಿಲ್ಲದಿದ್ದರೆ ತಾನು ಈ ಜನರ ರಾಜಕೀಯ ಸಂಯೋಜನೆಗಳನ್ನು ಸರಿಯಾಗಿ ಗ್ರಹಿಸುವುದು ಸಾಧ್ಯವಾಗುತ್ತಿರಲಿಲ್ಲ ಎಂದು ಡಾಸ್‌ನ್‌ರಿಗೆ ವರದಿ ವಾಡಿದಳಂತೆ.²²

ಭೂಗೋಳ ಶಾಸ್ತ್ರವೂ ಸಹ ಆದರ ಸಾಂಸ್ಕೃತಿಕ ಭೂಗೋಳ ಶಾಸ್ತ್ರ ಎಂಬ ಶಾಖೆಯ ವಿವರಿಸಲ್ಪಟ್ಟಿರುವ ಜಾನಪದದತ್ತ ಸ್ನೇಹಹಕ್ಷಮ ಚಾಚಿದೆ. ಜಾನಪದ ಮತ್ತು ಭೂತಿಕ ವಿಜ್ಞಾನಗಳೊಂದಿಗೆ ಸಂಬಂಧವಿದೆ. ಅಟ್ಲಾಂಟಿಸ್‌ನ ಐತಿಹ್ಯದ ಹೆಂದಿರುವ ಭೂಗಭ್ರಶಾಸ್ತ್ರದ ತತ್ವವನ್ನು ಅಧ್ಯಯಿಸಿದ ಒಬ್ಬಕೆ ಜಾನಪದ ಮತ್ತು ಪುರಾಣ ಶಾಸ್ತ್ರದೊಂದಿಗೆ ಭೂಗಭ್ರಶಾಸ್ತ್ರವು ಹೊಂದಿರುವ ಸಂಬಂಧವನ್ನು ವಿವರಿಸುವುದಕ್ಕಾಗಿ ಭೂಗಭ್ರ ಪುರಾಣಶಾಸ್ತ್ರ(Geomythology) ಎಂಬ ಹೊಸ ಪದವನ್ನೇ ಹುಟ್ಟಿದೆ. ಈ ಪದವನ್ನು ಹಾಕಿದ ಅಂಶವನ್ನು ಡಾಸ್‌ನ್ ಉಲ್ಲೇಖಿಸುತ್ತಾರೆ.²³ ಭೂಗಭ್ರ ಪುರಾಣಶಾಸ್ತ್ರವು ಅಗ್ನಿಪರ್ವತ, ಭೂಕಂಪ ಹಾಗೂ ಚಂಡವೂರುತ್ತಿಂತಹ ವಿನಾಶಕಾರಿ ಪ್ರಕೃತಿಕ ವಿದ್ಯವಾನಗಳನ್ನು ಒಳಗೊಳ್ಳುವ ಮತ್ತು ಸಾಕಷ್ಟು ಖಚಿತವಾಗಿ ದಾಖಲಿಸಿರುವ ಐತಿಹ್ಯಕ್ಕೆ ಸಾಮಗ್ರಿಯನ್ನು ಪರಿಶೀಲಿಸುತ್ತದೆ. ಮನುಷ್ಯನ ಇತಿಹಾಸದ ಬಹು ಪೂರ್ವಕಾಲದಲ್ಲಿ ರೂಪುಗೊಂಡ ಭೂಪ್ರದೇಶಗಳ ಮತ್ತು ಸ್ನೇಹಗಳ ಪ್ರಮೆತ್ರಗಳನ್ನು ವಿವರಿಸುವ ವಿವರಣಾತ್ಮಕ ಕಥೆಗಳನ್ನು ಇದು ಅಧ್ಯಯಿಸುತ್ತದೆ. ಇಂತಹ ವಿವಿಧ ಅಧ್ಯಯನದ ತಿಸ್ತುಗಳೊಂದಿಗೆ ಜಾನಪದವು ಹೊಂದಿರುವ ಕೊಳ್ಳುಕೊಡುಗೇಯ ಸಂಬಂಧವನ್ನು ವಿವರಿಸುವ ಮೂಲಕ ಜಾನಪದ ವಿದ್ಯಾರ್ಥಿಗಳಿಗೆ ಅಧ್ಯಯನದ ಅನೇಕ ಹೊಸ ದಾರಿಗಳನ್ನು, ಕ್ವೇಶ್ರಗಳನ್ನು ಡಾಸ್‌ನ್ ತೋರಿಸಿದಾಗೆ ಇವುಗಳನ್ನು ವಿವರಿಸುತ್ತಾರೆ.

ಅದಿ ಹೆಚ್ಚಿಗಳು :

1. R. M. Dorson : Folklore : Selected Essays. Indiana University Press, Bloomington/London. 1972, p. 12.
2. R. M. Dorson (Ed.) Folklore and Folklife—an Introduction. Chicago, The University of Chicago press, 1972 p. 6.
3. ಅದೇ, ಪುಟ 7.
4. R. M. Dorson : Folklore Selected essays, p. 36
5. ಅದೇ, ಪುಟ 16
6. R. M. Dorson (Ed.) Buying the wind—Regional Folklore in the United States, University of Chicago Press, Chicago 1964, p. 9
7. Folklore: Selected Essays, p. 13
8. Buying the wind, p. 5
9. ಅದೇ, ಪುಟ 7
- 10 ಅದೇ, ಪುಟ 14
11. ಅದೇ, ಪುಟ 1
12. ಅದೇ, ಪುಟ 2
13. ಅದೇ, ಪುಟ 3
14. ಅದೇ, ಪುಟ 4
15. ಅದೇ, ಪುಟ 4
16. Folklore : Selected essays, ಪುಟ, 17
17. R M. Dorson : American folklore, Jaico impression, Madras, 1966, p. 5
18. Folklore : Selected essays, p. 19
19. ಪುಟ 22
20. ಅದೇ, ಪುಟ 23
21. ಅದೇ, ಪುಟ 4
22. ಅದೇ, ಪುಟ 7, 8
23. ಅದೇ, ಪುಟ 8

ಇದು ಒಂದು ಸಾರ್ಥಕ ವಿಷಯ. ಈ ಪ್ರಾಚೀನ ಕಾಲ ನಾಗರಿಕರು ಮತ್ತು ಬಾಹ್ಯಾರ್ಥಿಗಳ ಮಧ್ಯ ಕಾರಣವಾಗಿ ಇದು ಉಂಟಾಗುತ್ತಿದ್ದು. ಇದನ್ನು ಮಾತ್ರಾ ಅಥವಾ ಗ್ರಂಥಾಲಯದಲ್ಲಿ ಕಾರ್ಯಕ್ರಮ ಮಾಡಿಕೊಂಡಿರುತ್ತಿರುತ್ತಾರೆ.

ಇದು ಒಂದು ಸಾರ್ಥಕ ವಿಷಯ. ಈ ಪ್ರಾಚೀನ ಕಾಲ ನಾಗರಿಕರು ಮತ್ತು ಬಾಹ್ಯಾರ್ಥಿಗಳ ಮಧ್ಯ ಕಾರಣವಾಗಿ ಇದು ಉಂಟಾಗುತ್ತಿದ್ದು. ಇದನ್ನು ಮಾತ್ರಾ ಅಥವಾ ಗ್ರಂಥಾಲಯದಲ್ಲಿ ಕಾರ್ಯಕ್ರಮ ಮಾಡಿಕೊಂಡಿರುತ್ತಾರೆ.

ಡಾಸ್‌ನ್ಯೂರ್ ಕೆಲವು ಮುಖ್ಯ ಕೃತಿಗಳು

ಅಮೆರಿಕನ್ ಜಾನಪದ (American Folklore)—ಇದು ಡಾಸ್‌ನ್ಯೂರ್ ಜಾನಪದ ಅಧ್ಯಯನದ ತಾರುಣ್ಯದಲ್ಲಿಯೇ ಪ್ರಕಟಿಸಿದ ಒಂದು ಮಹತ್ವದ ಕೃತಿ. ಅಮೆರಿಕನ್ ಜಾನಪದದ ಸ್ವರೂಪ ಹಾಗೂ ಇವರ ಅಧ್ಯಯನವನ್ನು ಕೈಗೊಳ್ಳುವ ವಿಧಾನಗಳ ಬಗ್ಗೆ ಇಲ್ಲಿ ತುಂಬ ದೀಪ್ರವಾಗಿ ಪ್ರಸ್ತುಪಿಸಲಾಗಿದೆ. ಅಮೆರಿಕನ್ ಚರಿತ್ರೆಯನ್ನು ರೂಪಿಸಿರುವ ವಿಶೇಷ ಸಂಗತಿಗಳ ಬೆಳಕಿನಲ್ಲಿ ಅಮೆರಿಕನ್ ಜಾನಪದ ಅಧ್ಯಯನವನ್ನು ಕೈಗೊಳ್ಳಬೇಕು ಎಂದು ಈ ಕೃತಿಯಲ್ಲಿ ಡಾಸ್‌ನ್ಯೂರ್ ಪ್ರತಿಪಾದಿಸುತ್ತಾರೆ.

ಅಮೆರಿಕನ್ ಬದುಕಿನ ಪೈವಿಧ್ಯಮಯವಾದ ಹಾಗೂ ಗಮನಾರ್ಹವಾದ ಅಂಶಗಳ ಚರಿತ್ರೆ ಇಲ್ಲಿ ಪ್ರತಿಪಾದಿತವಾಗಿದೆ. ಅಮೆರಿಕೆಯಲ್ಲಿ ಕೆಲಸ ಮಾಡುವ ತಜನೋದಲು ತನ್ನ ಸಿದ್ಧಾಂತದ ಸೀಲಿಯನ್ನು ನಿರ್ದರ್ಶಿಸಿಕೊಂಡು ಮುಂದುವರೆಯುವುದು ಅಗತ್ಯ, ಇಲ್ಲವಾದರೆ ಅವನು ಕೇವಲ ಹವ್ಯಾಸಿ ಸಂಗ್ರಹಕನಾಗಿಯೇ ಉಳಿಯುತ್ತಾನೆ ಎಂದು ಕೃತಿಯ ಅರಂಭದಲ್ಲಿಯೇ ಡಾಸ್‌ನ್ಯೂರ್ ಎಚ್ಚರಿಸುತ್ತಾರೆ. ಅಮೆರಿಕನ್ ಜಾನಪದ ಅಧ್ಯಯನವನ್ನು ಕೈಗೊಳ್ಳುವ ನೋದಲು ಆಲ್ಲಿ ಪ್ರಚಲಿತವಿದ್ದ ಜಾನಪದ ಪಂಥಗಳನ್ನು ಡಾಸ್‌ನ್ಯೂರ್ ಕೂಲಂಕಣವಾಗಿ ಅಧ್ಯಯನ ಮಾಡಿದರು. ಈ ಅಧ್ಯಯನದ ಫಲವಾಗಿ ಇಲ್ಲಿನ ಬದುಕಿಗೆ ಹೊಸ ರೀತಿಯದೇ ಆದ ವಿಶೇಷಣೆ ಅಗತ್ಯವಿದೆ ಎಂಬುದನ್ನು ಕಂಡು ಕೊಂಡರು. ಇಲ್ಲಿಯ ನಾಗಿಕತೆಯ ವಿಶೇಷ ಅಂಶಗಳ ಕಾರಣದಾಗಿ ಇಲ್ಲಿನ ಜಾನಪದದಲ್ಲಿ ಎದುರಾಗುವ ವಿಶಿಷ್ಟ ಶಮಸ್ಯಗಳನ್ನು ಅಥವಾಡಿಕೊಳ್ಳಬೇಕಾದರೆ ತಜ್ಞ

ನಾದವನು ತೋಲನಿಕ ಜಾನಪದದಲ್ಲಿಯೂ ಮತ್ತು ಅಮೆರಿಕಾದ ಚರಿತ್ರೆಯು ಬಗ್ಗೆ ಯಾ ಶೀವು ತರಚೇತಿ ಪಡೆಯುವುದು ಅಗತ್ಯ ಎಂದು ಅಭಿಪ್ರಾಯ ಪಟ್ಟಿರು.

ಅಮೆರಿಕನ್ ಜಾನಪದದಲ್ಲಿನ ಎರಡು ಮುಖ್ಯ ವಿಧ್ಯನಾನಗಳಲ್ಲಿ ಒಂದನ್ನು ಡಾಸ್‌ನ್‌ರು ಫೇರ್‌ಲೋರ್ ಎಂದು ಗುರುತಿಸುತ್ತಾರೆ. ಅಮೆರಿಕನ್ ಚರಿತ್ರೆ ಹಾಗೂ ಅದರ ನಾಗರಿಕತೆ ಬೆಳೆದು ಬಂದ ದಾರಿಯ ಬಗ್ಗೆ ಯಾವ ಪರಿಕಲ್ಪನೆಯೂ ಇಲ್ಲದಂತಹ ಕೆಲವು ವ್ಯಕ್ತಿಗಳು ಇತರ ದೇಶಗಳಲ್ಲಿದ್ದಂತಹ ರಾಷ್ಟ್ರ ಪ್ರಜ್ಞಾ, ಸ್ವಂತಿಕೆಗಳನ್ನು ಪ್ರತಿ ಬಂಬಿಸುವಂತಹುದೇ ಜಾನಪದವನ್ನು ತಮ್ಮಲ್ಲಿಯೂ ಹೊಂದುವ ಉದ್ದೇಶದಿಂದ ಜಾನಪದ ಎಂಬ ಹೆಸರಿನಲ್ಲಿ ಕೃತಕ ಜಾನಪದವನ್ನು ಸ್ವಷ್ಟಿಸಲ್ಪಡಿಸಿದರು ಮತ್ತು ಜಾನಪದ ಹೆಸರಿನಲ್ಲಿ ಸ್ವೀಂತಕ್ಕೆ ಲಾಭ ಮಾಡಿಕೊಳ್ಳಲ್ಪಡಿಸಿದರು. ಇದಕ್ಕೆ ಪ್ರತಿಯಾಗಿ ಕೆಲವು ವೃತ್ತಿಪರ ಜಾನಪದ ವಿದ್ವಾಂಸರು ಅಮೆರಿಕಾದ ಮೂಲಮಾಲೆಗಳಿಂದ ಜಾನಪದವನ್ನೂ ಸಂಗ್ರಹಿಸಿದರು. ಆದರೆ ಇವರ ವಿಶ್ಲೇಷಣೆಗಳಲ್ಲಿಪೂ ಈಗಾಗಲೇ ಪ್ರಚಲಿತವಿದ್ದ ಇಂಡೋ ಯೂರೋಪಿಯನ್ ಸಿದ್ಧಾಂತ, ಸಾಂಸ್ಕೃತಿಕ ಮಾನವ ಶಾಸ್ತ್ರೀಯ ಸಿದ್ಧಾಂತ, ಫ್ರಾಯ್‌, ಯೂಂಗ್ ಮೂದಲಾದವರ ಮನೋವ್ಯೇಚಾನಿಕ ಸಿದ್ಧಾಂತ ಇತ್ಯಾದಿಗಳಿಂದ ಪೂರ್ವಗ್ರಹಿತವಾಗಿದ್ದವು. “ಈ ಯಾವುದೇ ವಿಶ್ಲೇಷಣೆಯೂ ಜಾನಪದ ಅಧ್ಯಯನವನ್ನು ಅಮೆರಿಕನ್ ನಾಗರಿಕತೆಯ ಚರಿತ್ರೆಯೊಂದಿಗೆ ಸಂಯೋಜಿಸಿಲ್ಲ. ಸಂಯುಕ್ತ ಸಂಸ್ಥಾನದ ಜಾನಪದ ಪರಂಪರೆಗಳನ್ನು ಇಲ್ಲಿನ ಇತಿಹಾಸ, ವಿಶ್ವ, ಸನ್ಮಾನೀಶ ಹಾಗೂ ಪರಿಸರದ ಹಿನ್ನೆಲೆಯಲ್ಲಿ ಅಧ್ಯಯನಿಸುವುದೇ ಸರಿಯಾದ ದೃಷ್ಟಿ. ಇನ್ನಾವ ಚರಿತ್ರೆ ಅಧವಾ ಜಾನಪದಪೂರ್ವ ಸಹ ವಸಾಹತಾಗಾರಕೆ, ವಲಸೆ, ನೀಗೆನ್ನೂ ಗುಲಾಮಗಿರಿ, ಪಾಶ್ಚಾತ್ಯ ಚಲನೆ ಅಧವಾ ಸಮೂಹ ಸಂಸ್ಕೃತಿಗಳೊಡನೆ ಇಷ್ಟರ ಮಟ್ಟಿನ ಬೆಸುಗೆ ಹೊಂದಿಲ್ಲ”² ಎಂಬುದಾಗಿ ಡಾಸ್‌ನ್ ಇಲ್ಲಿ ಪ್ರತಿಪಾದಿಸಿದ್ದಾರೆ.

ಅಮೆರಿಕೆಯ ಸಂದರ್ಭದಲ್ಲಿ ನಾವು ಸಂಗ್ರಹಿಸಿದ್ದು ಜಾನಪದವೇ ಹೌದು ಎಂಬುದನ್ನು ಸಮಾಧಿಸುವುದಕ್ಕಾಗಿ ಪರ್ಯಾಗಳನ್ನು ವಕ್ರಪಗಳಿಂದಲೇ ಸಂಗ್ರಹಿಸಬೇಕು. ವಕ್ರಪಗಳ ಹಿನ್ನೆಲೆಯ ಸಂಪೂರ್ಣ ವಿವರಗಳನ್ನು ಕೂಡಬೇಕು. ಸಾಮಾಗ್ರಿಯನ್ನು ಕೇತ್ತಿದಿಂದಲೇ ಸಂಗ್ರಹಿಸಿರಲಿ, ಇಲ್ಲವೇ ಮುದ್ರಿತ ಮೂಲಗಳಿಂದ ಸಂಗ್ರಹಿಸಿರಲಿ ಅವುಗಳನ್ನು ಬೃಹತ್ ಸೂಚಿಗಳೊಂದಿಗೆ (ಆಶಯ ಸೂಚಿ, ವರ್ಗಸೂಚಿ ಮೂದಲಾದ....) ಹಾಗೂ ಆಧಾರಗ್ರಂಥಗಳೊಂದಿಗೆ ತಾಳಿ ನೊಡಬೇಕು ಎಂದು ಡಾಸ್‌ನ್ ಹೇಳುತ್ತಾರೆ”³

ಸಂಯುಕ್ತ ಸಂಸ್ಥಾನದಲ್ಲಿರುವ ನಾಲ್ಕು ಶ್ರೀಮಂತ ಪ್ರಾದೇಶಿಕ ಜನಪದ ಸಂಸ್ಕೃತಿಗಳ ಪ್ರಧಾನ ವಿಶ್ಲೇಷಣೆಗಳ ಒಂದು ಸಮಗ್ರ ವಿಶ್ಲೇಷಣೆಯನ್ನು ಈ ಕೃತಿ

ಯಲ್ಲಿ ನಾಡಲಾಗಿದೆ. ಇದರ ಜೊತೆಗೆ ಡಾಸ್‌ನ್ ಅವರು ತಮ್ಮದೇ ಕ್ಷೇತ್ರ ಕಾರ್ಯ ಸುಭವವನ್ನು ಆಧಿಕ ಆಧುನಿಕ ಜಾನಪದ (Modern Folklore) ಎಂಬ ೫ನೇ ಜಾನಪದ ವಲಯವನ್ನು ವಿವರಿಸಿದ್ದಾರೆ.

ಅಮೆರಿಕಾ ೧೭ನೇ ಶತಮಾನದಲ್ಲಿ ಹುಟ್ಟಿಕೊಂಡ ಹೊಸದೇಶ. ಇದು ತನ್ನದೇ ಎಂದು ಹೇಳಿಕೊಳ್ಳುವಂತಹ ಸಾಂಸ್ಕೃತಿಕ ಆಧಿವಾ ಜಾನಪದ ಪರಂಪರೆಯನ್ನು ಹೊಂದಿರುತ್ತಿದ್ದೀರುತ್ತಿದ್ದು. ಆದಾಗ್ಯ ಸ್ವಲ್ಪವೇ ಕಾಲಾವಧಿಯಲ್ಲಿ ಒಂದು ಅಮೆರಿಕನ್ ನಾಗರಿಕತೆ ಉದ್ಘಾಟಿಸಿತು. ಇಲ್ಲಿಗೆ ಬಂದು ನೆಲೆಯಾರಿದ ಅನ್ವೇಷಕರು ಹಾಗೂ ವಲಸೆ ಬಂದ ಯೂರೋಪಿಯನ್ ಮತ್ತು ಸ್ಥಳೀಯ ಇಂಡಿಯನ್ ಪರಂಪರೆಗಳು ಈ ಜಾನಪದವನ್ನು ರೂಪಿಸಿದ್ದಾರೆ. ವಲಸೆ ಬಂದ ಯೂರೋಪಿಯನ್ ಮತ್ತು ಏಷಿಯಾಗಳ ಜನಪದರ್ಗು ಇಲ್ಲಿ ನೆಲೆ ನೀಡುತ್ತಿರುತ್ತಿರುವ ಭಾಷೆ ಹೊಸ ಸದವಳಿಕೆಗಳನ್ನು ಕಲಿತ ನಂತರ ಅವರ ಪರಂಪರಾಗತ ಸಂಪ್ರದಾಯಗಳ ಗತಿ ವಿನಾಗುತ್ತದೆ. ಎಷ್ಟು ಪ್ರಮಾಣದ ಹಳೆಯ ಜಾನಪದ ವನ್ನು ಉಳಿಸಿಕೊಂಡು ಅದನ್ನು ತಮ್ಮ ಮಕ್ಕಳಿಗೆ ವರ್ಗಾಯಿಸುತ್ತಾರೆ? ಯಾವ ಭಾಗಗಳನ್ನು ಕೈಬಿಡುತ್ತಾರೆ? ಯಾವ ಪ್ರಕ್ರೇಹಗಳು ನಡೆಯುತ್ತವೆ? ಹಳೆಯ ಗ್ರಾಮೀಣ ನಂಬಿಕೆ ಹಾಗೂ ಅಮೆರಿಕಾದ ಭಾಷಿಕ ವಾಸ್ತವಗಳ ನಡುವೆ ಯಾವ ರೀತಿಯ ಹೊಂದಾಣಿಕೆ ನಡೆಯುತ್ತದೆ? ಇನ್ನೇ ನೂದಲಾದ ಪ್ರಶ್ನೆಗಳ ವಿಶೇಷಣೆಯನ್ನು ಡಾಸ್‌ನ್ ನಡೆಸಿದ್ದಾರೆ.

ಅಂತರ್ಯಾದ್ವಾದ ನಂತರ ಅಮೆರಿಕದ ಸಂಸ್ಕೃತಿಯ ಸ್ವರೂಪ ಬದಲಾಯಿತು. ಸಗರಗಳು, ಕ್ಯಾರಿಕೆಗಳು ರೂಪುಗೊಂಡವು. ತಂತ್ರಜ್ಞಾನ, ಸಮೂಹ ಮಾಧ್ಯಮ ಹಾಗೂ ಏಕರೂಪತೆಯ ಜನ ಸಮೂಹ ಜನಪದರ ಸ್ವರೂಪವನ್ನೇ ಬದಲಿಸಿದವು. ಬಹುತೇಕ ಜಾನಪದತಜ್ಞರು ಸಮಾಜಲೀನ ಅಮೆರಿಕಾದ ಸಮೂಹ ಸಂಸ್ಕೃತಿಯಾವುದೇ ಪರಂಪರೆಯಲ್ಲದು ಎಂದು ಹೊನ್ವಾಗಿಯೇ ಗ್ರಹಿಸಿದರು. ಆದರೆ ಇಂತಹ ಸಮಾಜದಲ್ಲಿಯಾಗಿ ವಿಪುಲವಾದ ಜಾನಪದ ಸಾಮಗ್ರಿ ಮದುಗಟ್ಟಿದೆ. ಇಲ್ಲಿರುವ ಉದ್ಯೋಗಗಳು, ಕಾಲೇಜು ವಿದ್ಯಾರ್ಥಿಗಳ ಬದುಕಿನೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂಬುದನ್ನು ವಿಪುಲವಾದ ಸಾಮಗ್ರಿ ಸಂಗ್ರಹಣೆ ಹಾಗೂ ವಿಶೇಷಣೆಗಳ ಮೂಲಕ ಡಾಸ್‌ನ್ ತೋರಿಸಿಕೊಡುತ್ತಾರೆ. ಜಾನಪದ ಪಂಡಿತರು ಆಸಕ್ತಿ ಹೊಂದಿರುವ ಅದ್ವುತ ಕಢಿಗಳು ಮತ್ತು ವಾಟಿಕಢಿಗಳ ಬದಲಾಗಿ ಜೋಕ್‌ಗಳ ಪ್ರಕಾರ ೨೦ನೇ ಶತಮಾನದ ಬದುಕಿನಲ್ಲಿ ಪ್ರಮುಖ ಸ್ಥಾನ ಪಡೆದಿರುವುದನ್ನು ಡಾಸ್‌ನ್ ವಿಶೇಷವಾಗಿ ವಿಶೇಷಿಸಿದ್ದಾರೆ. ಆಧುನಿಕ ಬದುಕಿನ ಮುಖ್ಯ ಸಂಗತಿಗಳಾದ ಧರ್ಮ, ರಾಜಕೀಯ, ವ್ಯವಹಾರಗಳನ್ನೆಲ್ಲ ಜೋಕ್‌ಗಳು ಒಳಗೊಂಡಿರುವುದನ್ನೂ, ಇದೇ ರೀತಿ ಕಾಲೇಜು ವಿದ್ಯಾರ್ಥಿಗಳ ಜಾನಪದ, ಕಾರ್ಯಾನೇಗಳ ಜಾನಪದ, ಸ್ಕ್ರಿಪ್ತರ ಜಾನಪದಗಳೂ ಸಹ ರಿಚರ್ಡ್ ಎಂ. ಡಾಸ್‌ನ್

ಸಮಾಲೀನ ಅಮೆರಿಕಾದಲ್ಲಿ ಗುರುತಿಸಲೇಬೇಕಾದ ಜಾನಪದಗಳಾಗಿರುವುದನ್ನು ಡಾಸ್‌ನ್ ಇಲ್ಲಿ ಕಂಡುಕೊಂಡಿದ್ದಾರೆ. “ತಂತ್ರಜಾಳ ನದ ಶಕ್ತಿಗಳು ಜಾನಪದರ ಸಮೃದ್ಧಿ ಸ್ವಷ್ಟಿಗೆ ಕಾರಣವಾದಂಥ ಪ್ರಾದೇಶಿಕ ಸಂಸ್ಕೃತಿಗಳ ಬಹು ದೀಪ್ರ ಕಾಲದ ಶಾಂತಕೊಳಗಳನ್ನು ಕಲಕಿ ಹಾಕಿರುವುದರಲ್ಲಿ ಸಂದೇಹವೇ ಇಲ್ಲ. ಆಧುನಿಕ ಜೀವನ ಶೈಲಿ ಇಷ್ಟೋಂದು ವೇಗವಾಗಿ ವ್ಯಾಪಿಸುತ್ತಿದ್ದರೂ ಮತ್ತು ನಮ್ಮ ಬೇರುಗಳನ್ನು, ಸ್ವಂತಿಕೆಯನ್ನು ನಾಶ ಮಾಡುತ್ತಿರುವಂತೆ ಕಂಡರೂ ಪರಂಪರೆಯ ಜಿಗುಟುತನ ಜಾನಪದ ತಜ್ಞನನ್ನು ವಿಸ್ತೃಯಗೊಳಿಸುತ್ತದೆ. ಪ್ರಧಾನ ಹೆದ್ದಾರಿಯಿಂದ ಒಂದಿಷ್ಟು ದೂರ ಹೊದರೆ ಸಾಕು ಯಾಂತ್ರಿಕರಣದ ನಾಗರಿಕತೆ ಕರಗಿಹೊಗುತ್ತದೆ ಮತ್ತು ನಮ್ಮ ಅನಾಮಧೀಯ ಜನ ಸಮುದಾಯದಲ್ಲಿ ಹಳೆಯ ಜಾನಪದ ಇನ್ನೂ ಸ್ವಲ್ಪವೂ ಕುಂದದೆ ಜೀವಂತಿಕೆಯಂದ ಸಳಳನಳಿಸುತ್ತಿರುವುದನ್ನು ಕಾಣಬಹುದು⁴ ಎಂದು ಡಾಸ್‌ನ್ ಸಿಣಾಯಿಸುತ್ತಾರೆ.

ಒಟ್ಟೊಂದಲ್ಲಿ ಅಮೆರಿಕನ್ ಜಾನಪದವನ್ನು ಡಾಸ್‌ನ್ ಒಂದು ವಿಶಿಷ್ಟ ಸಿದ್ಧಾಂತದ ಅಧಾರದ ಮೇಲೆ ಪರಿಶೀಲಿಸುತ್ತಾರೆ. ಇದು ಇಡೀ ಅಮೆರಿಕನ್ ಇತಿಹಾಸವನ್ನೇ ತನ್ನ ತೆಕ್ಕಿಗೆ ಒಳಪಡಿಸುತ್ತದೆ, ಅಧಿಕೃತ ಸಂಗ್ರಹ ಹಾಗೂ ಆಧ್ಯಯನಗಳಿಂದ ಸಾಮಗ್ರಿಯನ್ನು ಆಯ್ದು ಮಾಡಿಕೊಂಡಿರುವುದು ಅವರ ಆಧ್ಯಯನವನ್ನು ವಸ್ತುನಿಷ್ಟ ವಾಗಿಸಿದೆ.

ಅಫ್ರಿಕನ್ ಜಾನಪದ (African Folklore)

ಡಾಸ್‌ನ್‌ರು ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಅಫ್ರಿಕನ್ ಜಾನಪದದ ಬಗ್ಗೆ ಸಮಾವೇಶವೇಂದರೆ ಸಂಘಟಿಸಿದ್ದರು. ಈ ಸಮಾವೇಶದಲ್ಲಿ ಭಾಷಾಶಾಸ್ತ್ರ, ಮಾನವಶಾಸ್ತ್ರ ಮತ್ತು ಮಾರ್ಚಿಕ ಸಾಹಿತ್ಯಗಳಲ್ಲಿ ತರಬೇತಾದ ವಿದ್ವಾಂಸರು ಅಫ್ರಿಕಾದ ಜಾನಪದೀಯ ಪರಿಕಲ್ಪನೆಗಳ ಬಗೆ ಮಂಡಿಸಿದ 16 ಲೇಖನಗಳನ್ನು ಸಂಪಾದಿಸಿ ಅಫ್ರಿಕನ್ ಜಾನಪದ ಎಂಬ ಗ್ರಂಥವನ್ನು ಡಾಸ್‌ನ್ ಪ್ರಕಟಿಸಿದರು. ಈ ಗ್ರಂಥವನ್ನು ಮುಖ್ಯವಾಗಿ 3 ಭಾಗಗಳಾಗಿ ವಿಭಾಗಿಸಲಾಗಿದ್ದು, ಮೂದಲನೆಯ ಭಾಗವು ಅಫ್ರಿಕನ್ ಜಾನಪದದ ಬಗ್ಗೆ ಡಾಸ್‌ನ್‌ರು ಒರೆದಿರುವ ಒಂದು ಸುದೀಪ್ರ ಆಶಯ ಪ್ರಬಂಧವನ್ನು ಒಳಗೊಂಡಿದೆ. ಎರಡನೆಯ ಭಾಗದಲ್ಲಿ ವಿವಿಧ ವಿದ್ವಾಂಸರು ಅಫ್ರಿಕನ್ ಜಾನಪದದ ಬಗ್ಗೆ ಒರೆದಿರುವ 16 ಲೇಖನಗಳಿವೆ. 3ನೇ ಭಾಗದಲ್ಲಿ ಈ ವಿದ್ವಾಂಸರುಗಳು ಅಫ್ರಿಕಾದಲ್ಲಿ ಕ್ರೇತ್ರಕಾರ್ಯ ಮಾಡಿ ಸಂಗ್ರಹಿಸಿದ ಮತ್ತು ಅದುವರೆಗೆ ಅಪ್ರಕಟಿತವಾಗಿದ್ದ ಅಫ್ರಿಕನ್ ಜಾನಪದ ಸಾಮಗ್ರಿಯ ಕೆಲವು ಅಧಿಕೃತ ಮಾದರಿಗಳನ್ನು ಡಾಸ್‌ನ್‌ರು ಸೂಕ್ತ ಸೀರಿಕೆಯೊಂದಿಗೆ ಕೊಟ್ಟಿದ್ದಾರೆ.

ಈ ಗ್ರಂಥವು ಆಫ್ಸಿಕಾದ ಅಧ್ಯಯನದಲ್ಲಿ ಜಾನಪದ ಪರಿಕಲ್ಪನೆಗಳನ್ನು ಅನ್ವಯಿಸಿದ ಹಾಗೂ ಆಫ್ಸಿಕಾದ ಮೌಲಿಕ ಪರಂಪರೆಗಳ ಅನೆಲಿ ಉದಾಹರಣೆಗಳನ್ನು ಒದಗಿಸಿದ ಪ್ರಥಮ ಗ್ರಂಥ ಎಂಬ ಪ್ರಶಂಸೆ ಪಡೆಯಿತು.

ಆಫ್ಸಿಕಾದ ಜಾನಪದದ ಸ್ವರೂಪ ಮತ್ತು ಅಧ್ಯಯನಗಳ ಬಗ್ಗೆ ಡಾಸ್‌ನ್‌ರು ತಮ್ಮ ಆಶಯ ಪ್ರಬಂಧದಲ್ಲಿ ಪ್ರಸ್ತಾವಿಸಿರುವ ಕೆಲವು ಮುಖ್ಯ ವಿಚಾರಗಳು ಹೀಗಿವೆ :

ಜಾನಪದ ತಜ್ಜರು ಇತ್ತೀಚಿಗಷ್ಟೆ ಆಫ್ಸಿಕಾದ ಕಡೆ ನೋಡತೋಡಿದ್ದಾರೆ. ಕ್ರಿಸ್ತಮಿಶನರಿಗಳು, ಪ್ರವಾಸಿಗರು, ಅಡಳಿತಗಾರರು, ಭಾಷಾ ಶಾಸ್ತ್ರಜ್ಞರು ಹಾಗೂ ಮಾನವಶಾಸ್ತ್ರಜ್ಞರು ತಮ್ಮ ಮುಖ್ಯ ಅಧ್ಯಯನಿಕ್ಕೆ ಪಾರುಪಂಗಿಕೆವಾಗಿ ಜಾನಪದವನ್ನು ಸಂಗ್ರಹಿಸಿ ಪ್ರಕಟಿಸಿದ್ದರಾದರೂ, ಜಾನಪದ ಸಾಮಗ್ರಿಗಳತ್ತಲೇ ಗಮನ ಕೇಂದ್ರಿಕರಿಸಿ ಸಂಗ್ರಹಿಸಿ ವಿಶೇಷಿಸುವ ಕೆಲಸವನ್ನು ಇತ್ತೀಚಿನವರಿಗೆ ಯಾರೂ ಮಾಡಿರಲಿಲ್ಲ. ಜಾನಪದವನ್ನು ಅಧ್ಯಯನಿಸುವುದಕ್ಕೆ ಬೇಕಾದಂಥ ಎರಡು ಮುಖ್ಯ ನೆಲೆಗಳು ಈಗ ಆಫ್ಸಿಕಾದಲ್ಲಿ ಮನವರಿಕೆಯಾಗಲಿಂಡಿಗಿನೆ. ಒಂದು, ಇಲ್ಲಿನ ಸಾಮಾನ್ಯ ಜನಸಮಾಜ ಗಳಿಗಿಂತ ಸ್ವಲ್ಪ ಭಿನ್ನ ಸಂಸ್ಕೃತಿಯಾಳ್ಳ ಬೊದ್ಧಿಕ ವರ್ಗ ಕಾಣಿಸಿಕೊಂಡೆದ್ದು. ಎರಡು, ರಾಷ್ಟ್ರೀಯ ರಾಜ್ಯಗಳ (National State) ಉಗಮ. 6 ಬುಡಕಟ್ಟೆ ಸಂಸ್ಕೃತಿಯಲ್ಲಿ ಎಲ್ಲ ಸದಸ್ಯರೂ ಒಂದೇ ರೀತಿಯ ಮೂಲ್ಯಗಳನ್ನು ಹೊಂದಿರುತ್ತಾರೆ. ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸುತ್ತಾರೆ. ಆದರೆ ಉದ್ಯೋಗದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸರ್ಕಾರದಲ್ಲಿರುವ ಬುದ್ಧಿಜೀವಿಗಳು ಮಾತ್ರ ತಮ್ಮ ಬುಡಕಟ್ಟೆನವರೆಹಂದಿಗಿಂತ ಇತರ ದೇಶಗಳ ಬುದ್ಧಿಜೀವಿಗಳಿಂದನೇ ಹೆಚ್ಚಿನ ಸಮಾನ ಅಂಶವನ್ನು ಹೊಂದಿರುತ್ತಾರೆ. ಇಂಥವರಿಗೆ ತಮ್ಮ ಬುಡಕಟ್ಟೆ ಸಂಸ್ಕೃತಿ ಭಿನ್ನವಾಗಿ ಕಾಣುತ್ತದೆ. ಈ ನೆಲೆಯಲ್ಲಿ ಈಗ ಆಫ್ಸಿಕಾದ ಜಾನಪದದ ಅಧ್ಯಯನ ಆರಂಭವಾಗಿದೆ. 19ನೇ ಶತಮಾನದಲ್ಲಿ ತಮ್ಮ ಸಮಾನ ಪರಂಪರೆಯ ಹುಡುಕಾಟದ ಸಲುವಾಗಿ ಯೂರೋಪಿನ ಹೊಸ ರಾಷ್ಟ್ರಗಳು ತಮ್ಮ ರೈತಾಪಿ ಸಂಸ್ಕೃತಿಗಳತ್ತ ತಿರುಗಿದಂತೆ ಶ್ರೀಆಫ್ಸಿಕಾದ ಹೊಸ ದೇಶಗಳೂ ಇಂಥದೇ ಏಕೇಕರಣದ ಸಂಕೇತಗಳಿಗಾಗಿ ತಮ್ಮ ಬುಡಕಟ್ಟೆ ಸಂಸ್ಕೃತಿಗಳತ್ತ ತಿರುಗಿದ್ದಾರೆ. ಈ ಹೊಸ ಆಫ್ಸಿಕನ್ ದೇಶಗಳು ಆನೇಕ ಬುಡಕಟ್ಟೆಗಳನ್ನು ಹೊಂದಿರುವಂಥವು. ಈ ಬುಡಕಟ್ಟೆಗಳನ್ನು ಬೆಸೆಯುವ ಮತ್ತು ಸಂಬಂಧ ಕಲ್ಪಿಸುವ ಶಕ್ತಿಗಳು ಕಾರ್ಯೋನ್‌ನ್ನು ವಾಗಿವೆ.

ಇಂತಹ ಉದ್ದೇಶಕ್ಕಾಗಿ ಜಾನಪದವನ್ನು ಬಳಸುವ ಬಗ್ಗೆ ಡಾಸ್‌ನ್ ಒಂದು ಎಚ್ಚರಿಕೆಯ ಮಾತ್ರ, ಹೇಳಿದ್ದಾರೆ. 19ನೇ ಶತಮಾನದಲ್ಲಿ ಜಾನಪದದ ಪರಿಕಲ್ಪನೆ ಉಗಮಿಸಿದಾಗಿನಿಂದ ರಾಷ್ಟ್ರೀಯತೆ ಹಾಗೂ ಪ್ರದೇಶಿಕತೆಗಳು ಜಾನಪದವನೆಂಬ ಒಂದೇ ನಾಜ್ಯದ ಎರಡು ಮುಖಗಳಾಗಿವೆ. ಪರಕೀಯ ಅಳ್ವಿಕೆಯ ವಿರುದ್ಧ ತಮ್ಮ ರಾಜಕೀಯ

ಹಾಗೂ ಸಾಂಸ್ಕೃತಿಕ ಅಸ್ತಿತ್ವವನ್ನು ಕಂಡುಕೊಳ್ಳಬಯಸುವಂಥ ಜನರು ಜಾನಪದವನ್ನು ಬಳಸಿಕೊಂಡಾಗ ಆದು ಒಗ್ಗೂಡಿಸುವ ಹಾಗೂ ರಾಷ್ಟ್ರೀಯ ಭಾವನೆಯನ್ನು ಪ್ರೇರಿಸಿ ಸುವ ಅಂಶವಾಗಬಹುದು. ಆದರೆ ಪ್ರಾದೇಶಿಕ ಮತ್ತು ಜನಾಂಗಿಕ ಪರಂಪರೆಗಳನ್ನು ತೀರಾ ಒತ್ತಿ ಹೇಳಿದರೆ ಜಾನಪದವು ವಿಷಣುವಕಾರಿಯೂ ಆಗಬಹುದು.⁷

ಸಾಮಾನ್ಯವಾಗಿ ಇಲ್ಲಿ ಕೆಲಸ ಮಾಡಿದ ಮಾನವಶಾಸ್ತ್ರಜ್ಞರು ಹಾಗೂ ಭಾಷಾತಜ್ಞರು ಜಾನಪದದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಎಲ್ಲನೂ ಹೌಳಿಕವೂ, ಪರಂಪರಾಗ ತವೂ ಆದಂಥ ಏಕರೂಪದ ಸಮಾಜದಲ್ಲಿ ಜಾನಪದ ಮತ್ತು ಸಂಸ್ಕೃತಿಗಳ ನಡುವೆ ಗೆರೆ ಎಳೆಯುವುದರಲ್ಲಿ ಯಾವ ಆರ್ಥಿಕವೂ ಇಲ್ಲ ಎಂಬುದು ಆವರ ಗ್ರಹಿಕೆಯಾಗಿತ್ತು. ಆದರೆ ಆಸ್ತಿರ್ಕನ್ ಕ್ಷೇತ್ರದಲ್ಲಿ ಜಾನಪದವು ಹೌಳಿಕ ಸಾಹಿತ್ಯ, ಮಾನವಶಾಸ್ತ್ರ ಹಾಗೂ ಹೌಳಿಕ ಇತಿಹಾಸದ ನಡುವೆ ಅಂತರ ಸಂಬಂಧಗಳನ್ನು ಹೊಂದಿದೆ. ಇವು ಒಂದರೊಡನೆಂದು ಕರೆಸಿ ಹೋಗುವುದು ನಿಜವಾದರೂ ಇವುಗಳ ನಡುವೆ ಗೊಂದಲ ಮಾಡಿಕೊಳ್ಳಬೇಕಾದ್ದು ಎಂಬುದು ಡಾಸ್‌ನ್ನರ ಅಭಿಪ್ರಾಯ.

ಆಸ್ತಿರ್ಕಾದ ವಿಷಯದಲ್ಲಿ ಜಾನಪದ ಮತ್ತು ಮಾನವಶಾಸ್ತ್ರಗಳ ಸಂಬಂಧ ತುಂಬಿಕೆಟಿವಾದುದು. ಇಲ್ಲಿ ಯಾವುದು ಎಲ್ಲಿ ಪ್ರಾರಂಭವಾಗುತ್ತದೆ ಎಲ್ಲಿಂದ ಬೇರೆಯಾಗುತ್ತದೆ ಎಂಬ ಪ್ರಶ್ನೆ ಎದುರಾಗುತ್ತದೆ. ಸಾಮಾನ್ಯವಾಗಿ ಜಾನಪದ ತಜ್ಞನ ಕ್ಷೇತ್ರವನ್ನು ಮಾನವಶಾಸ್ತ್ರದ ಒಂದು ಶಾಖೆ ಎಂಬುದಾಗೇ ಭಾವಿಸುತ್ತಾರೆ. ಇವರಡೂ ಕೆಲವು ಬಿಂದುಗಳಲ್ಲಿ ಸಂಧಿಸಿದರೂ ಕೂಡ ಇವುಗಳ ಇತಿಹಾಸ ಹಾಗೂ ವಿಧಾನಗಳು ಸಂಪೂರ್ಣ ಸ್ವತಂತ್ರ. ಮಾನವಶಾಸ್ತ್ರಜ್ಞ ಜಾನಪದವನ್ನು ಪ್ರಾಸಂಗಿಕವಾಗಿ ಸಂಗ್ರಹಿಸುತ್ತಾನೆ. ಅನ್ಕರಸ್ಥ ಸಮಾಜದ ಇದೇ ಸಂಸ್ಕೃತಿಯನ್ನು ಅಭ್ಯಾಸಮಾಡುತ್ತಾನೆ. ಜಾನಪದತಜ್ಞನ ಕೆಲಸವೆಂದರೆ ಅನ್ಕರಸ್ಥ ಮತ್ತು ಅಕ್ಕರಸ್ಥ ಸಂಸ್ಕೃತಿಗಳಲ್ಲಿರುವ ಜನಪದ ಸಂಪ್ರದಾಯಗಳ ತೋಲನಿಕ ಅಧ್ಯಯನೆಗೆ ಹೌಳಿಕಸಾಹಿತ್ಯ ಅಧ್ಯಾತ್ಮಾ ಬಾಧಿಕಕಲೆಯನ್ನು ಜಾನಪದ ಒಳಗೊಳ್ಳುತ್ತದೆ ಎಂಬ ಬಗ್ಗೆ ಮಾನವಶಾಸ್ತ್ರಜ್ಞ ಹಾಗೂ ಜಾನಪದ ತಜ್ಞರಲ್ಲಿ ಸಹವನುತ್ತಿದೆ. ಆದರೆ ಜಾನಪದವನ್ನು ಧರ್ಮ, ವೈದ್ಯ ಇತ್ಯಾದಿಗಳಿಗೆ ವ್ಯಾಪಿಸಲೊಡಗಿದಾಗ ಭಿನ್ನವುತ ತಲೆದೊರುತ್ತದೆ. ಒಂದು ಬುಡಕಟ್ಟೆ ಸಂಸ್ಕೃತಿಯಲ್ಲಿ ಜನಪದಧರ್ಮ, ಜನಪದ ವೈದ್ಯ ಎಂದು ಪರಿಕಲ್ಪಿಸುವುದು ಬಹುಶಃ ಸಾಧ್ಯವಾಗದು ಎನ್ನುವ ಡಾಸ್‌ನ್ನರು ವಿಜ್ಞಾನ, ಇಂಜಿನಿಯರಿಂಗ್ ಶಿಕ್ಷಣ, ತಂತ್ರಜ್ಞಾನ ಮೊದಲಾದ ಉಚ್ಚನಾಗರಿಕತೆಗೆ ವಿರುದ್ಧವಾಗಿರುವ ಮಾಟ, ಕವ್ಯಮಾಟ, ಭೂತವಿದ್ಯೆ ಮೊದಲಾದವುಗಳನ್ನು ಜಾನಪದತಜ್ಞ ಅಧ್ಯಯನಿಸುತ್ತಾನಾದರೂ ಅವು ಬುಡಕಟ್ಟೆ ಸಂಸ್ಕೃತಿಯ ಕೇಂದ್ರೀಯ ಸಂಸ್ಕೃತಿಗಳಲ್ಲಿ ಬೆರೆತಾಗ ಅವುಗಳನ್ನು ಮಾನವಶಾಸ್ತ್ರಜ್ಞರು ಅಧ್ಯಯನಿಸುವುದೇ ಸೂಕ್ತ ಎಂಬ ನಿಲುವು ತಾಳುತ್ತಾರೆ.⁹

ಮಾನವಶಾಸ್ತ್ರ ಮತ್ತು ಜಾನಪದಗಳಿಗರುವ ವ್ಯತ್ಯಾಸವನ್ನು ಹೊರುಬಾಗಳಲ್ಲಿರುವ ಇಫಾ ಎಂಬ ಕಾಲಜಾನ ಪದ್ಧತಿ (ಅತಿಮಾನುಷ ಮಾಧ್ಯಮದ ಮೂಲಕ ಭವಿಷ್ಯವನ್ನು ನುಡಿಯುವ ಪದ್ಧತಿ)ಯು ಉದಾಹರಣೆಯೆ ಮೂಲಕ ಡಾಸ್‌ನ್ ಸ್ವಷ್ಟ ಪಡಿಸುತ್ತಾರೆ. ಇಫಾ ಪ್ರಾಚಾರಿಗಳು ಶಿಷ್ಯರಿಗೆ ಬಹಳ ವರ್ಣಗಳ ಕಾಲ ಶ್ರಮಪಟ್ಟು ಚೋಧಿಸುವ ಈ ವಸ್ಥಿತಿಯನ್ನು ನಾನು ಜನಪದ ನಂಬಿಕೆ ಅಥವಾ ಜನಪದ ಧರ್ಮ ಎಂದು ಕರೆಯುವುದಿಲ್ಲ. ಏಕೆಂದರೆ ಇದು ಪ್ರಜಾಜ್ಞಾ ಪ್ರಾರ್ಥಕವಾಗಿ ಕಲಿತುಕೊಳ್ಳುವ ಮತ್ತು ಅತಿ ಹೆಚ್ಚು ಸಾಂಸ್ಕೃತಿಕ ವಾದ ಜಾನಪದಕ ಅಧಿಕೃತಪದ್ಧತಿ.

ಈ ಪ್ರಬಂಧದಲ್ಲಿ ಡಾಸ್‌ನ್‌ರು ಚರ್ಚಿಸುವ ಇನ್ನೊಂದು ಮುಖ್ಯ ಅಂಶ ಜಾನಪದ ಮತ್ತು ಹೊಬಿಕ ಚರಿತ್ರೆ (Oral History)ಗಳ ಸಂಬಂಧವನ್ನು ಕುರಿತೆನ್ನು. ಸಾಮಾನ್ಯವಾಗಿ ಜಾನಪದತ್ವ ಮತ್ತು ಮಾನವಶಾಸ್ತ್ರಜ್ಞರ ನಡುವೆ ಇರುವುದಕ್ಕಿಂತ ಹೆಚ್ಚಿನ ಸಂಬಂಧ ಕಲ್ಪಿಸುವುದು, ಜಾನಪದತ್ವ ಹಾಗೂ ಹೊಬಿಕ ಇತಿಹಾಸಕಾರನ ನಡುವೆ ಇರುವುದಕ್ಕಿಂತ ಕಡಿಮೆ ಸಂಬಂಧ ಕಲ್ಪಿಸುವುದು ವಿದ್ಯಾರ್ಥಿರ ರೂಪಿಯಾಗಿದೆ. ಬಹುತೇಕ ಹೊಬಿಕ ಇತಿಹಾಸಕಾರರಿಗೆ ಜಾನಪದವನ್ನು ಹೇಗೆ ಪರಿಗಣಿಸಬೇಕು ಎಂಬುದು ತಿಳಿದಿಲ್ಲ ಅಥವಾ ಅವರು ಸುಮಾರು ಆದನ್ನು ಅಲ್ಕಿಸುತ್ತಾರೆ. ಈ ಎರಡೂ ಕ್ಷೇತ್ರಗಳ ನಡುವೆ ಸ್ವೇಚ್ಛಾಂತಿಕವಾಗಿ ವ್ಯತ್ಯಾಸ ಕಲ್ಪಿಸಬಹುದಾದರೂ ವಾಸ್ತವದಲ್ಲಿ ಈ ಗೆರೆ ಎಳೆಯುವುದು ಕಷ್ಟ. ಪ್ರತಿಯೊಂದು ಹೊಬಿಕ ಪರಂಪರೆಯೂ ಕ್ರಮೇಣ ಜಾನಪದ ಅಂಶಗಳನ್ನು ಮೈಗೂಡಿಸಿಕೊಳ್ಳುತ್ತದೆ. ಮತ್ತು ಜಾನಪದ ಸಾಮಗ್ರಿಗಳ ಗತಿಹಿತಾಸದ ನೇರೆ ಬೆಳೆಕು ಜೀಲ್ಲುತ್ತವೆ. ಆದರೆ ಈ ಅಂಶವನ್ನು ಗುರುತಿಸುವಲ್ಲಿ ಹೊಬಿಕ ಇತಿಹಾಸಕಾರರು ವಿಫಲರಾಗಿ ದಾಖ್ಯಾರೆ. 10 ಎಂದು ಡಾಸ್‌ನ್ ಅಭಿಪ್ರಾಯ ಪಡುತ್ತಾರೆ.

ಆಫ್ರಿಕಾದ ಹೊಬಿಕ ಇತಿಹಾಸವು ಬುಡಕಟ್ಟು ಚರಿತ್ರೆಗಳನ್ನು ಒಳಗೊಂಡೇ ಇರುತ್ತದೆ. ಈ ಚರಿತ್ರೆಗಳಲ್ಲಿ ವಾಸ್ತವಿಕ ವ್ಯಕ್ತಿ ಮತ್ತು ಸ್ಥಳದೊಂದಿಗೆ, ಮನುಷ್ಯರು ವಾಟಿಗಳಾಗಿ ಪರಿವರ್ತನೆ ಹೊಂದುವಂತಹ ಜಾನಪದ ಆಶಯಗಳು ವಿಳಿತವಾಗಿ ಬಿಟ್ಟಿರುತ್ತವೆ. ಇಂತಹ ಆಶಯಗಳನ್ನು ಗುರುತಿಸಿ ಚಾರಿತ್ರಿಕ ಅಂಶದಿಂದ ಬೇರೆಡಿಸುವುದು ಇತಿಹಾಸಕಾರನ ಕೆಲಸ.

ಚಾರಿತ್ರಿಕ ಘಟನೆಗಳ ಬಗ್ಗೆ ಜಾನಪದೀಯ ದೃಷ್ಟಿಕೋನವೆಂಧದ್ದು ಎಂಬುದನ್ನು ಈ 19ತೀಯ ಹೊಬಿಕ ಪರಂಪರೆಗಳ ಅಧ್ಯಯನ ತಿಳಿಸುತ್ತಿದ್ದಾದರೂ ಹೊಬಿಕ ಇತಿಹಾಸಕಾರರು ಇದನ್ನು ಗುರುತಿಸುವುದು ವಿರಳ ಎನ್ನುತ್ತಾರೆ ಡಾಸ್‌ನ್.

ಆಫ್ರಿಕನ್ ನೆಲೆಯಲ್ಲಿ ಜಾನಪದವನ್ನು ಅಧ್ಯಯನಿಸುವಾಗ ಗಮನಿಸಲೇಬೇಕಾ

ದಂತಕ ಇಂತಹ ಉಪಯುಕ್ತ ವಿಚಾರಗಳನ್ನು ಪ್ರಸ್ತಾಪಿಸಿರುವುದು ಈ ಕೃತಿಯ ವೈಶಾಖಿವಾಗಿದೆ.

ಬ್ರಿಟಿಷ್ ಫೋರ್ಮ್‌ಲೋರಿಸ್ಟ್‌ನ ನೀತಿ¹¹ ೧೮೩೫ ಎಂಬುದು ಡಾಸ್‌ನ್ ಅವರ ಇನ್‌ಹಾಂದು ಮಹತ್ವದ ಕೃತಿ. ಬ್ರಿಟಿಷ್‌ನಲ್ಲಿ ಜಾನಪದದ ಪರಿಕಲ್ಪನೆಯು ೧೬ನೇ ಶತಮಾನದಲ್ಲಿ ಕಾಮ್‌ನ್‌ನ ರಾಷ್ಟ್ರೀಯ ಚರಿತ್ರೆಯಲ್ಲಿ ಒಂದು ಕಲಿಕೆಯ ಭಾಗವಾಗಿ ಹುಟ್ಟಿ ಬೆಳೆದು ಆ ತರುವಾಯದ ವಿಕ್ಷೇಪ್‌ರಿಯನ ಜಾನಪದ ತಜ್ಞರ ಕಾಲಕ್ಕೆ ಉಚ್ಛಾರ್ಯ ಸ್ಥಿತಿ ತಲುಪಿದ ಜಾಡನ್ನು ಈ ಗ್ರಂಥದಲ್ಲಿ ಗುರುತಿಸುವ ಪ್ರಯತ್ನ ಮಾಡಲಾಗಿದೆ. ಉಳಿಕೆಯ ಸಿದ್ಧಾಂತ, ಅಂದರೆ ಜಾನಪದವು ಆದಿವಾನವನ ಆಲೋಚನೆ ಮತ್ತು ಆಚರಣೆಗಳ ಉಳಿಕೆಗಳನ್ನು ಪ್ರತಿನಿಧಿಸುತ್ತದೆ ಎಂಬ ಸಿದ್ಧಾಂತ ವನ್ನು ಪ್ರತಿಪಾದಿಸಿದ ಮಾನವಶಾಸ್ತ್ರೀಯ ಜಾನಪದ ತಜ್ಞರ ವಿಚಾರಗಳಿಗೆ ಈ ಚರಿತ್ರೆಯಲ್ಲಿ ಹೆಚ್ಚಿನ ಸ್ಥಳ ದೊರೆತಿದೆ. ಬ್ರಿಟಿಷ್‌ನಲ್ಲಿ ಜಾನಪದ ಆಧ್ಯಯನ ನಡೆದು ಬಂದ ದಾರಿಯು ಡಾಸ್‌ನ್ ಅವರ ಮೇಲೆ ತುಂಬ ಪ್ರಭಾವ ಬೀರಿತ್ತು. “ಜಾನಪದ ಪರಿಕಲ್ಪನೆಯ ಹುಟ್ಟಿ ಮತ್ತು ಬೆಳವಣಿಗೆ ಹಾಗೂ ವಿವಿಧ ಹೈತ್ರಿಗಳ ವಿದ್ವಾಂಸರನ್ನು ಈ ವಿಚಾರವು ಸೂಜಿಗಲ್ಲಿಸಂತೆ ಆಕಾಷಿಸಿದ ಬಗೆ ಯಾವುದೇ ಜನಪದ ಕಢಿಯಪ್ಪ ಅದ್ವಿತ್ವಾದ ಕಢಿಯಾಗಿದೆ. ಆ ಕಢಿಯನ್ನು ಇಲ್ಲಿ ನಾನು ಹೇಳ ಹೊರಟಿದ್ದೇನೇ¹² ಎಂದು ಅವರು ಸುಧಿಯುತ್ತಾರೆ. ಇಂಗ್ಲೆಂಡಿನ ಈ ಜಾನಪದ ವಿಜ್ಞಾನದ ಪ್ರಖ್ಯಾತ ಇತಿಹಾಸವು ಬ್ರಿಟಿಷ್ ವಿದ್ವಾಂಸಿಗಳಿಗೆ ಹೇಗೆಯೇ ಹಾಗೆಯೇ ಅವೆರಿಕಾ, ಯೂರೋಪ್, ಏಷಿಯಾ ಹಾಗೂ ಅಫ್ರಿಕಾದ ಜಾನಪದ ವಿದ್ವಾಂಸಿಗಳೂ ಅತ್ಯವಶ್ಯವೆಂದು ಡಾಸ್‌ನ್ ಹೇಳುತ್ತಾರೆ. ೧೮೪೬ರಲ್ಲಿ ವಿಲಿಯಂಥಾಂಸನು ಫೋರ್ಮ್‌ಲೋರ್‌ ಎಂಬ ಪದವನ್ನು ಸ್ಥಾಪಿಸಿದನಾದರೂ ಬ್ರಿಟಿಷ್‌ನಲ್ಲಿ ಜಾನಪದ ಆಧ್ಯಯನದ ಇತಿಹಾಸ ಅದಕ್ಕಿಂತ ಮುಂಚೆನಿಂದಲೇ ಆರಂಭವಾಗುತ್ತದೆ ಎಂಬುದು ಡಾಸ್‌ನ್‌ರ ಅಭಿಪ್ರಾಯ. ವಿಕ್ಷೇಪ್‌ರಿಯನ್ ಕಾಲದ ಸುಶೀಲಿತ ಪುರುಷರೂ ಹಾಗೂ ಮಹಿಳೆಯರೂ ಸಹ ತಮ್ಮ ದೇಶ ಹಾಗೂ ಇತರ ದೇಶಗಳಲ್ಲಿರುವ ಕೌಶಿಕಭರಿತ ಕಢಿಗಳು ಮತ್ತು ವಿಚಿತ್ರ ಆಚರಣೆಗಳ ಬಗೆ ಕುಶಾಹಲ ತಾಳಿದ್ದರು. ಸಾಹಿತ್ಯ, ಇತಿಹಾಸ, ಪಾರ್ಚಿನಕಾವ್ಯ, ಪುರಾತತ್ವಶಾಸ್ತ್ರ, ಭಾಷಾಶಾಸ್ತ್ರ, ಭೌತಿಕಾಸ್ತ್ರ, ಸಂಶೋಧನೆ, ಕಾನೂನು ಹಾಗೂ ವೈದ್ಯದ ಪಾರ್ಚಿನ ನಡೆವಳಿಗಳು, ಸ್ವಾಸ್ಥ್ಯಾಧಿಕೀಯನ್, ಜರ್ಮನಿಕ್ ಹಾಗೂ ಕೆಲ್ವಿಕ್ ಆಧ್ಯಯನಗಳು ಮತ್ತು ಧರ್ಮಗಳ ಇತಿಹಾಸದ ಮೇಲೂ ಜಾನಪದ ಆಧ್ಯಯನ ಪ್ರಭಾವ ಬೀರಿತ್ತು. ಸ್ಥಳೀಯ ಜಾನಪದ ಬಗೆ ಅರಿವಿದ್ದರೆ ತಾವು ಈ ವಶಪಡಿಸಿಕೊಂಡಿರುವಂತಹ ಆವರಿಷಿತ ಜನ್ಮ ಸಮುದಾಯಗಳನ್ನು ತಿಳಿದುಕೊಳ್ಳುವುದಕ್ಕೆ ಅನುಕೂಲ ಎಂಬುದನ್ನು ಕಂಡುಕೊಂಡಿದೆ ವಸಾಹತು ಆಡಳಿತಗಾರರೂ, ಮಿಶನರಿಗಳು ಮತ್ತು ಮಿಲಿಟರಿ ಅಧಿಕಾರಿಗಳು ಬ್ರಿಟಿಷ್‌ರಿಂದ ಜೊತ್ತಾದ ಮಾಲೆನೂಲೆಗಳಿಂದಲೂ ಜಾನಪದವನ್ನು ಸಂಗ್ರಹಿಸುವುದಕ್ಕೆ ಮಾಲೆ

ಮೂಲೀಕೆಂದಲೂ ಜಾನಪದವನ್ನು ಸಂಗ್ರಹಿಸುವುದಕ್ಕೆ ಆಸಕ್ತಿ ವಹಿಸಿದರು. ಇಂಗ್ಲಿಷ್ ಪ್ರವಾಸಿಗಳು ಯೂರೋಪಿನಾಡ್ಯಂತ ಜಾನಪದ ವಿಚಾರವನ್ನು ಪ್ರಚುರಪಡಿಸಿದರು. 16ನೇ ಶತಮಾನದಲ್ಲಿ ಪ್ರಾಚೀನ ನಡೆವಳಿಗಳ ಅಧ್ಯಯನಕಾರಿಂದ ಸ್ಥಳೀಯ ಪದ್ಧತಿಗಳನ್ನು ಸಂರಕ್ಷಿಸುವ ಅಧ್ಯಯನವಾಗಿ ಜಾನಪದ ಅಧ್ಯಯನ ಆರಂಭಗೊಂಡಿತು. ಹೀಗೆ ಬೆಳೆದುಂದ ಈ ಅಧ್ಯಯನ 1870 ರಿಂದ ಮೊದಲ ಮಹಾಯುದ್ಧ ಕಾಲದ ವರಿಗಿನ ಆವಧಿಯಲ್ಲಿ ಉಚ್ಚಾರಯ ಸ್ಥಿತಿ ತಲುಪಿತು. ಆಂಡೂಲ್ಯಾಂಗ್ ಕಾಡ್, ಗೊಮ್ಮೆ ಮೊದಲಾದವರು ಮಾನವಶಾಸ್ತ್ರೀಯ ಹಂಥದನೇತಾರರಾದರು. ಈ ಕೃತಿಯಲ್ಲಿ ಬ್ರಿಟಿಷ್ ಜಾನಪದ ಅಧ್ಯಯನದ ವಿವಿಧ ಕಾಲಫಟ್ಟಿಗಳಲ್ಲಿ ಅನುಕ್ರಮವಾಗಿ ಪ್ರಾಚೀನ ಆನ್ನೇಷಕರು, ಪ್ರಾಚೀನ ನಡೆವಳಿಗಳತ್ತ ಆಸಕ್ತರಾದ ಜಾನಪದತ್ವರು, ಸಾಹಿತ್ಯಸಕ್ತಿಯ ಜಾನಪದ ತ್ವರ್ತಕರು, ಪುರಾಣಾಸ್ತ್ರ ದೃಷ್ಟಿಯ ತ್ವರ್ತಕರು ಆದ ಮಾನವ ಸಂಸ್ಕೃತಿಯತ್ತ ಆಕಾರದ ಜಾನಪದ ತ್ವರ್ತಕರು, ವಿಕ್ಷೋರಿಯನ್ ತಂಡದವರು. ಇವರೇ ಮೊದಲಾದವರು ನಡೆಸಿದ ಜಾನಪದ ಅಧ್ಯಯನಗಳನ್ನು ಡಾಸ್‌ನ್ಯೂರು ಸೆನಿಸ್‌ತ್ವಾರವಾಗಿ ಪ್ರಸ್ತಾಪಿಸಿದ್ದಾರೆ.

ಅಮೆರಿಕನ್ ಜಾನಪದ ತ್ವರ್ತಕನಾಗಿದ್ದ ಕೊಂಡು ಆದರ ಜಾನಪದ ಅಧ್ಯಯನದ ಚರಿತ್ರೆ ಬರೆಯದ ಬ್ರಿಟಿಷ್‌ನ ಅಧ್ಯಯನದ ಚರಿತ್ರೆಯನ್ನೇಕೆ ಬರೆದೆ ಎಂದು ರಿಚರ್ಡ್ ರ್ಯಾಂಪ್ ಎಂಬ ವಿದ್ವಾನ್ ಡಾಸ್‌ನ್ಯೂರನ್ ಕೇಳಿದನಂತೆ. 13 ಆದಕ್ಕೆ ಡಾಸ್‌ನ್ಯೂರು ಹೀಗೆ ಉತ್ತರಿಸಿದರಂತೆ “ಇಂಗ್ಲಿಷ್ ಜಾನಪದ ತ್ವರ್ತಕರು ಬೃಹತ್ ಪ್ರಮಾಣದಲ್ಲಿ ಹೊರ ತಂದ ಪ್ರಸ್ತರೆ, ಪ್ರಬಂಧ, ವಿವರ್ತನೆ, ಸಂಕಲನಗಳಲ್ಲಿದ್ದ ಓಜಸ್ಸು, ಉತ್ಪಾದಕ, ಬೌದ್ಧಿಕ ಪ್ರಖರತೆ ಹಾಗೂ ಅವುಗಳ ವ್ಯಾಸ್ತಿ ಮತ್ತು ಬೀಸು ನನ್ನ ಕಲ್ಪನೆಯನ್ನು ಬಡಿದೆಬಿಸಿದವು. ಸ್ವೇಧಾಂತಿಕ ದೃಷ್ಟಿಯಂದಾಗಲೀ, ಬೌದ್ಧಿಕ ಅಂಶರೊಸಂಬಂಧ ದೃಷ್ಟಿಯಂದಾಗಲೀ ಲ್ಯಾಂಗ್, ಗೊಮ್ಮೆ, ಹಾರ್ಟ್‌ಲ್ಯಾಂಡ್ ಹಾಗೂ ಅವರ ಸಂಗಡಿಗರ ಮತ್ತು ಅವರ ಹಿಂದಿನವರ ಕೃತಿಗಳಿಗೆ ಹೊಲಿಸುವಂಥದೇನೂ ಅಮೆರಿಕಾದ ಜಾನಪದ ದಲ್ಲಿ ಇಲ್ಲ. ಅಮೆರಿಕಾದ ಜಾನಪದ ಇತಿಹಾಸ ಯಾವುದೇ ಸ್ವೇಧಾಂತಿಕ ಗ್ರಂಥಗಳ ನ್ಯಾಗಲೀ, ನಿರಂತರತೆಯನ್ಯಾಗಲೀ, ಒಮ್ಮೆತನನ್ಯಾಗಲೀ ವ್ಯಕ್ತಪಡಿಸಿಲ್ಲ. ಇಲ್ಲಿ ಭಿನ್ನಾಭಿವಾರ್ಯಕ್ಕೆಡೆ ಮಾಡಿಕೊಡುವಂಥ ಒಂದು ಸಮಾನ ವೇದಿಕೆಯೂ ಇಲ್ಲವಾದ್ದರಿಂದ 19ನೇ ಶತಮಾನದ ಬ್ರಿಟಿಷ್ ಜಾನಪದ ತ್ವರ್ತಕರನ್ನು ಪ್ರತ್ಯೇಕವಾಗಿರಿಸಿ ನೋಡಿದ ಉನ್ನತ ಮಟ್ಟದ ಚೆಚ್ಚಿಯಾಗಲೀ ಇಲ್ಲ.” ಡಾಸ್‌ನ್ಯೂರ ಈ ಮಾತುಗಳು ಬ್ರಿಟಿಷ್ ಜಾನಪದ ಸಂಶೋಧನೆಯ ಬಗ್ಗೆ ಡಾಸ್‌ನ್ಯೂರ ಹೊಂದಿದ್ದ ಆಪಾರ ಅಭಿಮಾನದ್ವಯಾತ್ಮಕವಾಗಿವೆ.

ಡಾಸ್‌ನ್ಯೂರು ಸಂಪಾದಿಸಿದ ‘ಹೆಸೆಂಟ್ ಕೆಸ್ಟ್‌ವರ್ನ್ ಅಂಡ್’ ಸ್ಯಾವೇಟ್ ಮಿಥ್' 14 ಎಂಬ ಶೀರ್ಷಿಕೆಯ ಎರಡು ಬೃಹತ್ ಸಂಪುಟಗಳ ಗ್ರಂಥ ಮೇಲೆ ಹೇಳಿದ ಕೃತಿಗೆ

ಪೂರ್ಕವಾಗಿರುವಂಥದ್ದು. ಈ ಗ್ರಂಥದಲ್ಲಿ ಆಂಡೂರ್ಯಲಾಂಗ್, ಸಿಡ್ನಿಯಾಟ್‌ರ್‌
ಲ್ಯಾಂಡ್, ಜಿ. ಎಲ್. ಗೊಮ್ಮೆ, ಆಲ್‌ಫ್ರೆಡ್ ನಟ್ ಹಾಗೂ ಜೋಸೇಫ್ ಜೇಕೆಬ್ಸ್
ಇವರೇ ಮೊದಲಾದ ಕೆಲವು ಪ್ರಸಿದ್ಧ ಜಾನಪದತ್ವರ ಸ್ವೇಧಾಂತಿಕ ಬರಹಗಳ ಉದ್ದೃತಿ
ಭಾಗಗಳನ್ನು ಕೊಟ್ಟಿದ್ದಾರೆ. ಇವು, ಜಾನಪದದ ಅಧ್ಯಾತ್ಮಿಕ ಚಿಂತನೆಯ ಚೆಳವಳಿಗೆಯ
ಇತಿಹಾಸವನ್ನು ತಿಳಿಯಲೇತ್ತಿಸುವ ಎಲ್ಲ ವಿದ್ಯಾರ್ಥಿಗಳೂ ಗಮನಿಸಬೇಕಾದಂಥವು.
ಆಯ್‌ನ್ಯೂರ್ ಜೆದುರಿಕೆ, ಪ್ರಾಚೀನ ವಾನವನ ಲೋಕದ್ವಿಷಯಿಂದಾರಂಭಿಸಿ, ಆದಿ
ವಾನವನ ಸರ್ವಚೇತನವಾದ ಅಧ್ವಾ ರೈತಾನಿ ಜನಸಮುದಾಯಗಳಲ್ಲಿ ಪ್ರಾಚೀನ
ನಂಬಿಕೆಗಳ ಉಳಿಕೆಯವರಿಗೆ ಇಲ್ಲಿನ ವಿಷಯವ್ಯಾಪ್ತಿ ಇದೆ.

ಬಯಂಗ್ ದಿ ವಿಂಡ್‌-ವರೀಜನಲ್ ಪ್ರೋಕ್‌ಲೋರ್ ಇನ್ ದಿ ಯುನ್ಸೈಟ್‌
ಸ್ಟೇಟ್‌¹⁵ ಎಂಬುದು ಸಂಯುಕ್ತ ಸಂಸಾಧನದ ಪ್ರಾದೇಶಿಕ ಜನಪದ ಪರಂಪರೆಗಳ
ಪ್ರಾತಿನಿಧಿಕ ವಾದರಿಗಳನ್ನು ಒಳಗೊಂಡಿರುವ ಒಂದು ಸಂಪಾದಿತ ಕೃತಿ. ಇಲ್ಲಿನ
ಬಹುತೇಕ ಉದಾಹರಣೆಗಳು ಜಾನಪದ ಪಶ್ಚಿಮಾಂದ ಆಯ್ದು, ಸಂಗ್ರಾಹಕರಿಂದ
ಅನುಮತಿ ಪಡೆದು ಮರುಮುದಿಸಿದಂಥವು. ಈ ಹಿಂದೆ ಅವು ಕಟ್ಟಿತವಾದ ಹಾಗೂ
ಪರಿಷ್ಕಾರವಾದ ಕ್ಷೇತ್ರಸಾಮಗ್ರಿಗಳನ್ನು ಇದು ಒಳಗೊಂಡಿದೆ. ಒಟ್ಟನಲ್ಲಿ ಇದು ಪರ್ಯಾಗಳ
ಸಂಪುಟ, ಪ್ರತಿಯೊಂದು ಪ್ರಾದೇಶಿಕ ಭಾಗದಲ್ಲಿ ಪರ್ಯಾಗಳನ್ನು ಅವುಗಳ ಪ್ರಕಾರಗಳಿಗನು
ಗುಣವಾಗಿ ಅಂದರೆ ಕಢಿ, ಗಾಡಿ, ಒಗಟು, ನಂಬಿಕೆ, ನಾಟಕ ಹಾಗೂ ಹಾಡುಗಳಿಗನು
ಗುಣವಾಗಿ ನಿಂಗಡಿಸಲಾಗಿದೆ. ಡಾಸ್‌ನ್ ಆವರೇ ಹೇಳಿರುವಂತೆ ಈ ಸಂಪುಟವು
ಅನ್ಯರಿಕನ್ ಪ್ರೋಕ್‌ಲೋರ್ ಎಂಬ ಅವರ ಕೃತಿಗೆ ಪೂರ್ಕವಾಗಿರುವ ಉದ್ದೇಶವ್ಯಾಳ್ಳಿದ್ದು.
ಈ ಗ್ರಂಥದ ಶಿರಿಕೆಯಲ್ಲಿ ಸಂಯುಕ್ತ ಸಂಸಾಧನದಲ್ಲಿ ವರೋಖಿಕ ಜಾನಪದವನ್ನು
ಸಂಗ್ರಹಿಸುವ ಬಗ್ಗೆ ಡಾಸ್‌ನ್‌ರು ತಮ್ಮ ವಿಚಾರಗಳನ್ನು ತಿಳಿಯಪಡಿಸಿದ್ದಾರೆ.

ಡಾಸ್‌ನ್‌ರ ಇನ್ನುಳಿದ ಕೃತಿಗಳೂ ಸಹ ಜಾನಪದ ವಲಯದಲ್ಲಿ ವಿದ್ಯಾಂಸರ
ಹಾಗೂ ವಿದ್ಯಾರ್ಥಿಗಳ ಮೇಚ್ಚುಗೆ ಗಳಿಸಿದವು. ಇದರಲ್ಲಿ ಮುಖ್ಯವಾಗಿದ್ದ ಪ್ರೋಕ್‌
ಲೋರ್ ಅಂಡ್ ಪ್ರೋಕ್ ಲ್ಯೇಫ್ ಆಂಟ್‌ಲ್ಯೂಡ್‌ವೈನ್ ಎಂಬ ಗ್ರಂಥ. ಇದೊಂದು
ಸಂಪಾದನಾ ಗ್ರಂಥ. ಇದರಲ್ಲಿ ಸುಮಾರು 18 ಮುಂದಿ ಜಾನಪದ ಸಂಶೋಧಕರು
ಬರೆದಿರುವ ಬೇರೆ ಬೇರೆ ಬಗೆಯ ಲೇಖನಗಳಿವೆ. ಜಾನಪದ ಮತ್ತು ಜನಪದ ಜೀವನದ
ಬಗ್ಗೆ ಡಾಸ್‌ನ್‌ರ ವಿಚಾರಗಳು ಇದರ ಶಿರಿಕಾಭಾಗದಲ್ಲಿ ಪ್ರತಿಪಾದಿತವಾಗಿವೆ.
ಜಾನಪದ ಎಂದರೆ ಏನು, ಜಾನಪದ ತತ್ವ ಏನು ಹಾಡುತ್ತಾನೆ ಎಂಬ ಪ್ರಶ್ನೆಗಳಿಗೆ
ಉತ್ತರ ನೀಡುವುದೇ ಈ ಗ್ರಂಥದ ಉದ್ದೇಶ ಎಂದು ಡಾಸ್‌ನ್ ಹೇಳುತ್ತಾರೆ. ಇತರ
ವಿದ್ಯಾಂಸರು ಬರೆದಿರುವ ಲೇಖನಗಳನ್ನು ವರೋಖಿಕ ಜಾನಪದ, ಸಾಮಾಜಿಕ ಜನಪದ
ಸಂಸ್ಕೃತಿ, ವಸ್ತು ಸಂಸ್ಕೃತಿ, ಲಲಿತ ಕಲೆಗಳು ಮುಂತಾದ ವಿಭಾಗಗಳಲ್ಲಿ ಕೊಡಲಾಗಿದೆ.

ಜಾನಪದವನ್ನು ಅಧ್ಯಯನಿಸುವ ವಿಧಾನ ಎಂಬ ವಿಭಾಗದಲ್ಲಿ ಕೇತ್ತಕಾರ್ಯ ವಸ್ತು ಸಂಸ್ಕೃತಿಯ ಸಂಗ್ರಹಣೆ, ದಾಖಲಾತಿ, ಪಠ್ಯಗಾರದಲ್ಲಿಡುವ ಕ್ರಮ, ಮುದ್ರಿತ ಮೂಲಗಳ ಒಳಕೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನೇ. ಇಡೀ ಗ್ರಂಥ ಒಟ್ಟಾಯಿರುವಾಗಿ ಜಾನಪದ ಅಧ್ಯಯನವು ಅಮೆರಿಕೆಯಲ್ಲಿ ಎಷ್ಟು ದೂರ ಸಾಗಿ ಬಂದಿದೆ ಎಂಬುದನ್ನು ತಿಳಿಸಿಕೊಡುತ್ತದೆ. ಜಾನಪದ ಅಧ್ಯಯನ ಒಂದು ಸ್ವತಂತ್ರವಾದ ವಿಷಯ, ಅದಕ್ಕೆ ಆದರದೇ ಆದ ವಿಧಾನವಿದೆ ಎಂಬುದನ್ನು ನಿರೂಪಿಸುತ್ತದೆ. ಜಾನಪದದ ಬಗ್ಗೆ ಸಾಮಾನ್ಯ ಪರಿಚಯವನ್ನು ಬಯಸುವವರಿಗೂ ಹಾಗೂ ಈ ಅಧ್ಯಯನದಲ್ಲಿ ಈಗಾಗಲೇ ಶೋಡಗಿಕೊಂಡವರಿಗೂ ಕೂಡಿಯೇ ಇದು ಉಪಯುಕ್ತ ಗ್ರಂಥ ಎಂದು ಸ್ವೀಫ್ನಾಸ್ಪನ್‌ ಎಂಬ ವಿನುರ್ಜಕ ಹೇಳುತ್ತಾನೆ. ‘ಇದು ಇನ್ನೂ ಕೆಲಕಾಲದವರಿಗೆ ಈ ಕೇತ್ತುದ ಮಾನಕ ಗ್ರಂಥವಾಗಿ ನಿಲ್ಲಿತ್ತದೆ’ ಎಂದು ಮತ್ತೊಂದು ವಿನುರ್ಜ ಪ್ರಶಂಸಿಸಿದೆ. ಪ್ರೋಕ್ರೋನೋರ್, ಸೆಲೆಕ್ಟ್ ಎಸ್‌ಸೆಸ್ ಅನ್ನುವುದು ಡಾಸ್‌ನ್ನರು ಜಾನಪದ ವಿದ್ಯಾರ್ಥಿ ಹಾಗೂ ವಿದ್ವಾಂಸರ ಶೈಕ್ಷಣಿಕ ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು ರಚಿಸಿದ ಗ್ರಂಥ. ಇದರ ಪೀರಿಕಾ ಪ್ರಬಂಧದಲ್ಲಿ ಜಾನಪದ ಮತ್ತು ಮಾನವಶಾಸ್ತ್ರ, ಮನೋವಿಜ್ಞಾನ, ಇಂಗ್ಲಿಷ್ ಜರ್ನಾಲ್‌ನಿಕ್ ಹಾಗೂ ಇತರ ಸಾಹಿತ್ಯಗಳು, ಪಾರ್ಚಿನೆ ಇತಿಹಾಸ, ರಾಜಕೀಯ ವಿಜ್ಞಾನ, ಸಂಗೀತ, ಕಲೆ, ಭಾಷೆ ಮುಂತಾದ ಕೇತ್ತುಗಳ ನಡುವೆ ಇರುವ ಕೊಳ್ಳುಕೊಡುಗೆಯ ಸಂಬಂಧಗಳನ್ನು ಡಾಸ್‌ನ್ ಚರ್ಚಿಸಿದ್ದಾರೆ. ಇನ್ನುಳಿದ ಲೇಖನಗಳು ಜಾನಪದ ತಜ್ಜನಲ್ಲಿರಬೇಕಾದ ಕುಶಲತೆ, ನಗರ ಸಾಂಸ್ಕೃತಿಕ ಸಂದರ್ಭದಲ್ಲಿ ಕೇತ್ತಕಾರ್ಯದ ಸ್ವರೂಪ, ಕಥಗಳ ಸಂವಿಧಾನ ಹಾಗೂ ಶೈಲಿಯ ದೃಷ್ಟಿಯಿಂದ ಜಾನಪದದ ಸೌಂದರ್ಯಾರ್ಥಕತೆ, ವಾಸ್ತವವಾದ ಜಾನಪದ ತಜ್ಜರ್ದೃಷ್ಟಿಯಿಂದ ಪುರಾಣ ಮತ್ತು ಐತಿಹ್ಯದ ಪರಿಕಲ್ಪನೆಗಳ ಪುನರ್ ವ್ಯಾಖ್ಯಾನ, ಜಾನಪದ ಹಾಗೂ ಚರಿತ್ರೆಗಳು ಒಂದರಲ್ಲಿಂದು ಬೆರೆತು ಹೊಗುವಂಥ ಕೇತ್ತುಗಳು ಬ್ರಹ್ಮಿಷ್ಟ್ ಸಹೋದ್ರೇಗಿಗಳೊಂದಿಗೆ ಅಮೆರಿಕನ್ ಜಾನಪದ ತಜ್ಜರ್ ಯಶಸ್ವಿ ಪ್ರಯತ್ನಗಳ ಪುನರಾವಲೋಕನ ಮೊದಲಾದ ವಿಷಯಗಳನ್ನು ಕುರಿತಿನೆ. ಅಂತಿಮ ಪ್ರಬಂಧವು ಜಾನಪದದ ಶೈಕ್ಷಣಿಕ ಭವಿಷ್ಯಕ್ಕೆ ಸಂಬಂಧಿಸಿದ್ದು. ಒಟ್ಟನಲ್ಲಿ ಈ ಎಲ್ಲ ಪ್ರಬಂಧಗಳೂ ಸೇರಿ, ಜಾನಪದವು ಜೀವಂತವಾದ, ಸ್ವತಂತ್ರವಾದ ಮತ್ತು ಆತ್ಮಧ್ಯಾನಿಕ ಕಲಿಕೆಯ ಕೇತ್ತು, ಪ್ರತಿಯೊಂದು ಕೇತ್ತುದ ಬೋಧಕರು, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಲಿ ಅಂಶಗಳನ್ನು ಹೊಂದಿದೆ ಎಂಬುದನ್ನು ತಕ್ಷಿಯುತವಾಗಿ ಪ್ರತಿಪಾದಿಸುತ್ತಿನೆ.

ಪ್ರೋಕ್ರೋನೋರ್ ಇನ್ ದಿ ಮಾಡನ್ ವಲ್

ಅಧ್ಯಾತ್ಮಿಕ ಜಗತ್ತಿನಲ್ಲಿ ಜಾನಪದ ಎಂಬ ವಿಷಯ ಕುರ್ತು 1973ರಲ್ಲಿ ಇಂಡಿಯಾನ ವಿಶ್ವವಿದ್ಯಾಲಯದ ಬ್ಲಾನ್‌ಮಿಂಗ್‌ಟನ್ ಕ್ರೌಂಪ್‌ಸಿನಲ್ಲಿ ಡಾಸ್‌ನ್ ಒಂದು

ಸಮಾವೇಶವನ್ನು ಏರ್ಡಿಸಿದ್ದರು. 31 ದೇಶಗಳ ಜಾನಪದ ತಜ್ಞರು ಇದರಲ್ಲಿ ಭಾಗವಹಿಸಿ ತಮ್ಮ ಲೇಖನಗಳನ್ನು ಮಂಡಿಸಿದರು. ಅವುಗಳಲ್ಲಿ ಕೆಲವನ್ನು ಆಯ್ದು ಈ ಗ್ರಂಥವನ್ನು ಸಂಪಾದಿಸಲಾಗಿದೆ. ಜಾನಪದ ಮತ್ತು ನಗರ, ಜಾನಪದ ಮತ್ತು ಚಿಂತನಕ್ರಮ, ಜಾನಪದ ಮತ್ತು ಕೈಗಾರಿಕೆಕರಣ, ಜಾನಪದ ಹಾಗೂ ಸಮಾಜ ವಾಧ್ಯ ಮತ್ತು ನಾಲ್ಕು ಅಂಶಗಳನ್ನು ಆಧರಿಸಿ ತಜ್ಞರು ಈ ವಿಷಯವನ್ನು ಚಿಂತಿಸಬೇಕಾಗಿದೆ ಎಂದು ಇಲ್ಲಿ ಡಾಸ್‌ನ್ ಸೂಚಿಸಿದ್ದಾರೆ. ಡಾಸ್‌ನ್‌ರ ಆಶಯ ಭಾಷಣವು ಸಾಂಪ್ರದಾಯಿಕ ಪರಿಕಲ್ಪನೆಯ ಜಾನಪದ, ಪುನರ್ವಿವುರ್ತಿತ ಪರಿಕಲ್ಪನೆಯ ಜಾನಪದ ಎಂಬ ಎರಡು ವಿಭಾಗಗಳಲ್ಲಿ ಆಯ್ದಾ ಪರಿ ಕಲ್ಪನೆಗಳ ಪ್ರಕಾರ ನಡೆದಿರುವ ಆಧ್ಯಯನಗಳ ಸ್ವರೂಪವನ್ನು ವಿವರವಾಗಿ ಚರ್ಚಿಸುತ್ತದೆ. ಜಾನಪದವು ಪ್ರಾಚೀನ, ಗ್ರಾಮೀಣ ಅಧವಾ ಕೆಳಸ್ತರಕ್ಕೆ ಸೀಮಿತವಾದ ವಿಷಯದಲ್ಲಿ ಅದಕ್ಕೆ ಪ್ರತಿಯಾಗಿ ಅದು ಇಂದಿಗೆ, ಇಂದಿನ ನಗರ, ಕೈಗಾರಿಕಾ ಕಾರ್ಯತ್ವ ಹಾಗೂ ವಿಚಾರಕ್ರಮಗಳಿಗೆ ಸಂಬಂಧಿಸಿದ ಸಮಕಾಲೀನ ಅಂಶವಾಗಿದೆ ಎಂಬ ನಿಲುವನ್ನು ಡಾಸ್‌ನ್ ಪ್ರತಿಪಾದಿಸಿದ್ದಾರೆ. ಜಾನಪದದ ಸೃಷ್ಟಿ ಮತ್ತು ಉಳಿವಿಗೆ ನೂರಕೆ ಎಂದು ಹೇಳಲಾಗುವ ನಗರ, ಕೈಗಾರಿಕೆ ಮತ್ತು ತಂತ್ರಜ್ಞಾನ, ಸಮಾಜ ವಾಧ್ಯ ಮತ್ತು ಗಳಲ್ಲಿ ಜಾನಪದ ಸೃಷ್ಟಿ ಹಾಗೂ ಉಳಿವಿಗೆ ಹೇಗೆ ಪೂರ್ವಕವಾಗಿದೆ ಎಂಬುದನ್ನು ಇಲ್ಲಿ ಸೂಚಿಸಿದರೆ ಪೂರ್ವಕವಾಗಿ ಪರಿಚಯಿಸಲಾಗಿದೆ. ಜೊತೆಗೆ ರಾಷ್ಟ್ರೀಯತಾ ಮತ್ತು ರಾಜಕೀಯ ಚಿಂತನೆ ಕ್ರಮಗಳೂ ಜಾನಪದವನ್ನು ಬೆಳೆಸುವ ಬಗೆಯ ಬಗ್ಗೆ ವಿಸ್ತಾರವಾಗಿ ಪ್ರಸ್ತಾಪಿಸಲಾಗಿದೆ.

ಡಾಸ್‌ನ್‌ರ ಅಭಿಪ್ರಾಯದಲ್ಲಿ ನಗರ ಜನಪದಗಳು, ಗ್ರಾಮೀಣ ಜನಪದಗಳಿಗಿಂತ ಭಿನ್ನ. ಇವರ ನಡಾವಳಿಗಳನ್ನು ಆಧ್ಯಯನಿಸುವಾಗ ಸಾಂಪ್ರದಾಯಿಕ ಪರಿಕಲ್ಪನೆಯನ್ನು ಪುನರ್ವಿವುರ್ತಿಸಿಕೊಳ್ಳಲಿದ್ದು ಅಗತ್ಯ. ನಗರದ ಜನಾಂಗ, ಸಾಮಾಜಿಕ-ಆರ್ಥಿಕ, ಬೌದ್ಧಿಕ, ಪೃಥ್ವೀ ಗುಂಪುಗಳಲ್ಲಿ ಕೆಲಸಮಾಡಲು ಅನಂತ ಸಾಧ್ಯತೆಗಳಿವೆ. ಜಾನಪದದ ಪರಿಚಿತ ಪ್ರಕಾರಗಳಾದ ಕಥೆ, ಹಾಡು ಮುಂತಾದವು ನಗರ ಜಾನಪದದಲ್ಲಿ ಹೇಚ್ಚಾಗಿ ಸಿಗುವುದಿಲ್ಲ. ಜೊಕ್ಕೋಗಳೇ ನಗರದಲ್ಲಿನ ಆಧುನಿಕ ಜನಪದ ಕಥೆಗಳು, ನಗರಗಳಿಗೆ ವಲಸೆ ಬಂದವರು ತಮ್ಮ ವೂಲ ನೇಲೆ, ದೇಶಗಳ ಬಗ್ಗೆ ಹೇಳುವ ನೇನಪಿನ ಕಥೆಗಳೂ ಇಲ್ಲಿ ಹೇಚ್ಚು ಸಿಗುವಂಥವು, ಪರ್ಯಾರೂಪದಲ್ಲಿಲ್ಲದ ಮತ್ತು ಸಂಗ್ರಹಿಸುವುದಕ್ಕೆ ಕಷ್ಟಸಾಧ್ಯವಾದಂತಹ ಪ್ರಕಾರಗಳ ಕಡೆ ಹೇಚ್ಚು ಗಮನಹರಿಸಬೇಕು ಎಂದು ಇಲ್ಲಿ ಸೂಚಿಸಿದ್ದಾರೆ. ಡಾಸ್‌ನ್‌ರು ಸ್ವತಃ ನಗರ ಜಾನಪದದ ಬಗ್ಗೆ ಸಾಕಷ್ಟು ಹೈತ್ರಿಕಾರ್ಯ ನಡೆಸಿ ಜೊಕ್ಕೋ, ಕಾಲೀಜು ವಿದ್ಯಾರ್ಥಿಗಳ ಜಾನಪದ, ಸೈನಿಕ ಜಾನಪದ ಗಳನ್ನು ಸಂಗ್ರಹಿಸಿದ್ದರು.

ನಗರ ಕೈಗಾರಿಕೀಕರಣವು ಹಳೆಯ ಜನಪದ ಸಮುದಾಯವನ್ನು ನಾಶನಾಡಿದೆ ಮತ್ತು ಆದರ ಸ್ಥಳದಲ್ಲಿ ಯಂತ್ರಗಳಿಗೆ ಬಂಧಿತವಾದ ಮುಖಿನೇ ಸಂಸ್ಕೃತಿಯನ್ನು ಮಂಟ್ಪಹಾಕಿದೆ ಎಂಬುದು ಜಾನಪದದ ಒಗ್ಗೆ ಹಳೆಯ ಪರಿಕಲ್ಪನೆಯನ್ನು ಹೊಂದಿರುವ ವನರ ವಾದ. ಇದಕ್ಕೆ ಪ್ರತಿಯಾಗಿ ವಾದಿಸುವವರ ಪ್ರಕಾರ ಕೈಗಾರಿಕೀಕರಣವೆಂದರೆ ನಿರ್ದಿಷ್ಟ ಜನಪದ ಸಂಸ್ಕೃತಿಯ ಅಂಶವೆಂದೇ ಅರ್ಥವಾಗಬೇಕಿಲ್ಲ. ಕೈಗಾರಿಕೀಕರಣ ಮತ್ತು ನಗರೀಕರಣಗೊಂಡ ಪ್ರಮಂಚದಲ್ಲಿ ಜನಪದ ಸಂಸ್ಕೃತಿಯು ಅನುಭವಿಸಿರುವ ವಾಪಾರಿಗೆ ಹಾಗೂ ಪರಿವರ್ತನೆಗಳನ್ನು ಹುಡುಕಬೇಕು ಎಂಬುದಾಗಿತ್ತು. ಕೈಗಾರಿಕಾ ಜಾನಪದದ ಯಾವುದೇ ಪರಿಶೀಲನೆಯು ನಿರ್ದಿಷ್ಟ ಯಂತ್ರಗಳತ್ತ ಜಾನಪದವು ಕೇಂದ್ರಿಕೈತರಣವಾಗಬೇಕಾದನ್ನು ಒಳಗೊಳ್ಳಬೇಕಾಗುತ್ತದೆ ಎಂದು ಡಾಸ್‌ನ್ ಸೂಚಿಸುತ್ತಾರೆ. ಉದಾಹರಣೆಗೆ ವಾಹನಗಳನ್ನು ಕುರಿತ ಐಹ್ಯಗಳು, ಕಂಪ್ಯೂಟರ್ ಜೋಕ್‌ಗಳು ವಾಹನ ಮತ್ತು ಕಂಪ್ಯೂಟರ್‌ಗಳು ಯಂತ್ರಯುಗದ ಎರಡು ಮುಖ್ಯ ತಾಂತ್ರಿಕ ಸಂಕೇತಗಳು. ಇವು ಜನಪದರ ಆಕರ್ಷಣೆಯನ್ನು ಸೆರೆಹಿಡಿದಿವೆ. ಕಂಪ್ಯೂಟರ್ ಅಂತೂ, ವಾನವನ ಆನ್‌ಫೆಣಣೆಗಳ ಅರ್ಥಂತ ವಿಚಿತ್ರವಾದ ಹಾಗೂ ವಾನುವತ್ತಿಯ ಸ್ವರ್ಚವಿಲ್ಲದ ಆನ್‌ಫೆಣಣೆ ಎಂದು ಡಾಸ್‌ನ್ ಹೇಳುತ್ತಾರೆ. ಅವೇರಿಕೆಯಲ್ಲಿ ತಂತ್ರ ಜ್ಞಾನ ಮತ್ತು ಕೈಗಾರಿಕೀರಣ ಅಷ್ಟೇಲೂ ಅಭಿವೃದ್ಧಿ ಹೊಂದಿದ್ದರೂ ಅವೇರಿಕನ್ ಜಾನಪದ ತಜ್ಞರು ಕೈಗಾರಿಕಾ ಪರಂಪರೆಗಳ ಒಗ್ಗೆ ಹೆಚ್ಚಿನ ಅಧ್ಯಯನವನ್ನೇನೂ ಸದೆಸಿಲ್ಲ ಎಂಬ ಅಭಿವೃತ್ಯ ಇಲ್ಲಿ ವ್ಯಕ್ತವಾಗಿದೆ.

ಜಾನಪದ ಮತ್ತು ಸಮಾಜ ವಾಧ್ಯವು

ಜಾನಪದದ ಸಾಂಪ್ರದಾಯಿಕ ಪರಿಕಲ್ಪನೆಯಲ್ಲಿ ಹೊಬಿಕರಣಪದ ಅಭಿವೃತ್ಯಕ್ತಿಯೇ ಪರಮೋಚ್ಚೇ. ಮುದ್ರಣ ಹಾಗೂ ರೇಡಿಯೋ, ಸಿನಿಮಾ, ದೂರದರ್ಶನಗಳಂತಹ ಎಲೆಕ್ಟ್ರಾನಿಕ್ ಮಾರ್ಧ್ಯಮಂಡಾಗಿ ಹೊಬಿಕ ಪ್ರಸಾರಣ ಮಂಕಾಗಿದೆ. ಭಾರೀ ಪ್ರಮಾಣದ ಪ್ರತ್ಯೇಕ ಪತ್ರಿಕೆಗಳು ಹಾಗೂ ನಿಯಂತ್ರಣಾತ್ಮಕಗಳು, ಸಿನಿಮಾ, ದೂರದರ್ಶನ ಧ್ವನಿಮುದ್ರಣ ಡಿಸ್‌ಗಳು ಇವೇ ವೋದಲಾದುವನ್ನೊಳಗೊಂಡ ಸಮಾಜ ವಾಧ್ಯಮನ್ನೇ ಜಾನಪದದ ವ್ಯೇಶಿರಿ ಎಂದು ಹೇಳುವ ಇವರ ದೃಷ್ಟಿಯಲ್ಲಿ ನಮ್ಮ ನಾಗರಿಕತೆಯಿಂದ ದೂರ ಉಳಿದ ಕೆಲವು ಭಾಗಗಳಲ್ಲಿ ಎಲ್ಲಾ ಪರಿಸ್ಥಿತಿಗಳ ತಪ್ಪಲುಗಳಲ್ಲಿ ಅಥವಾ ಅಧ್ಯಾತ್ಮಿಕತೆಗೆ ಶರಣಾಗದ ಶೀರಾ ಸಂಪ್ರದಾಯವಾದಿಗಳಾದ ಜನಸಮಾಜಗಳಲ್ಲಿ ಮಾತ್ರ ಕಳಂಕರಹಿತವಾದ, ಹೊಬಿಕ ಪರಂಪರೆ ಹಾಗೂ ಮುಖಾ ಮುಖಿಯಾಗುವ ಶೀರ್ಜೀತ್ವವಾದ ಇರುತ್ತದೆ ಎಂಬ ಅಭಿವೃತ್ಯವಿದ್ದಿತು. ಸಾವಿರಾರು ಜನಕ್ಕೆ ದಿಕ್ಷಿರನೆ ತಲುಪುವ ಈ ಮಾರ್ಧ್ಯಮಂಡಳ ಪರಂಪರೆಯು, ನಿರುದ್ಧವಾಗಿ ಬೇರಿಳಿಸುವ ಅಗೋಚರ ಸಂಸ್ಕೃತಿಗೆ ವಿರುದ್ಧವಾದ್ದು ಎಂಬುದು ಇವರ ನೀಲುವಾಗಿತ್ತು.

ಜಾನಪದ ಮತ್ತು ಈ ವಾರ್ಧ್ಯವಂಗಳ ಸಂಸ್ಕೃತಿಯ ನಡುವೆ ಕೊಳುಕೊಡುಗೆ ಇರಬಹುದು ಎಂದು ಡಾಸ್‌ನ್ ಅಭಿಪ್ರಾಯಪಡುತ್ತಾರೆ. ಜಾನಪದದ ಅಂಶಗಳನ್ನು ಸೂಕ್ತವಾಗಿ ಅಳವಡಿಸಿಕೊಂಡು ಈ ವಾರ್ಧ್ಯವಂಗಳು ಜಾನಪದದ ಪ್ರಸಾರಕಾರ್ಯ ವಾಡುತ್ತಿರುವ ಅಂಶನ್ನೀ ಕೆಲವು ವಿದ್ವಾಂಸರು ಅಧ್ಯಯಿನಿಸಿದ್ದಾರೆ. ಆದರೂ ಸಮಾಹ ವಾರ್ಧ್ಯವಂಗಳು ಜಾನಪದವನ್ನು ವ್ಯಾಖ್ಯಾನಿಸುವ ಬಗೆಯತ್ತ ಹೆಚ್ಚಿನ ಅಧ್ಯಯನಗಳೇನೂ ನಡೆದಿಲ್ಲ ಎಂದು ಭಾವಿಸಿದ ಡಾಸ್‌ನ್ ಅವರು ಜಾನಪದ ಆಶಯ ಕೆಂಬಿ, ಐತಿಹ್ಯ ಇತ್ಯಾದಿಗಳು ಸಮಾಹ ವಾರ್ಧ್ಯವಂಗಳಲ್ಲಿ ಬಳಕೆಯಾಗಿರುವ ಬಗೆ ನಡೆದಿರುವ ಕೆಲವು ಅಧ್ಯಯನಗಳನ್ನು ಉದಾಹರಿಸುತ್ತಾರೆ. ಡಾಸ್‌ನ್ ರು ಸ್ವತಃ ತಮ್ಮ ವಿದ್ವಾಧಿಗಳಿಗೆ ಸಮಾಹ ವಾರ್ಧ್ಯವಂಗಳನ್ನು ಪರಿಶೀಲಿಸಿ ಅವುಗಳಿಂದ ಜಾನಪದವನ್ನು ಸಂಗ್ರಹಿಸುವ ಕೆಲಸನನ್ನು ನಿಯೋಜಿಸಿದರು. ಮೊದಲು ಈ ವಾರ್ಧ್ಯವಂಗಳಲ್ಲಿನ ಜಾನಪದೀಯ ವಸ್ತುವನ್ನು ಗುರುತಿಸುವುದು, ಅನಂತರ ಅದಕ್ಕೂ ನ್ಯಾಖಿಕ ಜಾನಪದ ಮಾಲಗಳಿಗೂ ಇರುವ ಸಂಬಂಧವನ್ನು ವ್ಯಾಖ್ಯಾನಿಸುವುದು ಹೀಗೆ ಅಳವಡಿಸಿಕೊಂಡ ಜಾನಪದವನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಅಧ್ಯಯನಿಸುವ ಕೆಲಸನನ್ನು ವಿದ್ವಾಧಿಗಳು ಮಾಡಬೇಕಾಗಿತ್ತು. ಸಮಾಹ ವಾರ್ಧ್ಯವಂಗಳಲ್ಲಿ ಜಾನಪದವು ಸಮೃದ್ಧವಾಗಿ ಬಳಕೆಯಾಗುತ್ತಿರುವ ಅಂಶ ಈ ಅಧ್ಯಯನಗಳಿಂದ ನೇಡ್ಯಾವಾಯಿತು.

ಸಮಾಹ ವಾರ್ಧ್ಯವಂಗಳಲ್ಲಿ ಜಾನಪದವನ್ನು ಪರಿಶೀಲಿಸುವ ಸಾರ್ಥಕೆಗಳು ಸಮೃದ್ಧವಾಗಿವೆ. ಆದರೆ ಇಲ್ಲಿ ಎದುರಾಗುವ ವಿಧಾನ, ವರ್ಗೀಕರಣ, ಅಭಿರುಚಿ ಹಾಗೂ ಸಾಂಸ್ಕೃತಿಕ ವಿಶ್ಲೇಷಣೆಗೆ ಸಂಬಂಧಿಸಿದ ಸಮಸ್ಯೆಗಳು ಕರಿಣವಾದಂಥವು. ವೃತ್ತಪತ್ರಕೆಗಳಲ್ಲಿ ಮುದ್ರಿತವಾದುದನ್ನಾದರೂ ಕಷ್ಟಪಟ್ಟು ಸಂಗ್ರಹಿಸಬಹುದು. ಆದರೆ ರೇಡಿಯೋ ದೂರದರ್ಶನಗಳಲ್ಲಿ ಮಿಂಚಿ ವರೀಯಾಗುವ ಜಾನಪದವನ್ನು ಅಧ್ಯಯನಿಸುವುದು ಹೀಗೆ? ಆದರೂ ವಿದ್ವಾಂಸರು ಈ ಅಂಶಗಳತ್ತ ಗಮನಹರಿಸಿದ್ದೀ ಆದರೆ ಉತ್ತರವೂ ಸಿಕ್ಕೇ ಸಿಗುತ್ತದೆ ಎಂದು ಡಾಸ್‌ನ್ ಅಭಿಪ್ರಾಯಪಡುತ್ತಾರೆ.

ಜಾನಪದ ಮತ್ತು ರಾಷ್ಟ್ರೀಯತೆ ರಾಜಕಾರಣ ಚಿಂತನಕ್ರಮ

ಜಾನಪದವು ಪುರಾತನತೆಯು ಹ್ಯಾಸಾಗಿರುವುದರ ಜೊತೆಗೆ ಆದರ ಚರಿತ್ರೆ ಯುದ್ಧಕ್ಕೂ ರಾಷ್ಟ್ರೀಯ ವಿಷಯ ಮತ್ತು ಕಾಳಜಿಗಳೊಂದಿಗೆ ಧ್ವನಿ ಹಾಕಿ ಕೊಂಡಿರುವ ವಿಷಯವನ್ನು ಡಾಸ್‌ನ್ ಇಲ್ಲಿ ಪರಿಶೀಲಿಸುತ್ತಾರೆ. ರಾಷ್ಟ್ರೀಯ ಪ್ರಜ್ಞಾ ಯನ್ನು ಬಲಪಡಿಸುವುದಕ್ಕೆ ತಮ್ಮ ಜಾನಪದ ಪರಂಪರೆಗಳು ನೇರವಾಗಬಹುದು ಎಂಬುದನ್ನು ಜರ್ಮನಿ, ಫಿನ್ಲೆಂಡ್, ನಾರ್ಮ, ಫರೆಂಡ್, ಗ್ರೇಸ್ ಮೊದಲಾದ ದೇಶಗಳು ಕಂಡುಕೊಂಡವು. ಇಂಥ ಪ್ರಜ್ಞಾ ಯನ್ನು ಬೆಳೆಸುವುದಕ್ಕೆ ಜಾನಪದದಂತೆ ಆಯಾ

ದೇಶದ ಭಾಷೆ, ಸಾಹಿತ್ಯ, ಇತಿಹಾಸಗಳು ನೇರವಾಗಬಹುದಾದರೂ ಈ ದಿನೆಯಲ್ಲಿ ಜಾನಪದವೇ ಪ್ರಬಲ ಅಸ್ತಿವಾಗಬಹುದು, ಏಕೆಂದರೆ ಅದು ಪ್ರಾದೇಶಿಕ ಉಪಭಾಷೆಗಳಲ್ಲಿ ಹುದುಗಿರುವ ಸಾಧ್ಯತೆಯಿದೆ ಮತ್ತು ಅದು ಸಾಹಿತ್ಯಕ್ಕೆ ವಸ್ತುವನ್ನು ಸೂಚಿಸಬಹುದು, ಗತಕಾಲದ ಪುರಾಣ ಮತ್ತು ನೇನಪನ್ನು ಅದು ಒಳಗೊಂಡಿರಬಹುದು. ಹೀಗಾಗಿ ಜಾನಪದಕ್ಕೆ ಹೆಚ್ಚಿನ ಆಧ್ಯತ್ಮಿಕ ದೋರೆಯಿತು.

ರಾಷ್ಟ್ರ ಪ್ರಜೆಯನ್ನು ಬೆಳೆಸುವುದಕ್ಕಷ್ಟೇ ಇಲ್ಲ ೧೦ದು ನಿರ್ದಿಷ್ಟ ರಾಷ್ಟ್ರೀಯ ವಿಚಾರಧಾರೆಯನ್ನು ಪ್ರಚುರಪಡಿಸುವುದಕ್ಕಾಗಿ ಜಾನಪದವನ್ನು ಬಳಸಿಕೊಳ್ಳಬಹುದು ಎಂಬುದನ್ನೂ ಸೋನಿಯ್‌ರಾಜ್ ಕಂಡುಕೊಂಡಿತು. ಹೀಗಾಗಿ ಇಲ್ಲಿ ಜಾನಪದ ಅಧ್ಯಯನಕಾರ್ಯಗಳ ವಿಶೇಷ ಪ್ರೌತ್ಸಾಹ ದೋರೆಯಿತು. ದುಡಿಯುವ ವರ್ಗಗಳ ವಾಸ್ತವ ಗಳು ಮತ್ತು ಆಕಾಂಕ್ಷೆಗಳ ಅಭಿವೃತ್ತಿಯಾಗಿ ಜಾನಪದದ ಮಹತ್ವವನ್ನು ಮ್ಯಾಕ್ಸಿಂ ಗಾರ್ರಿ ಒತ್ತಿ ಹೇಳಿದ. ಅಂದಿನಿಂದ ವ್ಯಾಪಕವಾಗಿ ಜಾನಪದವನ್ನು ಸಂಗ್ರಹಿಸುವ ಚಟುವಟಿಕೆಗೆ ಮತ್ತು ಜಾನಪದವನ್ನು ಸಮಾಜವಾದಿ ದೃಷ್ಟಿಯಿಂದ ವ್ಯಾಖ್ಯಾನಿಸುವುದಕ್ಕೆ ಸರ್ಕಾರದ ನಿರ್ತಿಯಲ್ಲಿ ಬಲವಾದ ಬೆಂಬಲವ್ಯಕ್ತವಾಯಿತು, ಕಮ್ಮಾನಿಸಂಸಂಪ್ರಾಯ ವಿಚಾರಗಳನ್ನೂ ಪ್ರಚಾರವಾಡುವುದಕ್ಕೆ ಇದೊಂದು ಕಲಾತ್ಮಕ ಶಕ್ತಿ ಎಂದು ಸೋಕಾರಾವ್‌ ಅಭಿಪ್ರಾಯಪಟ್ಟಿ. ಸೋನಿಯ್‌ರಾಜ್ ಯಾನಿಯನ್ನಿಲ್ಲಿ ನಡೆದ ಜಾನಪದ ಅಧ್ಯಯನವು, ಜಾನಪದದ ಪ್ರತಿಭಟನಾತ್ಮಕ ಹಾಗೂ ಪ್ರಚಾರಾತ್ಮಕ ಮಹತ್ವವನ್ನು ಎತ್ತಿ ತೋರಿಸಿತು.

ಜಾನಪದವನ್ನು ಕುರಿತಂತೆ ಸಾಮಾನ್ಯ ಅಭಿಪ್ರಾಯದಲ್ಲಾಗಿರುವ ಬದಲಾವಣೆ ಹಾಗೂ ಜಾನಪದದ ಹೊಸ ಮತ್ತು ಭಿನ್ನವಾದ ವಸ್ತುವಿಗಾಗಿ ವ್ಯಕ್ತವಾಗಿರುವ ಆಕಾಂಕ್ಷೆ ಇವು. ಜಾನಪದವು ಸಮಾಲೀನವಾದದ್ದು ಎಂಬ ನನ್ನ ಸಿದ್ಧಾಂತವನ್ನು ಸಮರ್ಥಸುತ್ತದೆ ಎಂದು ಡಾಸ್‌ನ್‌ ಹೇಳುತ್ತಾರೆ. ಹೆಚ್ಚಿಯ ಮಹಾ ಕಾವ್ಯಗಳನ್ನು ಪುನರ್ಾಸ್ತಷ್ಟಿಸಿದ್ದಷ್ಟೆ ಅಲ್ಲ ಸಮುದಾಯ ಕೃಷಿ ಕೇಂದ್ರಗಳಿಂದ ಹಾಗೂ ಯಂತ್ರಚಾಲಿತ ಟ್ರಾಕ್‌ರ್‌ ಕೇಂದ್ರಗಳಿಂದ ಕ್ರಾಂತಿಕಾರಕವಾದ ಸಾಮಗ್ರಿ ಮತ್ತು ಕೈಗಾರಿಕಾ ಕಾರ್ಮಿಕರ ಜಾನಪದವನ್ನು ಸಂಗ್ರಹಿಸಲಾಯಿತು. ಇದೇ ರೀತಿ ಅವೇರಿಕನ್‌ ಕ್ರಾಂತಿಯಾದ ಅಧ್ಯಕ್ಷತೆಯಾನದ ತರುವಾಯ ಅವೇರಿಕದ ನೆಲೆಯಲ್ಲಿಯೂ ಹೊಸ ಪ್ರಜಾಪ್ರಭುತ್ವದ ಜನಪದ ನಾಯಕರು ಹುಟ್ಟಿಕೊಂಡರು. ಇತರ ದೇಶಗಳಲ್ಲಿಯೂ ಸಹ ಸಮಾಲೀನ ವಿಚಾರತ್ವ ಮತ್ತು ಮನೋಧರ್ಮವನ್ನು ಪ್ರತಿಬಿಂಬಿಸುವಂತಹ ಜಾತಪದ ಸ್ವಷ್ಟಿಯಾಗುತ್ತಿದೆ.

ಚಿಂತನೆ ಕ್ರಮ ರಾಜಕಾರಣ ಹಾಗೂ ರಾಷ್ಟ್ರೀಯತಾ ಉದ್ದೇಶಗಳಾಗಿ ಜಾನಪದವನ್ನು ಬಳಸಿಕೊಳ್ಳುವ ಎಲ್ಲಾ ಪಕ್ಷಿಗಳನ್ನೂ ಪರಿಶೋಧಿಸುವುದು ಅಗತ್ಯ. ಜಾನಪದವು ವಿಫೋದಿಸಿಕಾರಿಯೂ ಆಗಬಹುದು ಏಕೀಕರಣಕಾರಿಯೂ ಆಗಬಹುದು.

ಆಧುನಿಕ ಜಗತ್ತಿನ ರಾಜಕೀಯ ಧೂರಣೆಗಳು ಪ್ರಜಾಪ್ರಭುತ್ವದ ಮಾರ್ಗವನ್ನೇ ಅನುಸರಿಸಲಿ ಇಲ್ಲವೇ ಸಮಾಜವಾದದ ಮಾರ್ಗವನ್ನು ಅನುಸರಿಸಲಿ ಅಂತಿಮವಾಗಿ ಅವು ಸಂಬಂಧಪಡುವುದು ಒಂದು ಜನ ಸಮುದಾಯಕ್ಕೆ ಮತ್ತು ಎಂದಿಗಾದರೂ ಅವು ಜನತೆಯ ಪರಂಪರೆಗಳನ್ನೇ ಆಶ್ರಯಿಸುತ್ತವೆ ಎಂದು ಡಾಸ್‌ನ್ ಅಭಿಪ್ರಾಯ ಪಡುತ್ತಾರೆ.

ಒಟ್ಟೆನಲ್ಲಿ ಈ ಗ್ರಂಥವು ಆಧುನಿಕ ಜಗತ್ತಿನಲ್ಲಿ ಜಾನಪದ ಎಂಬ ದಿನೆಯಲ್ಲಿ ಜಾನಪದ ತಜ್ಞರ ಚಿಂತನೆಗಳನ್ನು ಮತ್ತು ಈ ಸಂಬಂಧವಾಗಿ ನಡೆದಿರುವ ಆಧ್ಯಯನ ಗಳನ್ನೂ ಸಮುದ್ರವಾಗಿ ಪರಿಚಯ ಮಾಡಿಕೊಡುತ್ತದೆ.

ಡಾಸ್‌ನ್ ಅವರು ಸಂಪಾದಕರಾಗಿ ಪ್ರಕಟಿಸಿದ ಕೃತಿಗಳಲ್ಲಿ ಒಹು ಪ್ರಸಿದ್ಧ ವಾದದ್ದು ವಿಶ್ವ ಜನಪದ ಕಥಾ ಸರಣಿ. ವಿಶ್ವ ಜನಪದ ಕಥಾ ಸರಣಿಯ ಪ್ರಧಾನ ಸಂಪಾದಕರಾಗಿ ಅವರು ಚಿಲಿ, ಗ್ರೀಸ್, ಚೀನಾ, ಇಂಗ್ಲೆಂಡ್, ಫ್ರಾನ್ಸ್, ಜರ್ಮನೀ, ಹಂಗರಿ, ಇರ್ಲೆಂಡ್, ಇಸ್ರೇಲ್, ಜಪಾನ್, ನಾರ್ಮ ಮೊದಲಾದ 12 ವಿವಿಧ ದೇಶಗಳ ಆಚೆ ಜನಪದ ಕಥಾಸಂಕಲನವನ್ನು ಸಂಪಾದಿಸಿದರು. ಇಂಥ ಪ್ರತಿಯೊಂದು ಸಂಕಲನಕ್ಕೂ ಆಯಾ ದೇಶದಲ್ಲಿ ನಡೆದಿರುವ ಜಾನಪದ ಆಧ್ಯಯನದ ಸ್ವರೂಪ ಮತ್ತು ಅಲ್ಲಿನ ಜನಪದ ಕಥೆಗಳ ವೈಶಿಷ್ಟ್ಯವನ್ನು ನಿರೂಪಿಸುವ ಶುಂಭಾ ಮಾಹಿತಿಪೂರ್ವವಾದ ಮುನ್ನಡಿಗಳನ್ನು ಬರಿದರು. ಜಾನಪದ ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತವಾದ ಮಾಹಿತಿಗಳು ಇಲ್ಲಿ ದೊರೆಯುತ್ತವೆ. ಇದಲ್ಲದೆ ಜಗತ್ತಿನಾದ್ಯಂತದ 46 ದೇಶಗಳ 100 ಕಥೆಗಳನ್ನೊಳಗೊಂಡ Folktales told around the world ಎಂಬ ಇನ್ನೊಂದು ಸಂಕಲನವನ್ನೂ ಡಾಸ್‌ನ್ ಸಂಪಾದಿಸಿದರು. ಈ ಗ್ರಂಥವನ್ನು ಕುರಿತು ಜಾನ್ ಬಾಕ್ರಹಾಯಂ ಎಂಬ ವಿಮರ್ಶಕ ಹೇಳಿರುವ ಮಾತ್ರಾಗಳು ಡಾಸ್‌ನ್‌ರು ಸಂಪಾದಿಸಿರುವ ಎಲ್ಲ ಜನಪದ ಕಥಾ ಸಂಕಲನಗಳಿಗೂ ಅನ್ವಯವಾಗುತ್ತಿವೆ. ಇಂಥ ವೈವಿಧ್ಯಮಯವಾದ ಒಂದು ದೊಡ್ಡ ಗ್ರಂಥ ಒಂದು ಸಂಪೂರ್ಣದಲ್ಲಿ ಇದುವರಿಗೆ ಪ್ರಕಟವಾಗಿಲ್ಲ. “ಇದು ಪಂಡಿತ ವಲಯವನ್ನು ಉದ್ದೇಶಿಸಿದು. ಇದರ ಮುಖ್ಯ ಉದ್ದೇಶ ಮನರಂಜನೆಗಿಂತ ಹೆಚ್ಚಾಗಿ (ಆದರೆ ಮನರಂಜನೆಯನ್ನೂ ಕೊಡುತ್ತದೆ) ನಾಗರಿಕತೆಯ ಪ್ರಭಾವದಿಂದ ಆಳದು ಹೋಗುತ್ತಿರುವ ವಿವಿಧ ದೇಶಗಳ ಜನಪದ ಕಥೆಗಳನ್ನು ಸಂರಕ್ಷಿಸುವುದು. ಜಾನಪದ ತಜ್ಞರ ವಾಲಿಗಂತೂ ಇದು ಶ್ರೀಮಂತ ಅಷ್ಟಯ ಪಾತ್ರ. ವಿಶ್ವಾಸಾಹವಾದ, ಅಸಲಿಯಾದ ಮತ್ತು ವರ್ಣರಂಜಿತವಾದ ಕಲ್ಪನೆಗಳಿಂದ ವಿಶಿಷ್ಟವಾದ ಗ್ರಂಥ”. ಈ ಗ್ರಂಥದ ಇನ್ನೂ ಕೆಲವು ವಿಶೇಷ ಅಂಶಗಳನ್ನು ಅವರು ಹೀಗೆ ಗುರುತಿಸುತ್ತಾರೆ : ಆಷ್ಟುಕಾ, ಮಧ್ಯಪೂರ್ವ ಯೂರೋಪ್, ಉತ್ತರ ಮತ್ತು ದಕ್ಷಿಣ ಅಮೆರಿಕಾ ಹಾಗೂ ಓಷಾನಿಯಾದ ಅನೇಕ ಕಥೆಗಳು ಮೊದಲ ಬಾರಿಗೆ ಇಲ್ಲಿ ಕಾಣಿಸಿಕೊಳ್ಳುತ್ತಿವೆ.

ಇವು ಹೊಬಿಕವಾಗಿ ನಿರೂಪಿತವಾದವು ಮತ್ತು ಮೂಲದಿಂದಲೇ ಬಂದಂಧನೆ. (ಆದರೆ ಇತರರು ಬಹುತೇಕವಾಗಿ ಸಾಹಿತ್ಯಕ್ರಿಯೆ ಮೂಲಗಳಿಂದ ಅಯ್ದು ಹಾಡಿರುತ್ತಾರೆ.) ಈ ಕಥೆಗಳ ಜಾನಪದೀಯ ಗುಣವನ್ನು ಸಾಫ್ಟ್‌ಪಿಸುವುದಕ್ಕಾಗಿ ಹಿನ್ನೆಲೆಯ ಮಾಹಿತಿ ನಿರೂಪಕರ ಬಗ್ಗೆ ಟಿಪ್ಪಣಿ ಹಾಗೂ ವಿದ್ವತ್ತಾರ್ಥವಾದ ವ್ಯಾಖ್ಯಾನಗಳನ್ನು ಒದಗಿಸಲಾಗಿದೆ. ಇದೇ ಸಂಘಾದಕರ �Folklore and Folklifeಗೆ ಹೆಗಲೇಣ ಯಾಗಿರುವ ಈ ಕೃತಿ ಡಾಸ್‌ನ್ಯೂರು ಈ ಕ್ಷೇತ್ರದ ಮೇಲೆ ಹೊಂದಿರುವ ಪ್ರಭುತ್ವಕ್ಕೆ ಉಜ್ಜುಲ ನಿದರ್ಶನ.

ಈ ಕಥಾ ಸಂಕಲನಗಳನ್ನು ಸಿದ್ಧಪಡಿಸುವಾಗ, “ಓದುಗನು ದಾಯಕ್ಕೆ ಜಗತ್ತಿನ ಜನಪದ ಕಥೆಗಳ ಒಂದು ಅರ್ಥವಾದ ಹಾಗೂ ಪಾರ್ತಿನಿಧಿಕವಾದ ಹಾದರಿಯನ್ನು ಒದಗಿಸುವ ಯಾವುದೇ ಪ್ರಯತ್ನವೂ ಕೊಡ ಈಗಿನ ಜಾನಪದ ವಿದ್ವತ್ತಾವಲಯ ಹೊಂದಿರುವ ದೃಷ್ಟಿಕೋನವನ್ನು ಪ್ರತಿನಿಧಿಸಬೇಕು. ಜನಪದ ಕಥೆಯನ್ನು ಒಂದು ಹೊಬಿಕ ನಿರೂಪಣೆ ಎಂಬ ದೃಷ್ಟಿಯಿಂದ ಸಾದರಪಡಿಸಬೇಕೇ ಹೇಳಬೇಕು ಸಾಹಿತ್ಯಕ್ರಿಯೆ ಪರ್ಯಾದಂತ ಆಲ್” ಎಂಬುದು ಡಾಸ್‌ನ್ಯೂರು ನಿಲುವಾಗಿತ್ತು.

ಜನಪದ ಕಥಾ ಸಂಕಲನಗಳನ್ನು ಸಿದ್ಧಪಡಿಸುವವರಿಗೆ ಎದುರಾಗುವ ಕೆಲವು ಸಮಸ್ಯೆಗಳನ್ನು ಡಾಸ್‌ನ್ಯೂರು ಪ್ರಸ್ತಾಪಿಸಿದ್ದಾರೆ.¹⁷ ಜಗತ್ತಿನಾಧ್ಯಂತ ಸರ್ವಸಾಮೃತೆ ಇರುವ ಹಾಗೂ ಅವಾರ ಸಂಖ್ಯೆಯಲ್ಲಿರುವ ಕಥೆಗಳನ್ನು ಆಯ್ದು ಒಂದು ಪಾರ್ತಿನಿಧಿಕ ಸಂಕಲನವನ್ನು ರೂಪಿಸಿಕೊಡುವುದು ಒಹಳ ಕಷ್ಟಸಾಧ್ಯವಾದ ಕೆಲಸ. ಎಲ್ಲ ಭೌಗೋಳಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳನ್ನು ಸರಿಯಾಗಿ ಪ್ರತಿನಿಧಿಸುವುದು ಹೇಗೆ? ಎಲ್ಲ ಪ್ರಕಾರಗಳನ್ನೂ ಸಮರ್ಥಿಸಿಕೊಳ್ಳುವುದು ಅಗತ್ಯವೇ, ಸೌಂದರ್ಯಾತ್ಮಕತೆಯು ಆಳತೆಗೊಳ್ಳಲು ಯಾವುದು, ಓದುಗರ ಅಭಿರುಚಿಯನ್ನು ಹೇಗೆ ಪೂರ್ಣವುದು, ಸರಿ ಯಾದ ಮೂಲಗಳನ್ನು ತಾಡುವಾತಿಗೆ ಹತ್ತಿರವಾದ್ದನ್ನು ಹೇಗೆ ಹುದುಕಿಕೊಳ್ಳುವುದು ಇತ್ಯಾದಿ.

ಸಂಕಲನಕಾರರು ಸಂಗ್ರಹಕಾರರಿಂದ ಸದ್ಯೋಜಾತವಾದಂಥ ಹೊಬಿಕ ಪರ್ಯಾದಂತ ಆಯ್ದು ಕೊಳ್ಳಬೇಕು. ಇಲ್ಲವೇ ಪರ್ಯಾಗಾರಗಳನ್ನು (ಅಖ್ಯೇತ್ವ) ಅವಲಂಬಿಸಿರಬೇಕು. ಈ ಹಿಂದೆ ಮುದ್ರಿತವಾದ ಹಾಗೂ ಭಾಷಾಂತರವಾದ ಕಥೆಗಳನ್ನು ನೋಡುವುದನ್ನು ಆದಷ್ಟು ತಪ್ಪಿಸಬೇಕು. ಸಂಕಲನದಲ್ಲಿ ಬರೀ ಶೀಫಿಕೆ, ವರ್ಗ ಆಶಯಗಳ ವಿವರಣೆ ಇದ್ದರಷ್ಟೇ ಸಾಲದು. ಕಥಾ ನಿರೂಪಕರ ವಿವರಣೆಗಾಗಿ ಸಾಕಷ್ಟು ಜಾಗ ವಿನಿಯೋಗಿಸಬೇಕು ಮತ್ತು ನಿರೂಪಕರಿಗೆ ಸೂಕ್ತ ಗೌರವ ಸಲ್ಲಿಸಬೇಕು. ಕಥೆಯಲ್ಲಿ ಬರುವ ನಂಬಿಕೆ, ಸಂಪ್ರದಾಯ, ಹೊಲ್ಯು, ಜಾರಿಶ್ರಿಕ ಫಟಿನೆ, ವ್ಯಕ್ತಿತ್ವ, ಕಥೆಯು ವ್ಯಕ್ತಿವಾಗುವ ಇತರ ರೂಪಗಳು, ಅದನ್ನು ಜನಸ್ತಿರ್ಯಾಗೋಳಿಸಿರುವ ಅಂತರಿಕ್ಷತ್ವ ಎಂಬುದು ನಿರೂಪಿಸಬೇಕು.

ಗಳು, ಕಥೆಗಾರನ ತಂತ್ರಮುಂತಾದವುಗಳ ಬಗ್ಗೆ ಒಂದು ತೃಪ್ತಿಕರ ಪ್ರೀತಿ ಇರಬೇಕು. ಕೇವಲ ಮಾರ್ಚ್‌ನ್ ಮಾದರಿಯ ಕಥಾರೂಪಗಳನ್ನುವೇ ಸಂಕಲಿಸಿಕೊಡುವುದು ಸರಿಯಲ್ಲ. ಸಮಕಾಲೀನ ಕಥಾ ನಿರೂಪಣೆಯನ್ನು ಪ್ರತಿನಿಧಿಸುವುದು ಸಮ್ಮಾನದ್ವೀಕರಿಸುತ್ತದೆ ಅದು ವಾಗಿದ್ದರೆ ಪ್ರೇರಣೆ ವೃತ್ತಾಂತ, ತಮಾಷೆ ಮುಂತಾದ ಪ್ರಕಾರಗಳನ್ನೂ ಸಹ ಕೊಡಬೇಕು” (ಸ್ವಿತ್ ಧಾಂಸನ್ ತಮ್ಮ Folk tale ಗ್ರಂಥದಲ್ಲಿ prose narrative ಎಂಬ ಪದವನ್ನು ಎಲ್ಲ ರೀತಿಯ ಪರಂಪರಾಗತ ಗಢಕಥನಗಳಿಗೂ ಅನ್ವಯಿಸಲು ಉದ್ದೇಶಿಸಿದರು, ಡಾಸನ್ ಜನಪದ ಕಥೆ (Folk tale) ಎಂಬುದನ್ನು prose narrative ಎಂಬ ಅರ್ಥದಲ್ಲಿ ಪರಿಭಾವಿಸಿ, ಕಥಾಸಂಕಲನ ಸರಣಿಯ ವಿಷಯದಲ್ಲಿ ಇದೇ ನಿಯಮವನ್ನು ಪ್ರತಿಪಾದಿಸಿದ್ದಾರೆ)

ಬೇರೆ ಬೇರೆ ದೇಶ ಭಾಷೆ ಸಂಸ್ಕೃತಿಗಳ ಕಥೆಗಳನ್ನು ಆಯ್ದು ಸಂಕಲನವಾಗಿ ಕೊಡುವಾಗ ಎದುರಾಗುವ ಕೆಲವು ವಿಶಿಷ್ಟವಾದ ಸಮಸ್ಯೆಗಳನ್ನು ಇಲ್ಲಿ ಡಾಸನ್ ಪ್ರಸ್ತಾಪಿಸಿದ್ದಾರೆ. ಕೆಲವು ವಿಭಿನ್ನ ಸಂಸ್ಕೃತಿಗಳ ಕಥೆಗಳ ಮೌಲ್ಯ ಹಾಗೂ ಪೂರ್ವ ಕಥಾ ಸೂಚನೆಗಳನ್ನು ವಿವರಿಸುವುದಕ್ಕಾಗಿ ಸಂಪಾದಕೀಯ ಮುನ್ದುಗಳು ಅಗತ್ಯ. ಶಾಖ್ಯಕ ಪರಿಣಾಮವನ್ನು ಅವಲಂಬಿಸಿರುವಂಥ ಕಥೆಗಳನ್ನು ಮುದ್ರಣಕ್ಕೆ ತರುವುದೇ ಸಾಧ್ಯವಿಲ್ಲ. ಇದೇ ರೀತಿ ಉಪಭಾಷಾ ಕಥೆಗಳೂ ಸಹ ಓದುಗರ ಗಮನಕ್ಕೆ ತರಲಾಗಿರುವ ಪ್ರಕಾರಗಳಾಗಿವೆ ಎಂದು ಸೋದಾಹರಣವಾಗಿ ಡಾಸನ್ ತಿಳಿಸುತ್ತಾರೆ.

“ಈ ಸಂಗ್ರಹಗಳನ್ನು ತರುವಾಗ ನಾನು ಏಕರೂಪತೀಗಾಗಿ ಶ್ರಮಿಸಿಲ್ಲ. ನಿರೂಪಕ ರಂತೆ ಸಂಗ್ರಹಕರೂ ಸಹ ತಮ್ಮ ತಮ್ಮದೇ ಆದ ವಿಶಿಷ್ಟ ಶೈಲಿಗಳನ್ನು ಹೊಂದಿದ್ದಾರೆ” ಎಂದು ಡಾಸನ್ ಹೇಳಿರುವ ಅಂತ ಗಮನಿಸಿಕ್ಕೆದ್ದಾಗಿದೆ.

ಪ್ರತಿಯೊಂದು ಸಂಕಲನವನ್ನು ಸಿದ್ಧಪಡಿಸುವಾಗ ಡಾಸನ್ ವಹಿಸುತ್ತಿದ್ದ ಎಷ್ಟರ ಮತ್ತು ಮುಂದಾಲೋಚನೆಗಳನ್ನು ಹಾಗೂ ಕಥೆಗಳ ಸಂಬಂಧವಾಗಿ ಅವರು ಹೊಂದಿದ್ದ ಆಳವಾದ ಚಾಲ್ನನವನ್ನು ಈ ವಿಚಾರಗಳಲ್ಲಿ ಕಾಣಬಹುದು.

ಡಾಸನ್ ಅವರು ವಿಶ್ವ ಜನಪದ ಕಥಾ ಸಂಕಲನಗಳ ಸರಣಿಯ ಯೋಜನೆ ಯನ್ನು ಹಾಕಿಕೊಂಡ ಆರಂಭದಿಂದಲೂ ಭಾರತೀಯ ಜನಪದ ಕಥೆಗಳ ಸಂಕಲನವನ್ನು ಪ್ರಕಟಮಾಡುವ ಬಗ್ಗೆ ಚಿಂತನೆ ನಡೆಸಿದ್ದರು. ಈ ಸಂಕಲನಕ್ಕೆ ಅಗತ್ಯವಾದ ಪ್ರೀತಿಗಳನ್ನು ಸಿದ್ಧಮಾಡಿಕೊಂಡಿದ್ದರು. ಆದರೆ ಈ ಸಂಕಲನ ಪ್ರಕಟವಾಗುವ ಹೊದಲೇ ಅವರು ನಿಧನರಾಗಿದ್ದ ಒಂದು ದೊಡ್ಡ ಸಷ್ಟು. ಆವರ ನಿಧನಾನಂತರ 1987ರಲ್ಲಿ ಇದೇ ಸರಣಿಯಲ್ಲಿ ಭಾರತದ ಜನಪದ ಕಥೆಗಳ ಸಂಕಲನ ಪ್ರಕಟವಾಯಿತು. ಈ ಸಂಕಲನವನ್ನು ಬ್ರಿಂಡಾ ಇ. ಎಫ್. ಬೆಕ್ ಹಾಗೂ ಪಿಟರ್ ಜೆ. ಕಾನ್ ಮತ್ತು

ಪ್ರಪುಲ್ಲದತ್ತಗೋಸ್ವಾಮಿ ಹಾಗೂ ಜನಹರಲಾಲ್ ಹಂಡೂ ಈ ನಾಲ್ಕುರೂ ವಿದ್ವಾಂಸರು ಸೇರಿ ಸಿದ್ಧಪಡಿಸಿದ್ದಾರೆ. ಈ ಸರಣಿಯ ಒಗ್ಗೆ ಡಾಸ್‌ನ್ಯೂರು ಹೊಂದಿದ್ದ ಆಶಯವನ್ನೇ ಗಮನದಲ್ಲಿಟ್ಟುಕೊಂಡು ಎ. ಕೆ. ರಾಮಾನುಜನ್ ಅವರು ಮುನ್ನಡಿ ಬರೆದಿದ್ದಾರೆ. ಈ ಸರಣಿಯ ಎಲ್ಲ ಸಂಕಲನಗಳಿಗಿರುವಂತೆ ಈ ಸಂಕಲನಕ್ಕೂ ಡಾಸ್‌ನ್ ಅವರೇ ಮುನ್ನಡಿ ಬರೆದಿದ್ದ ಪಕ್ಷದಲ್ಲಿ ಭಾರತದ ಜನಪದ ಕಥೆಗಳ ಒಗೆ ಅವರ ಗೃಹಿಕೆಯನ್ನು ತಿಳಿಯಲು ಅವಕಾಶವಾಗುತ್ತಿತ್ತು. ಅಮೇರಿಕಕ್ಕೂ ಒಂದು ಸೆಲೆಸಿದ ವಿವಿಧ ಜನಾಂಗಗಳನ್ನು ಗಮನದಲ್ಲಿಟ್ಟುಕೊಂಡು ಅಮೇರಿಕನ್ ಜಾನಪದವನ್ನು ಒಂದು ವಿಶ್ವ ಸಿದ್ಧಾಂತದ ಸೆಲೆಯಲ್ಲಿ ಅಧ್ಯಯನಿಸಿದ ಅವರು ಭಾರತದ ಸಾಂಸ್ಕೃತಿಕ ವೈವಿಧ್ಯಗಳನ್ನು ಅಧ್ಯಯನಾಡಿಕೊಂಡು ಆ ಹಿನ್ನೆಲೆಯಲ್ಲಿಯೇ ಈ ಸಂಕಲನವನ್ನು ಅಳಿದು ಸೂಚಿಸಿ ಸಮಾಧರಾಗುತ್ತಿದ್ದರೆ ಎಂಬುದು ಈಗ ಪ್ರಶ್ನೆಯಾಗಿಯೇ ಉಳಿದಿದೆ.

ಅಡಿ ಟಿಪ್ಪಣಿಗಳು :

1. R. M. Dorson : American Folklore, Chicago University of Chicago press, 1959
2. American Folklore—ಮುನ್ನಡಿ, ಪುಟ 4
3. ಅದೇ, ಪುಟ 5
4. ಅದೇ, ಪುಟ 245
5. R. M. Dorson : African Folklore, Anchor Books Doubleday and Company inc, Gardencity Newyork—1972
6. African Folklore, p. 4
7. ಅದೇ, ಪುಟ 8
8. ಅದೇ, ಪುಟ 30–31
9. ಅದೇ, ಪುಟ 31
10. ಅದೇ, ಪುಟ 45
11. R. M. Dorson : The British Folklorists, A History, Chicago, University of Chicago Press, 1968.

12. ಬ್ರಿಟಿಷ್ ಫ್ರೋಕ್‌ಲೈಂಗ್‌ನ್—ಎ ಹಿಸ್ಟ್ರಿಯ ಮುನ್ಸುಡಿಯಲ್ಲಿ ಡಾಸ್‌ನ್ ಹೇಳಿರುವ ಮಾತ್ರ.
13. American Folklore Scholarship—A Dialogue of Dissent, Indiana University Press, Bloomington/ and Indiana Polis. 1988. ಇದರ ಕರ್ತೃರೀತಿ ಮೇರಿ ಲೆನಿ ಜರ್ಮನಾಲ್ ಅವರು ಈ ವಿಷಯದ ಉಲ್ಲೇಖ ನೀಡಿದ್ದಾರೆ. ಪುಟ 11
14. Richard M. Dorson : (Ed.) Peasant Customs and Savage Myths (2 Vol.) Chicago, University of Chicago Press, 1968
15. Richard M. Dorson : Buying the wind—Regional Folklore in the United States, University of Chicago Press, Chicago. 1964
16. Richard M. Dorson : (Ed.) Folktales Told around the world, University of Chicago Press, Chicago and London, 1975
17. Folktales Told around the world—ಮುನ್ಸುಡಿಯಲ್ಲಿ
18. Folktales from India Ed.—Peter of Claus, Brenda F Beek, Jawaharlal Handoo, Prabhulla-datta Goswami, University of Chicago Press, Chicago, 1987

ಜಾನಪದ ಶೈಕ್ಷಣಿಕ ಭವಿಷ್ಯ ಕುರಿತು....

ಆಮೆರಿಕಾದಲ್ಲಿ ಜಾನಪದ ಅಧ್ಯಯನವು ಒಂದು ನಿಷಾರ್ಥಿಕ ಹಂತ ತಲುಪಿದ ಅವಧಿಯಲ್ಲಿ ಅವರ ಭವಿಷ್ಯ ಆಶಂಕೆಗ್ಗೆ ದಾಯಿತು. ಜಾನಪದವು ಇಂದಿನ ಸಮಾಜಕ್ಕೆ ಸಂಗತವಾಗಿಲ್ಲ, ಅದೊಂದು ಅನಗತ್ಯ ವಿಭಾಗ ಎಂಬ ಭಾವನೆಯಿಂದ ಜಾನಪದ ಅಧ್ಯಯನಗಳಾಗಿ ವಿಶ್ವವಿದ್ಯಾಲಯಗಳಿಗೆ ನೀಡಲಾಗುತ್ತದ್ದು ಧನಸಹಾಯವನ್ನು ಕಡಿತಗೊಳಿಸಲಾಗಿತ್ತು. ಈ ಪರಿಸ್ಥಿತಿಯನ್ನು ವಿಶ್ಲೇಷಿಸಿ ಜಾನಪದ ಅಧ್ಯಯನವನ್ನು ಬೆಳೆಸಬೇಕಾದ ಆಗತ್ಯತೆಗಳನ್ನು ಪ್ರಸ್ತಾವಿಸುವ ಎಂಬ ನಿಚಾರಪೂರ್ವವಾದ ಪ್ರಬಂಧ ಮೇಂದನ್ನು^{*} 1971ರಲ್ಲಿ ಅಮೆರಿಕ್‌ನ ಫೋರ್ಕ್ ಲೋರ್ ಸೇನಸ್‌ಟ್ರಿಯ್ ಮುಂದೆ ಡಾಸ್‌ನ್ ಮಂಡಿಸಿದರು. ಜಾನಪದವು ತನ್ನ ಸಾಧನವನ್ನು ಉಳಿಸಿಕೊಳ್ಳಲ್ಪಡಕ್ಕಾಗಿ ಹೋರಾಡಬೇಕಿದೆಯೆ? ಅಧವಾ ಇತರ ಸಾಮಿತ ಶಿಸ್ತಗಳಿಗೆ ತಲೆಬಾಗಿ ಅವುಗಳ ರೀತಿಯನ್ನು ಅಳವಡಿಸಿಕೊಳ್ಳಬೇಕೆ, ಅದರ ಬೆಳವಣಿಗೆಯ ಗತಿಯನ್ನು ಹೀಗೇ ಮುಂದುವರೆಸಿಕೊಂಡು ಹೋಗಬೇಕೆ ಎಂಬ ಪ್ರಶ್ನೆಗಳನ್ನು ಡಾಸ್‌ನ್‌ರು ಸಮಿತಿಯ ಮುಂದೆ ಇಟ್ಟಿರು. ಜಾನಪದವನ್ನು ಒಂದು ಶೈಕ್ಷಣಿಕ ಶಿಸ್ತಾಗಿ ಏಕೆ ಮುಂದುವರೆಸಿಕೊಂಡು ಹೋಗಲೇ ಬೇಕಾಗಿದೆ ಎಂಬುದನ್ನು ಸಮಾಧಿಸುವ ಮೂರು ಮುಖ್ಯ ಅಂಶಗಳನ್ನು ಅವರು ಸ್ವಷ್ಟಿಪಡಿಸಿದರು.

ಮೊದಲನೆಯ ಸಮರ್ಥನೆಯೇನೆಂದರೆ ಜಾನಪದವು ವಿದ್ಯಾರ್ಥಿಗಳನ್ನು ಸೆಳೆಯುಬಲ್ಲಿ ಒಂದು ಅತ್ಯಂತ ಆಕರ್ಷಕವಾದ ಅಧ್ಯಯನ ವಿಷಯ. ಜಾನಪದ ತರಗತಿಗಳಿಗೆ ಸೇರಿಕೊಳ್ಳಲು ಎಲ್ಲಕಡೆಯೂ ಉತ್ತಮವು ಪ್ರತಿಕ್ರಿಯೆ ಇದೆ. ಬಕ್‌ಲಿಯಲ್ಲಿ ಅಲನ್ ಡಂಡಸ್ ಅವರ ಜಾನಪದ ತರಗತಿಗಳಿಗೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನುಗ್ಗುತ್ತಿದ್ದರು ಎಂಬುದನ್ನು ಉಲ್ಲೇಖಿಸುತ್ತಾ, ಕಾಲೇಜು ಶಿಕ್ಷಣ ಬರಡು ಎಂಬ ದೂರು ಕೇಳಬರುತ್ತಿರುವ ದಭರದಲ್ಲಿ ಜಾನಪದ ತರಗತಿಗಳಿಗೆ ವಿದ್ಯಾರ್ಥಿಗಳು ಇಷ್ಟೊಂದು ಆಸಕ್ತಿಯಿಂದ ಬರುತ್ತಿದ್ದಾರೆ ಎಂದ್ರೇಂದೆ ಈ ವಿಷಯವನ್ನು ನಾವು ದೊಡ್ಡ ದಸ್ಯಿಯಲ್ಲಿ ಸ್ವಷ್ಟವಾಗಿ ಪ್ರಚಾರ ಮಾಡಲೇಬೇಕು. ವಿಶ್ವವಿದ್ಯಾಲಯದಲ್ಲಿ ಜಾನಪದ ಅಧ್ಯಯನ ಪ್ರವರ್ಥನಾನಾಗುತ್ತಿರುವಂತೆಯೇ ಅದರ ಸಂಸ್ಥಾನ ಸಹ ಪ್ರವರ್ಥಿಸುತ್ತಿವೆ. ಫೋರ್ಕ್ ಲೋರ್ ಸೇನಸ್‌ಟ್ರಿಯ್‌ಂತೂ ಅದ್ಭುತವಾಗಿ ಬೆಳೆದಿದೆ ಎಂದು ಡಾಸ್‌ನ್ ಹೇಳಿದರು.

* "The Academic future of folklore", Folklore : Selected essays 1972.

ಎರಡನೆಯದಾಗಿ, ಜಾನಪದ ಅಧ್ಯಯನವು ಹೊಂದಿರುವ ಮಾನವೀಯ ಮೂಲಗಳ ದೃಷ್ಟಿಯಿಂದಲೂ ಆದರ ಅಧ್ಯಯನ ಸಮಾಧಿಕ್ರಿಯು ಎಂದು ಡಾಸ್‌ನ್ ಹೇಳುತ್ತಾರೆ. ದೇಶವು ಇಂದು ಸುಸ್ಥಿತಿಯಲ್ಲಿದೆ ಜನರ ಬಗ್ಗೆ. ಬಡವರು—ಕರಿಯರು ಅಲ್ಲಿಸಂಖ್ಯಾತರು—ಮೂಲ ನಿವಾಸಿಗಳು ಹಾಗೂ ಕಡೆಗಳಿಸಲ್ಪಟ್ಟಿರುವ ಜನರ ಬಗ್ಗೆ ಕಾಳಜಿ ಹೊಂದಿದೆ. ನಾನು ಜನಪದರನ್ನು ವಿಕೈರಿಯನ್ ಜಾನಪದ ತಜ್ಜರ ಅರ್ಥದ ‘ಕೆಳಸ್ತರ’ದವರೀಂದಿಗೆ ಸಮೀಕರಿಸುವುದಿಲ್ಲವಾದರೂ ಇಂತಹ ಸಂಪ್ರದಾಯಾಭಿಮುಖ ವಾದ ಸಮಾಹಿಗಳಲ್ಲಿ ಜಾನಪದ ತಜ್ಜರ ಅಧ್ಯಯನಿಸುವುದಕ್ಕೆ ಅರ್ಹವಾದ ಸಮಾಧಿ ಅವಕಾಶಗಳಿರುವುದನ್ನು ಗುರುತಿಸಬಲ್ಲಿ....ನನ್ನು ಆಲೋಚನಾಧಾರಿ ಅನ್ವಯಿಕ ಜಾನಪದದತ್ತ ಪ್ರೇರೀಸಿಸುತ್ತಿರುವಂತೆ ತೋರಬಹುದು. ಮನುಷ್ಯ ಸಮುದಾಯದ ಬಗ್ಗೆ, ಆದರಲ್ಲಿಯೂ ಕಡೆಗಳಿಸಲ್ಪಟ್ಟಿರುವ ಬಗ್ಗೆ ಹೆಚ್ಚಿನ ಆರಿವು ಪಡೆಯುವುದ ರಿಂದ ಸಮಾಜ ಸುಧಾರಕರಿಗೆ ಸಹಾಯವಾಗಬಹುದು. ಆದರೆ ಸುಧಾರಣೆ ಉಂಟು ವರ್ಣಾನುಧಾರಿ ಜಾನಪದ ತಜ್ಜರ ಕೆಲಸವೆಂದು ನಾನು ಭಾವಿಸುವುದಿಲ್ಲ. ಜಾನಪದ ತಜ್ಜನ್ನು ತನ್ನ ಕೆಲಸವನ್ನು ತನ್ನದೇ ಆದ ನಿರ್ದಿಷ್ಟ ನೆಲೆಯ ಮೂಲಕವೇ ಸಮಾಧಿಸಿ ಕೊಳ್ಳಲು ಸಾಧ್ಯವಿದೆ. ತನ್ನ ಸಹಜೀವಿಗಳೇ ಸಾಂಸ್ಕೃತಿಕ ಸತ್ಯಗಳನ್ನು ನಿರ್ದಿಷ್ಟವಾಗಿ ಪರಿಶೋಧಿಸುವ ಮೂಲಕ ಅವನು ತನ್ನ ಕೆಲಸವನ್ನು ಸಮಾಧಿಸಿಕೊಳ್ಳಬಹುದು.

ಜಾನಪದವು ಆದಷ್ಟೂ ಹೆಚ್ಚಿನ ಸ್ವಾಯತ್ತತ್ವ ಲೆಗಾಗಿ ಹೊರಾಡುವುದು ಅಗತ್ಯ ಎಂದು ಭಾವಿಸುವುದಕ್ಕೆ ಮೂಲನೆಯ ಕಾರಣವನ್ನು ಡಾಸ್‌ನ್ ಹೀಗೆ ತ್ವರಿತಿ: ಜಾನಪದವು ಪ್ರತ್ಯೇಕವಾದ ಹಾಗೂ ಸ್ವತಂತ್ರವಾದ ನುತ್ತು ಇತರ ಮಾನವಿಕ ಹಾಗೂ ಸಮಾಜ ವಿಜ್ಞಾನಗಳಿಗೆ ಸಂಪೂರ್ಣ ಸರಿಸಮಾನವಾದ ಕಲಿಕೆಯ ಹೇತು. ಪಾಂಡಿತ್ಯಪ್ರಾಜ್ಞವಾದ ಸಾಹಿತ್ಯ, ವಿಶಿಷ್ಟ ಸ್ವರೂಪದ ಪರಿಕಲ್ಪನೆ ನುತ್ತು ತಂತ್ರ, ಅಂತರರಾಷ್ಟ್ರೀಯ ತಜ್ಜರ ಸಮಾಹ, ಈ ಯಾವ ದೃಷ್ಟಿಯಿಂದ ಆಳಿದರೂ ಜಾನಪದವು ಒಂದು ಪ್ರಾಣ ಪ್ರವಾಣದ ಶೈಕ್ಷಣಿಕ ಹೇತು. “ಒಂದೆರಡು ಉಪನಾಯಕಗಳನ್ನು ಕೇಳಿ ಕೆಲವು ಮೂಲ ಗ್ರಂಥಗಳನ್ನು ಓದಿಕೊಂಡುಬಿಟ್ಟಿರೆ ನಾನು. ಯಾವುದೇ ಹೇತುದವರೂ ಸಹ ಜಾನಪದದಲ್ಲಿ ತಜ್ಜರಿ ಪಡೆಯಬಹುದು ಎಂದು ಒಂದು ಕಾಲದಲ್ಲಿ ನಾನೂ ಭಾವಿಸಿದ್ದೆ. ಈ ಆಟಿದಲ್ಲಿ ತೊಡಗಿಸಿಕೊಂಡ 30 ವರ್ಷಗಳ ನಂತರ ನನಗನ್ನು ಸುತ್ತಿದೆ. ಅಂತರ ಶಿಸ್ತೀಯ ಆದಶ್ರೇಷ್ಟ ಎನ್ನುವುದು ಒಂದು ಭೂಮೆ, ಏಕೆಂದರೆ ಒಂದು ಹೇತುದ ತಜ್ಜರಿ ಇನ್ನೊಂದು ಹೇತುದ ತಜ್ಜರಿನನ್ನು ಎಂದಿಗೂ ನಿಜವಾಗಿ ಅರ್ಥಮಾಡಿ ಕೊಳ್ಳಲಾರು. ಅವನು ತನ್ನ ಹೇತುದ ಉಪತ್ಯಿಸ್ತಗಳನ್ನು ಕರಗತ ಮಾಡಿಕೊಳ್ಳುವುದಕ್ಕೇ ಸಮಯ ಸಾಲುವುದಿಲ್ಲ. ಯಾರೊಬ್ಬನೇ ಆಗಲ ಆವನ ತಿಕ್ಷೇಣ, ಅರ್ಹತಾ ಪರಿಕ್ಷೇ, ವೃತ್ತಿಪರ ಸಫೀಗಳು ಸಂಶೋಧನ ಪ್ರಬಿಂಧ ರಚನೆ ಇತ್ಯಾದಿ ಘಟ್ಟಗಳನ್ನು

ಹಾದು ಇರುವಷ್ಟು ರಲ್ಲಿ ಅವನೆ ಮಿದುಳಿನ ಮಾಂಸಬಂಡಗಳು ಕ್ಷೀಣಿಸಿರುತ್ತವೆ, ಅವನೆ ಮಾತಿನ ವಿನ್ಯಾಸಗಳು ಫೋಭಿಸಿಸಿರುತ್ತವೆ, ಅವನೆ ಬೌದ್ಧಿಕ ರಕ್ತಧಾರೆ ಗಷ್ಟಿಯಾಗಿ ಮಂದವಾಗಿರುತ್ತದೆ, ಅವನು ತನ್ನ ಅಂತಿಮಗಳಿಗೆಯವರಿಗೂ ಚರಿತ್ರಾಕಾರ, ರಾಜಕೀಯ ವಿಚಾರಿ ಅಥವಾ ಜಾನಪದ ತಜ್ಞ ನಾಗಿಯೇ ಉಳಿಯುತ್ತಾನೆ. ಅವನಿಗೆ ಸಿಎಚ್.ಡಿ. ಯನ್ನು ಒದಗಿಸುವುದು ಸಾಧ್ಯವಾಗದು, ಜಾನಪದ ತಜ್ಞನಿಗೂ ಮತ್ತು ಇತರ ತಜ್ಞರಿಗೂ ಇರುವ ವ್ಯತ್ಯಾಸವೇನೇಂದರೆ ತಾವು ಜಾನಪದದ ಬಗ್ಗೆ ಮಾತಾಡಬಲ್ಲೆನ್ನ ಎಂದು ಇತರ ತಜ್ಞರು ತಿಳಿದುಕೊಂಡಿರುತ್ತಾರೆ.... ಆದರೆ ಅನೇಕ ವರ್ಷಗಳ ಸಂಶೋಧನೆಗಳ ನಂತರ ಜಾನಪದ ತಜ್ಞರ ಹತ್ತಿರ ಬಂದಿರುವ ತಜ್ಞರೂ ಜಾನಪದದ ಆತ್ಮಂತ ಮೂಲಭೂತವಾದ ಪರಿಕಲ್ಪನೆಗಳನ್ನು ಕೂಡ ಗೃಹಿಸಲಾರರು.”

ನಮ್ಮ ಭವಿಷ್ಯ ನಿಂತಿರುವುದು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಇಲ್ಲದ ಕಾರಣಕ್ಕಾಗೇ ಇಂಗ್ಲಿಂಡಿನಲ್ಲಿ ಜಾನಪದ ಅಧ್ಯಯನಕ್ಕೆ ಮಂಕು ಕವಿಯಿತು. ಸರ್ಕಾರದ ಏಜೆನ್ಸಿಗಳಿಂದ ಬರುವಂಥ ಅನುದಾನದಿಂದ ಜಾನಪದ ತಜ್ಞರು ಸತ್ಯದ ನಿರ್ಣಯ ಅನ್ವೇಷಣೆ ಮಾಡುವುದು ಸಾಧ್ಯವಾದೀತೆಂದು ನನಗನ್ನು ಸುವುದಿಲ್ಲ. ‘ಹೋಗಿ, ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಸೇರಿಕೊಳ್ಳಿ, ಎಂದೇ ಈಗಲೂ ಸಹ ನಾನು ಜಾನಪದ ತಜ್ಞರಿಗೆ ಹೇಳುತ್ತೇನೆ. ಹೆಚ್ಚು ತರಗತಿಗಳು ಆರಂಭವಾದ್ವಾಗೆ ಹೆಚ್ಚಿನ ಸಿಎಚ್.ಡಿಗಳಿಗೆ ಅವಕಾಶಕಿಗುತ್ತದೆ. ಅಮೇರಿಕನ್ ವಿಶ್ವವಿದ್ಯಾಲಯಗಳ ಇಲಾಖಾ ಸಂರಚನೆ ಹೇಗರುತ್ತದೆಂದರೆ ಜಾನಪದವು ಇಂಗ್ಲಿಷ್, ಮಾನವಶಾಸ್ತ್ರ, ಇತಿಹಾಸ ಆಥವಾ ವಿದೇಶಿಭಾಷೆ ಅಥವಾ ಸಂಗೀತದ ಇಲಾಖೆಗಳನ್ನು ಆಶ್ರಯಿಸಬೇಕಾಗಿರುತ್ತದೆ. ಜಾನಪದಕ್ಕೆ ಇಲ್ಲಿ ಮಾತ್ರ ಅವಕಾಶ. ಜಾನಪದ ತಜ್ಞನು ಜಾನಪದ ತಜ್ಞ ನಾಗಿಯೇ ಕೊಡುಗಿ ನೀಡುವುದಕ್ಕೆ ಅವಕಾಶವಿಲ್ಲದ ಸ್ಥಿತಿ ಆದರೆ ಹೀಗೆ ಎರವಲು ತೆಗೆದುಕೊಂಡ ಸಂಸ್ಥೆಗಳು ಅವರು ಜಾನಪದ ತಜ್ಞರಾಗಿಯೇ ಕೊಡುಗಿ ನೀಡುವುದಕ್ಕೆ ಅವಕಾಶ ಮಾಡಿಕೊಡಬೇಕು....ಇಂತಹ ವರ್ಷರಂಜಿತ, ರೋಚೆಕವಾದ ಕ್ರೈಸ್ತಾಂಕ ವಿಷಯ ನಮ್ಮ ಶಿಕ್ಷಣ ಕ್ರಮದಲ್ಲಿದೆ ಎಂದು ವಿಶ್ವವಿದ್ಯಾಲಯವು ಸಂಶೋಷಿಸಿದಿಂದ, ಹೆನ್ನು ಯಿಂದ ಹೇಳಿಕೊಳ್ಳುವಂತಿರಬೇಕು.

ಒಬ್ಬವಾಗಿ ಹಾಗೂ ಒತ್ತಾಯಪೂರ್ವಕವಾಗಿ ನಾನು ಘರಡಲಿಚ್ಚಿಸುವ ಒಂದು ಸರಳ ಸಂದರ್ಶನವೇನೇಂದರೆ “ಮುಕ್ತವಾದ ಎಲ್ಲ ಕಲಾಕಾಲೇಜುಗಳಲ್ಲಿ ಜಾನಪದವನ್ನು ಬೋಧಿಸಬೇಕು.”

ಕೊನೆಯದಾಗಿ....

1961ರಲ್ಲಿ ಹಿಟ್ಟಿದ ಡಾಸ್‌ನ್‌, 1981 ಸೆಕ್ಯೂರಿಟಿ 11 ರಂದು ಕೊನೆಯಾಗಿ ರೆಳಿಂದರು. ಡಾಸ್‌ನ್‌ರು ಸಮಕಾಲೀನ ಜಾನಪದ ವಿದ್ಯಾರ್ಥಿ ಆರ್. ಬಾಸ್ಕು ರಿಚರ್ಡ್ ಎಂ. ಡಾಸ್‌ನ್‌

ಸಹ ಅದೇ ದಿನ ನಿಧನರಾದರು. ಇವರ ಅಧ್ಯಯನ ಮತ್ತು ವಾರ್ಗದರ್ಶನಗಳಿಂದ ತಂಬ ಪ್ರಭಾವಿತಳಾಗಿದ್ದ ರೋಸ್ ಮೇರಿ ಲೆವಿ ಜೂಪ್ ವಾಲ್ಟ್ ಎಂಬ ಜಾನಪದ ತಜ್ಞಿ ಹೀಗೆ ಹೇಳುತ್ತಾಳೆ “....with their simultaneous passing.... the present became the past; an era ended....” (American folklore Scholarship 1988 ಮುನ್ನಡಿಯಲ್ಲಿ)

ಡಾಸ್‌ನ್ ಕೊನೆಯವರಿಗೂ ಜಾನಪದಕ್ಕಾಗಿ ದುಡಿದರು. ಉತ್ತರ ಇಂಡಿಯಾನಾದ ಕ್ರಾರಿಕಾ ಜಾನಪದ ಸಂಗ್ರಹ ಆವರು ಮಾಡಿದ ಕೊನೆಯ ಕ್ಷೇತ್ರ ಕಾರ್ಯ (1981) Heart disease and Folklore, ಆವರ ಕೊನೆಯ ಜಾನಪದ ಲೇಖನ.

ಸಂಶೋಧಕರು ಹೆಚ್ಚೆಹೆಚ್ಚಿಗೂ ಉಲ್ಲೇಖಿಸುವಂತಹ ಸ್ವೇಚ್ಛಾಂತಿಕ ಕೊಡುಗೆಗಳನ್ನು ಡಾಸ್‌ನ್ ನಿಇಡಲಿಲ್ಲ. ಅಮೆರಿಕಾದ ಹೊಸ ತಲೆವಾರಿನ ಜಾನಪದ ವಿದ್ವಾಂಸರು ಡಾಸ್‌ನ್ ರನ್ನು ಜಾನಪದದ ಪರಿಚಾರಕ ಎಂದು ಗುರುತಿಸುತ್ತಾರೆಯೇ ಹೊರತು ಸಂಶೋಧಕನೆಂದಲ್ಲ. ಇದು ನಿಜವಿರಬಹುದು. ಆದರೆ ಡಾಸ್‌ನ್‌ರ ವೈಶಿಷ್ಟ್ಯವಿರುವುದು ಜಾನಪದ ಪರಿಚಾರಕೆಯ ಕೆಲಸವನ್ನು ಆವರು ಸಂಪೂರ್ಣ ವಿಶ್ವಾಸದಿಂದ, ಸಂಶೋಧದಿಂದ ಹಾಗೂ ಶ್ರದ್ಧೆಯಿಂದ ಮಾಡಿದರು ಎಂಬುದರಲ್ಲಿ ಸಾಮಾನ್ಯವಾಗಿ ಜಾನಪದದವರ ಬಗ್ಗೆ ವ್ಯಕ್ತವಾಗುತ್ತಿದ್ದ ತಾತ್ವಾರದಿಂದ ಆವರು ಕಂಗ್ಲಿಲ್ಲ. ಆದಕ್ಕೆ ಬದಲಾಗಿ ಜಾನಪದದ ವ್ಯಾಪ್ತಿ, ಮಹತ್ವಗಳನ್ನು ಅಧ್ಯಮಾಡಿ ಕೊಳ್ಳಲಿರುವ ವಿದ್ವಾಂಸರ ಬಗ್ಗೆ ಮರುಕಪಟ್ಟಿರು. ಜಾನಪದದ ಕೆಲಸವನ್ನು ಮಾಡಲೇ ಬೇಕಾದ ಕೆಲಸ ಎಂಬ ಶ್ರದ್ಧೆಯಿಂದ ಮಾಡಿದರು, ಜಾನಪದಕ್ಕೆ ತಕ್ಕ ಸಾಫ್ತನಮಾನ ಕಲ್ಪಿಸಲು ಹಾಗೂ ಆದಕ್ಕೆ ಭದ್ರ ಬುನಾದಿಯನ್ನು ಕಟ್ಟಲು ಅಗತ್ಯವಾದ ಎಲ್ಲ ಕೆಲಸ ಗಳನ್ನು ವ್ಯವಸ್ಥಿತವಾಗಿ ಮಾಡಿದರು, ಫಲಪ್ರದರ್ಶನ ಮಾಡಿದರು.

ಡಾಸ್‌ನ್‌ರು ಸಾಂಪ್ರದಾಯಿಕ ಪರಿಕಲ್ಪನೆಯ ಜಾನಪದ ಮತ್ತು ಈಗ ಸಂಪೂರ್ಣ ಹೊಸ ಹಾದಿಹಿಡಿದಿರುವ ಜಾನಪದ ಮಾರ್ಗಗಳ ನಡುವಿನ ಕೊಂಡಿಯಾಗಿ ನಿಲ್ಲಿತಾಗಿ.

ಇತರ ವಿದ್ವಾಂಸರಂತೆ ಯಾವುದಾದರೂ ಸಂಶೋಧನೆಗೇ ಮೀಸಲಾಗಿಟ್ಟು ಕೊಂಡಿದ್ದರೆ ಯಾವಾಗುವುದು ಅವರಿಗೇನೂ ಕಷ್ಟವಾಗಿರಲಿಲ್ಲ. ಅಮೆರಿಕನ್ ಜಾನಪದ, ಆಫ್ರಿಕನ್ ಜಾನಪದ, ಆಧುನಿಕ ಜಗತ್ತಿನಲ್ಲಿ ಜಾನಪದ ಮುಂತಾದ ಅಧ್ಯಯನಗಳಲ್ಲಿ ಅವರ ಸಂಶೋಧಕ ಪ್ರತಿಭೆ ವ್ಯಕ್ತವಾಗಿದೆ. ಆದರೆ ಡಾಸ್‌ನ್ ಮತ್ತು ಆವರಂತಹ ಇನ್ನಿತರ ವಿದ್ವಾಂಸರು ಈ ಕ್ಷೇತ್ರವನ್ನು ಹಣಸುಗೊಳಿಸುವ ಕೆಲಸ ಮಾಡಿದ್ದರೆ ಜಾನಪದ ಅಧ್ಯಯನ ಇಷ್ಟ್ವಾಂದು ಬಹುಮುಖವಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತಿತ್ತೇ ಎಂದು ಯೋಚಿಸಬೇಕು.

ಜಾನಪದಕ್ಕೆ ಡಾಸ್‌ನ್ ನಿಇಡ ಕೊಡುಗೆಯ ಮಹತ್ವವಿರುವುದು ಇಲ್ಲಿಯೇ.

ಜಾನಪದ ಅರ್ಥಯನದಲ್ಲಿ ಪಾಶ್ಚಾತ್ಯ ವಿದ್ವಾಂಸರುಗಳು ಶೋರುವ ಸಾಧನೆ ಬಹುದೊಡ್ಡದು. ಅದರಲ್ಲಿ ಇನ್ನೀರಿಕದ ಇಂಡಿಯಾನ ವಿಶ್ವವಿದ್ಯಾಲಯದಲ್ಲಿನ ವಿದ್ವಾಂಸರ ಪರಂಪರೆ ಈ ಕ್ಷೇತ್ರಕ್ಕೆ ಕೊಟ್ಟಿರುವ ಕೇಂಡುಗೆ ಬಹುದೊಡ್ಡದು. ರಿಚರ್ಡ್ ಎಂ. ಡಾಸ್‌ನ್ ಅವರು ಜನಪದ ಕ್ಷೇತ್ರಕ್ಕೆ ನಿರ್ದಿರುವ ಕೇಂಡುಗೆ ತುಂಬ ಗಣಿಯವಾದದ್ದು, ವಿಶ್ವದ ಬೀರೆ ಬೀರೆ ರಾಷ್ಟ್ರಗಳ ಜನಪದ ಕಥೆಗಳನ್ನು ಒಂದೊಂದು ಸಂಕಲನದ ಮೂಲಕ ಅವರು ಸಂಪಾದಿಸಿಕೊಟ್ಟಿದ್ದಾರೆ. ಜೊತೆಗೆ ಆಯಾ ದೇಶಗಳಲ್ಲಿ ನಡೆದ ಜಾನಪದ ಸಂಶೋಧನೆ ಕಾರ್ಯವನ್ನು ವಿವರವಾಗಿ ಪರಿಚಯಿಸಿದ್ದಾರೆ. ಇಂತಹ ಒಬ್ಬ ಗಮನಾರ್ಹ ವಿದ್ವಾಂಸನನ್ನು ಚುರಿತೆ ಒಂದು ಪುಟ್ಟ ಗ್ರಂಥವನ್ನು ರಚಿಸಿಕೊಂಡುವಂತೆ ಕೇಳಿಕೊಂಡಾಗ ಅತ್ಯಂತ ಸಂಶೋಷಿತ ಆ ಕೆಲಸವನ್ನು ಮುಗಿಂಡಿಕೊಟ್ಟಿದ್ದಾ. ಕೆ. ಆರ್. ಸಂಧಾರೆದ್ದಿಯವರಿಗೆ ನಮ್ಮ ಕೃತಜ್ಞ ಶಿಗಳು ಸಲ್ಲಿತ್ತವೆ.

ಜೀ. ಶಂ. ಪರಮಾತ್ಮೆ